


ಬ್ರಹ್ಮ



ಶಾಂತಿ ನಾಯಕ
ಸಂಪಾದಕರು



ಕನ್ನಡ ಜಾನಪದ ಮತ್ತು ಯ್ಯಾಗಾನ ಅಕಾಡೆಮಿ
ಕನ್ನಡ ಭವನ, ಜಿ.ಎ. ರಸ್ಟ್, ಬೆಂಗಳೂರು-೫೬೦ ೦೦೨

జಾನಪದ : ಜ್ಞಾನ-ವಿಜ್ಞಾನ ಶೇಖರ ಮಾಲೆ-೧

ಆರ್ಥಿಕ

(ಜನಪದ ವಾನೀಯಗಳ ಶೇಖರ; ವಾತ್ಸಲ್ಯಕೆ
ಪ್ರಯೋಗ, ಚಂತನೆ ಮತ್ತು ಉದ್ದೇಶರಣ ಸಂಕಿರಣ)

ಪ್ರಧಾನ ಸಂಪಾದಕರು

ಡಾ. ಹಿ.ಶಿ. ರಾಮಚಂದ್ರೇಗೌಡ

ಸಂಪಾದಕರು

ಶ್ರೀಮತಿ ಶಾಂತಿ ನಾಯಕ



ಕರ್ನಾಟಕ ಜಾನಪದ ಮತ್ತು ಯುಕ್ತಿಗಾನ ಅಕಾಡೆಮಿ
ಕನ್ನಡ ಭವನ, ಜಿ.ಸಿ. ರಸ್ತೆ, ಬೆಂಗಳೂರು - ೫೬೦೦೦೭.

Aasara A collection on Folk Drinks of Uttara Kannada Dist.

ಉತ್ತರ ಕರ್ನಾಟಕ ದ್ವಿಷಯ-ದ್ವಿಷಯ : ವಿಜಯ

Edited by :

Smt. Shanthi Nayaka

Published by :

Registrar

Karnataka Janapada and Yakshagana Academy

Kannada Bhavna, J.C. Road

Bangalore-560 002

Ph: 080-2215509

Rs : 50/-

Pages: XVI + 64

© Karnataka Janapada and Yakshagana Academy

ಪ್ರಕಾಶಕರು :

ಎಂ. ಮುನಿರಾಜು

ರಿಡಿಸ್ಟ್ರಿಬ್ಯೂಟರ್

ಕನಾಫಟಕ ಚಾನಪದ ಮತ್ತು ಯಕ್ಕಿಗಾನ ಅಕಾಡೆಮಿ

ಕನ್ನಡ ಭವನ, ಜೆ.ಸಿ. ರಸ್ತೆ

ಬೆಂಗಳೂರು - 560 002

ದೂರವಾಣಿ - 080-2215509

ಮುಖ್ಯಾತ್ಮಕ: ಶ್ರೀ ಉದಯ ನಾಯಕ್

ರೂ: 50/-

ಪುಟಗಳು : XVI + 64

ಅಕ್ಷರ ಚೋಡಕೆ ಮತ್ತು ಮುದ್ರಣ ಪ್ರಾ. ಪ್ರಾ. ಎ.ಎ. , ಮುದ್ರಣ ಇಲಾಖೆ
ವಿನಾಯಕ ಅಫ್ಸೆಟ್ ಪ್ರೋಟೆಸ್
ಬೆಂಗಳೂರು. ☎ : 6682802, 6686149



ಸಂಪಾದಕರ ಮಾತು

ಅತಿಥಿಗಳನ್ನು ಸ್ವಾಗತಿಸಿ, “ಆಸರಕ್ಕೆ ಏನನ್ನ ಕೊಡಲಿ”? ಎಂದು ವಿನಯದಿಂದ ಕೇಳಿ ಅವರ ಉತ್ತರಕ್ಕಾಗಿ ಕಾಯದೆ, ಕುಡಿಯಲು ಬೇಲ್ಲಿ ಮತ್ತು ನೀರಿತ್ತು ಸತ್ಯರಿಸುವದು ಕರಾವಳಿ ಜಿಲ್ಲೆಗಳ ಅತಿಥಿ ಸತ್ಯಾರ್ಥ ಸಂಸ್ಕೃತಿಯ ಬಂದು ಮಹತ್ವಾಣಿ ಅಂಗವಾಗಿತ್ತು. ಸಾಮಿರ ಸಂಖ್ಯೆಯ ಮುದುವೆ ದಿಭಿಣ ಬಂದು ಚಪ್ಪರದಲ್ಲಿ ತುಂಬಿದ್ದರೂ ಕೆಲವೇ ಕ್ರಾಂತಿಗಳಲ್ಲಿ ಬೇಲ್ಲಿನೀರಿನ ಆತಿಥ್ಯ ಸುಲಭದಲ್ಲಿ ಸಾಧ್ಯವಾಗುತ್ತಿತ್ತು. ಬೇಲ್ಲಿದ ಕೊಡಗಳು ಆದುಗೆ ಮನೆಯ ಕಿತ್ತಣ್ಣಿದಿಂದ ಕೇಳಿಗಳಿಯತ್ತಿದ್ದವು. ಪುಟ್ಟಿಕೋಣೆಯಿಂದ ನಡುಮನೆಗೆ ಬರುತ್ತಿದ್ದವು. ಮಣಿನ ಕೊಡಗಳಲ್ಲಿ ತುಂಬಿಕೊಂಡಿದ್ದ ಶುದ್ಧ ಜೀನುಮಪ್ಪದ ಹೋಲಿಕೆಯ ತೆಳುಬೆಲ್ಲವನ್ನು ತಪ್ಪಲಿಗೆ ಮರಗಿ, ಹೇಳಿಗಳಿಗೆ ಅರಿಸಿ ಚಪ್ಪರ ತುಂಬಿ ಕುಳಿತಿರುವ ನೆಂಟರ ಮುಂದೆ ಇಡಲಾಗುತ್ತಿತ್ತು. ನೀರೆಯರು ಬೇಳಿಗಿದ ತಾಮುದ ಕೊಡಗಳನ್ನು ಬಾವಿನೀರಿಗೆ ಇಳಬಿಟ್ಟಿ ಸೀಯಾಳದ ನೀರಿನಂತೆ ಹೋಭಿಸುವ ತನ್ನರನ್ನು ಎತ್ತಿತಂದು ಚಿನ್ನದ ಬಣ್ಣದ ಬೇಳಿಗಿ ಶುಭ್ರಗೋಳಿಸಿದ, ಹಿತ್ತಾಳಿ ಕಂಟುಗಳ ಚಂಬು, ಗಿಂಡಿಗಳಲ್ಲಿ ಅದನ್ನು ತುಂಬಿ ಬೀಗರೆದುರು ಇಡುತ್ತಿದ್ದರು. ಬೇಸಿಗೆಯ ಬಿಸಿಲಲ್ಲಿ ಬೆರವಳಿಸುತ್ತ ಗಡ್ಡೆ ಬಯಲ ಮರಳ ಹಾಸಿನ ದಾರಿಯ ಮೇಲೆ ಬರಿಗಾಲಲ್ಲಿ ನಡೆದುಬಂದ ಆತಿಥಿಗಳು ನೀರನ್ನು ಕಂಡರೆ ಸಾಕು, ಅಮೃತವನ್ನು ಕಂಡಂತೆ ಸಂಘರ್ಷಮಪದುತ್ತಿದ್ದರು. ಹತ್ತಾರು ಕೊಡ ತುಂಬಿದ ನೀರು ಅರೆತಾಸಿನಲ್ಲಿ ಬರಿದಾಗುತ್ತಿತ್ತು. ಬೇಲ್ಲಿನೀರಿನ ಸೇವನೆಗೆ ಕುಳಿತ ಆತಿಥಿಗಳು ಬೇಲ್ಲಿವನ್ನು ನಾಲಿಗೆಯ ಮೇಲೆ ಧಾರೆಯಾಗಿ ಹೊಯ್ದುಕೊಂಡು ಬಳಿಕ ನೀರಿನ ಚಂಬನ್ನೆಲ್ಲ ಆದರಲ್ಲಿಯ ನೀರನ್ನು ಬಾಯಿಗೆ ಹೊಯ್ದುಕೊಳ್ಳುತ್ತ ಗಟಗಟನೆ ಆದನ್ನು ಗುಟುಕರಿಸುವ ರೀತಿ ತುಂಬ ರೋಚಕವಾದದ್ದು. ಈ ರೀತಿಯಲ್ಲಿ ನೀರನ್ನು ಕುಡಿಯವುದರೊಂದು ಕಲೆ, ವಿಸ್ತೃಯಕಾರಿ ನೋಟ.

ಮಾವು ಮುರಗಲ, ಜೀಲ, ಬಿಲ್ಲು, ಕದಂಬ, ನೇರಳೆ, ಲಿಂಬು, ಬಿಂಬಲ ಕರಬಲ, ಹುಣಸೆ, ನೆಲ್ಲಿ ಮುಂತಾದ ಹಣ್ಣಿಗಳ ಸ್ವಾದಿಷ್ಟ ಪಾನಕಗಳ ರುಚಿಯನ್ನು ನಾವಿಂದು ನಮ್ಮು ಮತ್ತು ಇಗಳಿಗೆ ನೀಡಲು ಅಶ್ವರಾಗಿದ್ದೇವೆ. ಯಾಲಕ್ಕೆ ಮುಣಸಿನ ಕಾಳು, ಜೀರಿಗೆ, ಕೊತಂಬರಿ, ಸಾಸಿವೆ ಬಡೆಸೇವು ದಾಲ್ನಿನಿ, ಲವಂಗ, ಬೆಳ್ಳುಳಿ ಉಳ್ಳಾಗ್ರಂಥಿಗಳು ಕೇವಲ ಸಾಂಭಾರ ಜೆನಸುಗಳೆಂಬ ಹಣ್ಣೆಪಟ್ಟಿಯನ್ನು ಉಳಿಸಿಕೊಂಡು ನಮ್ಮು ಬಳಿ ಉಳಿದಿವೆ. ಇವುಗಳನ್ನು ಕವಾಯ, ತಂಬುಳಿಗಳನ್ನಾಗಿ ಜಮಾಪೂರ್ವದಿಸುವ ವಿದ್ಯೆ ನಮ್ಮು ಗೃಹಣಿಯರ ಕೆತ್ತಿದ್ದೆ. ಉರಿಗೆ, ಇಲಿಕಿವಿಸೊಷ್ಟು, ಚಗಟೆ, ಪೇರಿಲ, ಮಜ್ಜಿಗೆ, ಹುಲ್ಲು ತೊಂಡೆ, ದಾಳಿಂಬ, ಮಾವಿನೆಲೆ, ನೆಲನೆಲ್ಲಿ, ನೆಲಮಾಣಿ, ಮಂಜಪತ್ರ ವಾತಂಗಿ, ಗಟ್ಟಗ, ಯಲವಂಗಿ, ದಾಸಾಳ ಅಂಚಿಕೊಂಬು, ನಕ್ಕರಕ, ಹೋಳ ತಟ್ಟೆ, ಕದವಣಕೆ, ಶರಾವುಳಿಗಳು ಹಿತ್ತಲಿದಲ್ಲಿ ಬೇಳಿಯವ ಪಾನೀಯ ಪರಿಕರಗಳಾಗಿಯೂ ಕುಡಿಯವ, ಉಣಿಪ ತಂಬುಳಿಗಳಾಗಿ ಇವುಗಳನ್ನು ಬಳಿಸಿಕೊಂಡಾಗ ದೇಹಕ್ಕೆ ತಂಪರೆಯುತ್ತವೆ. ಆದರೆ ನಾವಿಂದು ಇವುಗಳನ್ನು ನಮ್ಮು ಹಿತ್ತಲಲ್ಲಿ ಗುರುತಿಸಿಕೊಳ್ಳಲಾರವು. ಸಾಧ್ಯವಾದರೆ ಇವುಗಳನ್ನು ದೊಡ್ಡವನಗಳಲ್ಲಿಯ ಆಯಾ ಗಿಡಗಳ ಬಳಿಯ ಬೇಳೆದ್ದನೋಡಿ ಪರಿಚಯಿಸಿಕೊಳ್ಳಬೇಕಾಗಿದೆ.

ಆಕಾಶಬ್ಲಿ, ಮನಸೆನೊವ್ವು, ಚೆರಕಲಪುಡಿ, ಮುಳ್ಳಣ್ಣಪುಡಿ, ಕಸುವಿನಬ್ಲಿ ಹಾಡೆ ಎಲೆ, ದಾಗಡಿ ಎಲೆ, ಕಾಡುಬೆಂದೆಬೇರು, ಎಳ್ಳದೇಟುಗಳ ಹಚ್ಚವಸುರು ಪಾನೀಯವನ್ನು ಸೇವಿಸಿ ಶತವರ್ಷ ಬಾಳಿದ ನಮ್ಮ ಅಜ್ಞಿಯ ಜನಪದ ಜ್ಞಾನ ನಮ್ಮ ಬಳಿ ಉಳಿದಿಲ್ಲ. ಬಸುರಿಯರು ಆಶ್ಕರ್ಷೆಯು, ಹೃದಯರೋಗಿಗಳು ಮೋಗೀರೀಜ, ಕುಂಬಳಬೀಜಗಳ ಹಾಲನ್ನು; ತುಳಿಸಿ, ಕಾಮಕುಣ್ಣಿ ಬೀಜಗಳ ನೆನೆಯನ್ನು ಸೇವಿಸಿ ತಮ್ಮ ಆರೋಗ್ಯ ಲಾಭವನ್ನು ಪಡೆಯುತ್ತಿದ್ದ ಕಾಲವೊಂದಿತ್ತು.

ಅಮೂಲ್ಯವಾದ ಸಾಮಾಜಿಕ, ಸಾಂಸ್ಕೃತಿಕ, ಪ್ರಾದೇಶಿಕ ಮಹತ್ವವನ್ನು ಹೊಂದಿರುವ ಜನಪದ ಪಾನೀಯಗಳ ಬಗ್ಗೆ ಅಪಾರ ಶ್ರದ್ಧೆಯನ್ನು ಹೊಂದಿದ್ದ ಜನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ ಅವರು ಜಾಗತಿಕರಣದ ಹಿನ್ನೆಲೆಯಲ್ಲಿ ನಮ್ಮ ಜನಪದ ಪಾನೀಯಗಳಿಗೆ ನಮ್ಮ ಜನಾರೋಗ್ಯಕ್ಕೆ ಬಂದಿರುವ ದುರ್ದರ್ಶನೆಯನ್ನು ಕಂಡು ತಲ್ಲಣಗೊಂದಿದ್ದರು. ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶದಲ್ಲಿ ವ್ಯಾಪಕವಾಗಿ ಮಾರಾಟ ಜಾಲವನ್ನು ಹರಡಿರುವ ಬಹುಭಣ್ಣದ ದೇಹಾರೋಗ್ಯ ಮಾರಕ ರಾಸಾಯನಿಕಗಳನ್ನಿಳಿ, ಪಾನೀಯಗಳ ಕೆಡಪುಗಳ ಬಗ್ಗೆ ತಿಳಿದಿದ್ದ ಇವರು ನಮ್ಮ ಜನರಿಗೆ ನಮ್ಮ ದಾಗಿರುವ ಜನಪದ ಪಾನೀಯಗಳ ಮೌಲ್ಯವನ್ನು ನೆನೆವಿಸಿಕೊಡಬೇಕೆಂಬ ತಪಕದಲ್ಲಿದ್ದರು. ೨೦೧೦ರ ಜೂನ್ ತಿಂಗಳಲ್ಲಿ ಡಾ. ರಾಮಚಂದ್ರೇಗೌಡರಿಗೆ ಕರಾವಳಿ ಜನಪದ ಮತ್ತು ಯಶ್ಕಗಾನ ಆಕಾಡೆಮಿಯ ಅಧ್ಯಕ್ಷಸಭಾನ್ ಒದಗಿಬಂದದ್ದು ಅವರ ಬಹುದಿನದ ಈ ಕನಸಿಗೆ ಅನುಕೂಲಕರವಾಗಿ ಪರಿಣಮಿಸಿತು. ಆಕಾಡೆಮಿ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡಿದ್ದ ಡಾ. ಗೌಡರು ಆಕಾಡೆಮಿಯ ಸರ್ವಸದಸ್ಯರ ಪ್ರಧಾನ ಸಭೆಯಲ್ಲಿಯೇ ಕರಾವಳಿ ಜೀಲ್ಗಳ ಜನಪದ ಪಾನೀಯಗಳ ಕಾರ್ಯಕ್ರಮ ಶರಿತು ಪ್ರಸ್ತುಪಿಸಿದರು. ೧೮ ಉರಣ್ಣ ಹಿಂದೆ ಪ್ರಕಟಗೊಂಡ ನನ್ನ ‘ಜನಪದ ವೈದ್ಯಕೀಯ ಅಡಿಗೆಗಳು’ ಎಂಬ ಪ್ರಸ್ತುತಕದಲ್ಲಿಯ ‘ಜನಪದ ಪೇಯಗಳು’ ಬಗ್ಗೆ ಒಂದಿ ತಿಳಿದಿದ್ದ ಡಾ.ಗೌಡರು ಈ ಕಾರ್ಯಕ್ರಮವನ್ನು ನಡೆಸುವ ಜವಾಬ್ದಾರಿಯನ್ನು ನನಗೆ ಒಟ್ಟಿಸಿದರು. ಇದು ನನಗೆ ಶ್ರಯವಾಯಿತು. ಆದರೆ ಜನಪದ ಪಾನೀಯದಂತಹ ಸಾಹಿತ್ಯದ ವಿಷಯವನ್ನು ಏರಡು ದಿನಗಳವರೆಗೆ ಪ್ರಾಜ್ಞಿಕಿಂದ ಚರ್ಚೆಗೊಳ್ಳುವ ವಿಚಾರ ಮಂಧನಕ್ಕೆಳಗೊಳ್ಳಲು ಅರ್ಹವಾದ ವಿಷಯವಾಗಿ ಅಳವಡಿಸಿಕೊಳ್ಳುವದು ಹೇಗೆಂಬ ಚಿಂತೆ ನನ್ನನ್ನು ಕಾಡಿತು. ಆದರೆ ಡಾ. ರಾಮಚಂದ್ರೇಗೌಡರಂತಹ ಪ್ರಾಜ್ಞರ, ಸೂಕ್ತ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಕರಾವಳಿ ಜೀಲ್ಗಳ ಜನಪದ ಪಾನೀಯಗಳು, ಪ್ರಬಂಧಮಂಡನೆ, ವಿಚಾರಸಂಕಿರಣ ಮತ್ತು ಪ್ರಾತ್ಯಕ್ಷಿಕೆ, ಈ ಮೂರು ಹಂತಗಳಲ್ಲಿ ಕಟ್ಟಲಬೇಕು. ಕರಾವಳಿ ನಡಿಯು ಆರಬೀ ಸಮುದ್ರವನ್ನು ಸೇರುವ ಸುಂದರ ತಾಣದ ಗುಡ್ಡದ ಮೇಲಿನ ಆಂಗ್ಲರ ಕಾಲದ ಇತಿಹಾಸ ಪ್ರಸಿದ್ಧ ಮೂಡಣಿಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ೨೦೧೨ರ ಫೆಬ್ರುವರಿ ೨೫ ಮತ್ತು ೨೬ರಂದು ಏರಡುದಿನಗಳ ಕಾಲ ಕಾರ್ಯಕ್ರಮವು ಆದ್ವಾರಿಯಿಂದ ನಡೆದು ಅಭ್ಯಾತಪ್ರಾರ್ಥವಾಗಿ ಯಶ್ಸಿಯಾಯಿತು.

ಕರಾವಳಿ ಜೀಲ್ಗಳ ಮಾರದ ಹೆಚ್ಚಿಂದ ಗ್ರಹಿಣೆಯರು, ಮಹಿಳಾ ಸಂಘಟನೆಗಳು ಪಾನೀಯ ಪ್ರಾತ್ಯಕ್ಷಿಕೆ ನೀಡಲು ಸ್ವಯಂ ಸ್ಥಾಪಿಸಿಲು ಮುಂದೆಬಂದರು. ತಜ್ಞರು, ಹಾಗೂ ಜನಪದ ಪಾನೀಯಗಳನ್ನು ಬಿಕ್ಕೆ ಉದ್ದೇಶದ ಮಟ್ಟಕ್ಕೆ ರಿಸಿದ ಉದ್ದೇಶಗಳು, ಲವಲವಿಕೆಯಿಂದ ಭಾಗವಹಿಸಿದರು. ಸೂರಕ್ಷಾ ಮೀರಿದ ಸಂಖ್ಯೆಯ ಜನಪದ ಪಾನೀಯ ತರ್ಯಾರಿಕೆ ಪ್ರವಿಧಿ

ನಮ್ಮ ಸುತ್ತಮುತ್ತ ಇನ್ನೂ ಜೀವ ಹಿಡಿದುಕೊಂಡಿರುವದು, ಬಹುಜನಕ್ಕೆ ವೇದ್ಯವಾಯಿತು. ಪಾಸಕ, ಕವಾಯ ತಂಬಳಗಳಿಗೂ ಒಂದು ವಿಚಾರಸಂಕಿರಣವೇ? ಪ್ರಬುಂಧಮಂಡನೆಯೇ? ಎಂದು ಮೂಗು ಮುರಿದವರು ಹೊಡ ಇದೊಂದು ಪ್ರಥಮ ದರ್ಜೆಯ ಕಾರ್ಯಕ್ರಮ, ಜೀವಪರ ಕಾರ್ಯಕ್ರಮ, ಜನಾರೋಗ್ಯಪರ ಕಾರ್ಯಕ್ರಮವೆಂದು ಕೊಂಡಾಡಿದರು.

‘ಕರಾವಳಿ ಜಿಲ್ಲೆಗಳ ಜನಪದ ಪಾನೀಯಗಳು’ ಈ ಕಾರ್ಯಕ್ರಮ ಯಶ್ಸಿಯಾಗಲು ಹಲವು ಕ್ರೇಗಳ ದುಡಿಮೆಯಿದೆ, ಧನಬಲ, ಜನಬಲ ಸಿಕ್ಕಿದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಅಕಾಡೆಮಿಯ ಜೊತೆಗೆ ಕೃಜೋಡಿಸಿದವರು ಸ್ಥಾಯಿ ಜನಪ್ರಿಯ ಶಾಸಕರಾದ ಶ್ರೀ ಮೋಹನ ಶ್ರೀ. ಕೆ ಲೆಟ್ಟಿಯವರು. ಬೆನ್ನುತಟ್ಟಿ ಪ್ರೇರ್ತಾಖಿಸಿದವರು ಉ.ಕ.ಪೆಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ ಆರ್. ಎಸ್. ದಾಯಿಕರ ಹಾಗೂ ಶಾಸಕ ಶ್ರೀ ಜೆ.ಡಿ ನಾಯಿಕರು ಹಾಗೂ ಹೊನ್ನಾವರ ತಾಲೂಕಾ ಪಂಚಾಯತ ಅಧ್ಯಕ್ಷರಾದ ಶ್ರೀ ಶಿವಾನಂದ ಹೆಗಡೆಯವರು ಇವರನ್ನು ಹಾಗೂ ಸ್ವಾಗತಸಮಿತಿಯ ಎಲ್ಲ ಸದಸ್ಯರನ್ನು ಇಲ್ಲಿ ಕೃತಜ್ಞತೆಯಿಂದ ಸ್ವರಿಸುತ್ತೇನೆ. ಭಾಯಾರಿಕೆ ‘ಪಾನೀಯ’ ಎಂಬ ಎರಡು ಅರ್ಥಗಳನ್ನು ಮೈಗ್ನಾಡಿಸಿಕೊಂಡಿರುವ ಶಬ್ದ ‘ಅಸರ’. ಇದು ಕರಾವಳಿಯಲ್ಲಿ ಹೆಚ್ಚು ರೂಢಿಯಲ್ಲಿರುವ ಜನಪ್ರಿಯ ಶಬ್ದ. ಇದನ್ನೇ (ಸ್ವರಣ) ಸಂಚಿಕೆಗೆ ಇಡಬೇಕೆಂದು ಸೂಚಿಸಿದ ಪತ್ರಕರ್ತ ಶ್ರೀ ಜೆ.ಯು. ಭಟ್ಟರಿಗೆ ಮುವಿಷುಟಕ್ಕ ಭಾಯಾರಿತವನ್ನು ಒದಗಿಸಿದ ಶ್ರೀ ಉದಯ ನಾಯಕ, ಬೆಂಗಳೂರು, ಇವರಿಗೆ, ಡಾ.ಚಕ್ರೇರಿ ಶಿವಶಂಕರ್ ಅವರಿಗೆ, ಅಕಾಡೆಮಿ ರಿಜಿಸ್ಟ್ರಾರ್ ಶ್ರೀ ಎಂ. ಮುನಿರಾಜು ಅವರಿಗೆ ಕೃತಜ್ಞತೆಗಳು.

ನಾಡಿನ ಪ್ರಖ್ಯಾತ ಪರಿಸರವಾದಿ ದಿ. ಶಂಪಾ ದೃತ್ಯೋಟಿ ಇವರು, ಕಾರ್ಯಕ್ರಮದ ಹೊತ್ತಿಗೆ ನಮ್ಮೊಡನೆದ್ದರು. ಈಗ ಅವರ ನೆನಪು ಮಾತ್ರ ನಮ್ಮ ಜೊತೆ ಉಳಿದಿದೆ. ಅವರಿಗೆ ‘ಅಸರ’ ಶ್ರದ್ಧಾಂಜಲಿಯನ್ನಿತ್ತು ಗೌರವಿಸುತ್ತದೆ.

ಹೊನ್ನಾವರ

ಶಾಂತಿ ನಾಯಕ

ಉಚಿ ಬಲ್ಲವನಿಗೆ ರೋಗವಿಲ್ಲ

ಹಂಗಂಥ ನಮ್ಮ ಹಿರಿಯರು ಹೇಳುತ್ತೇ ಬಂದಿದ್ದಾರೆ. ಇದು ಗಾದೆ ಮಾತು. ಗಾದೆ ವೇದಕ್ಕೆ ಸಮ ಅಂತ ನಮ್ಮೆಲ್ಲರ ನಂಬಿಕೆ. ಅಂದರೆ ವೇದಕ್ಕೆ ಪರ್ವಾಯ ಜ್ಞಾನ ಈ ಗಾದೆ. ಇದು ಅನೇಕರ ಅನೇಕ ಕಾಲಗಳ ಅನುಭವವನ್ನು ಬಂದೆರಡು ವಾಕ್ಯದಲ್ಲಿ ಆಡಕ ಮಾಡಿಟ್ಟಿಕೊಂಡಿದೆ. ನಮಗೂ ಮತ್ತು ಮುಂದಿನವರಿಗೂ ಈ ಸತ್ಯ ತಿಳಿದಿರಲಿ ಅಂತ. ‘ಆಸರ’ ಕೃತಿಯಲ್ಲಿ ಅಂಥ ಜ್ಞಾನವಿದೆ. ಅದನ್ನು ನಮ್ಮ ಜನರ ಮುಂದೆ ಓದಲು ಇಡ್ಡಿದ್ದೇವೆ.

ಆಸರ ಕೃತಿ ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರದ ಸುತ್ತಮುತ್ತಣ ಪ್ರದೇಶಗಳ ಬಹುತೇಕ ಹೆಣ್ಣು ಮಕ್ಕಳು ಉಳಿ-ಆಚರಿಸಿಕೊಂಡು ಬರುತ್ತಿರುವ ಜನರ ಪಾನೀಯಗಳ ಪ್ರಾತ್ಸ್ಥಾಪಕ ಅನುಭವವನ್ನು ಮಂಡಿಸಿದೆ. ನಮ್ಮ ಅಕೆದೆಮಿಯಿಂದ ಜನಪದ ಪಾನೀಯಗಳ ಪ್ರದರ್ಶನ ಪ್ರಾತ್ಸ್ಥಾಪಕ, ವಿಶರಣೆ ಮತ್ತು ಚಿಂತನೆ ಎಂಬ ಕಾರ್ಯಕ್ರಮ ನಡೆಯಲು. ನಾವು ಈ ಕಾರ್ಯಾಗಾರಕ್ಕೆ ಪಾನೀಯ ಶೋಧನ ಕ್ಷೇತ್ರದ ತಜ್ಫರು, ಉದ್ದಮದವರು ಮತ್ತು ಉತ್ತಮಿಡಾರರನ್ನೆಲ್ಲ ಸೇರಿಸಿದ್ದೇವೆ. ಬಹುತೇಕ ಹೆಣ್ಣು ಮಕ್ಕಳೆ ಈ ಉತ್ಪತ್ತಿದಾರರು. ಇವರಿಗೆ ಈ ಸಂದರ್ಭದಲ್ಲಿ ಒಂದು ಉದ್ಯೋಗ ಬೇಕು. ಮನನೆಯ ಪಾನೀಯ ಕುಡಿಯದೆ ಮನಮುರುಕ ಪಾನೀಯ ಕುಡಿಯವ ಗಂಡಸರು ಇತ್ತೆ ಕಡೆ ಬರಲಿ. ಜಾಗತಿಕ ಪ್ರಭುಗಳು ಪೆಟ್ಟಿ, ಕೋಕೋಕೋಲ. ಸ್ಪೇಚ್, ಮಿರಿಂಡಾ... ಅಂಥ ನಿಧಾನ ಸಾವಿನ ಪಾನೀಯಗಳನ್ನು ತಯಾರಿಸುತ್ತೇ ಹಣದ ದರೋಡೆ ಮಾಡುತ್ತಿರುವ ಸಂದರ್ಭದಲ್ಲಿ ನಮ್ಮೇ ನೂರಾರು ಪಾನೀಯಗಳಿವೆಯಲ್ಲ. ಇವನ್ನು ಆಗತ್ಯಕ್ಕೆ ತಕ್ಷಂತೆ ಯಾಕೆ ಬಳಸಬಾರದು. ಕ್ಯೇಗಿಟುವಂತೆ ಅಮೃತ ಇಟ್ಟಿಕೊಂಡು ದೂರದ ಹಾಲಾಹಲಕ್ಕೆ ಬಾಯಿ ಬಿಡಬೇಕೆ?

ಕುಡಿತವೇ ಆಪರಾಧ ಆಲ್ಲ. ಸಾವನ್ನು ಕರೆಯುವ ಕುಡಿತ ಅಪರಾಧ; ಸಾವನ್ನು ಆದಷ್ಟೂ ದೂರ ಮಾಡುವ ಪಾನೀಯ ಅಮೃತ. ಹತ್ತು ರಾಷ್ಟ್ರಾಯಿ ಹೊಟ್ಟು ಹಾಲು ಕುಡಿಯದೆ ಆತಿ ಬೆಲಿಗೆ ವೆಟ್ಟಿ ಕುಡಿಯವುದು ಕಾಯಿಲೆಯೋ ಖಿಂಬಿಯೋ? ನಾವು ಮಂಡಿವಂತಿಕೆ ಹೇರುವವರಲ್ಲ, ಜೀವನ ವಿಸ್ತರಣೆ ವಿಶೋಧಿಗಳಲ್ಲ. ಸುಂದರ ಸಂಸಾರವನ್ನು ಕಾಣಬೇಕೆನ್ನುವವರು. ಈ ಕೃತಿ ಅಂಥ ಒಂದು ಚಿಕ್ಕ ಪ್ರಯತ್ನ. ಶ್ರೀಮತಿ ಶಾಂತಿ ನಾಯಕ ಅವರು ನಮ್ಮ ಆಕೆದೆಮಿಯ ಸದಸ್ಯರಾಗಿದ್ದಿಕೊಂಡು ತಮ್ಮ ಜಾಗದಲ್ಲಿ ಈ ಕೃತಿಯ ಸಂಪತ್ತಿಗೆ ಕಾರಣವಾದ ಕಾರ್ಯಕ್ರಮ ಯೋಚಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಿಗೆ ನಮ್ಮ ಆಕೆದೆಮಿ ಖಿಂಬಿಯಾಗಿದೆ. ಮಿತ್ತ ಡಾ. ಚಕ್ಕರ ಶಿವಶಂಕರ್ ಈ ಕೃತಿಯ ಅಚ್ಚ-ಬಾಜನ್ನು ನೇರ ಮಾಡಿಕೊಟ್ಟಿದ್ದಾರೆ. ಬೆಲ್ಲ ಕಟ್ಟಲಾಗದ ಅವರ ಶ್ರಮ ಸಹಾಯಕ್ಕೆ ನಮ್ಮ ವಂದನೆಗಳಿವೆ. ಹಾಗೆ ನಮ್ಮ ಆಕೆದೆಮಿಯ ಎಲ್ಲ ಸನ್ನಿತ್ಯ ಸದಸ್ಯರಿಗೆ ಕೂಡ.

ಡಾ॥ ಹಿ.ಶಿ. ರಾಮಚಂದ್ರೇಗೌಡ
ಅಧ್ಯಕ್ಷರು, ಕನಾಂಟಿಕ ಜಾನಪದ ಮತ್ತು ಯಕ್ಕಿಗಾನ ಅಕಾದೆಮಿ
ಚೆಂಗಳೂರು.

ಪರಿವಿಡಿ

ಪ್ರಚ

| | | |
|--|--------------------------|----|
| ಸಂಪಾದಕರ ಮಾತು | ಶಾಂತಿ ನಾಯಕ | |
| ಆರಾಯ ಮಾತು | ಡಾ. ಹೆ.ಆರಿ. ರಾಮಚಂದ್ರೇಗೌಡ | |
| ಉದ್ಘಾಟನಾ ನುಡಿ | ಡಾ. ಬಿ. ಎ. ವಿವೇಕ ರೈ | |
| ೧) ಜನಪದ ಪಾನೀಯ | ಶಂಪಾ ದೃತೋಣ | ೧ |
| ೨) ಜನಪದ ಪಾನೀಯಗಳ ವೈಶಿಷ್ಟ್ಯ | ವಿದ್ಯಾನಾಯಕ | ೨ |
| ೩) ಉದುಪಿ ಜಿಲ್ಲೆಯ ಪಾನೀಯಗಳು ನೆಲೆ ಹಿನ್ನಲೆ, ಬಳಕೆ, ವಿಶೇಷ | ಡಾ. ಶ್ರೀಧರ ಬಾಯರಿ | ೧೯ |
| ೪) ಕರಾವಳಿಯಲ್ಲಿ ದೊರಕುವ ಹಣ್ಣೆನ್ನ ಪಾನೀಯ ಹಾಗೂ ಉದ್ಘಮ | ಡಾ. ರಮಾನಾಯಕ | ೧೯ |
| ೫) ಕರಾವಳಿಯ ಜನಪದ ಪಾನೀಯ ಪರಿಕರಗಳ ವೈಜ್ಞಾನಿಕ ನೆಲೆಗಳು | ಡಾ. ಜಯಕರ ಭಂಡಾರಿ | ೨೭ |
| ೬) ಉತ್ತರ ಕನ್ನಡ ಜಿಲ್ಲೆಯ ಜನಪದ ಪಾನೀಯಗಳು | ಡಾ. ಜಿ.ಎಸ್. ಹೆಗಡೆ | ೨೨ |
| ೭) ಬಹುಪಂಥೀಗಿ ಮುರುಗಲ | ಶ್ರೀ. ಜಿ.ಎಸ್. ಭಟ್ಟ | ೩೬ |
| ೮) ಗೇರುಹಣ್ಣೆನ್ನ ಪಾನಕ | ಪ್ರೋ. ವಿನಾಯಕ ಎಂ. ಭಂಡಾರಿ. | ೪೧ |
| ೯) ಪಾನೀಯ ಉದ್ಘಮ | ಶ್ರೀ ಅಶೋಕ ಟಿ. ಹೆಗಡೆ | |
| ೧೦) ಕೆಲವು ಆಷಾವಣ ಪಾನೀಯಗಳು | ಶಾಂತಿನಾಯಕ | ೪೩ |
| ೧೧) ವಿಚಾರ ಸಂಕಿರಣದಲ್ಲಿ ಮಂಡಿಸಿದ ನಿರ್ಣಯಗಳು | | ೫೦ |
| ೧೨) ಪ್ರಾತ್ಯಕ್ಷಿತೆಯಲ್ಲಿ ಭಾಗವಚಿಸಿದವರು | | ೫೪ |
| ೧೩) ಪಾನೀಯದಲ್ಲಿ ಬಳಕೆಯಾದ ಸಸ್ಕೃ ನಾಮಗಳು | | ೫೫ |

ಆಶಯ ಮಾತ್ರ

ಕಾರ್ಯಕ್ರಮ

ಜನಪದ ಪಾನೀಯಗಳು ಯಾವುವು?

ಎಲ್ಲ ಜನ ಸಾಮಾನ್ಯರೂ ಸಾಮಾನ್ಯವಾಗಿ ಬಳಸುವ ಪಾನೀಯಗಳೇ ಜನಪದ ಪಾನೀಯಗಳು. ನೀರು ಪಾನೀಯ ಆಗುವುದಿಲ್ಲ; ನೀರನೊಡನೆ ಇತರ ದ್ರವಗಳು ಬೇರೆತರೆ ಅದು ಪಾನೀಯ ಎನಿಸಿಕೊಳ್ಳುತ್ತದೆ. ದ್ರವಗಳು ಪ್ರಯೋಗಶಾಲೆಯಲ್ಲಿ ಸಿದ್ಧವಾಗಬೇಕೆಂದಿಲ್ಲ. ಪ್ರಯೋಗಶಾಲೆಯಲ್ಲಿ ಸಿದ್ಧವಾಗುವ ದ್ರವಗಳಿಂದ ಉತ್ಪತ್ತಿಯಾಗುವ ಪಾನೀಯಗಳನ್ನು ಶಿಷ್ಟ ಪಾನೀಯಗಳು ಎನ್ನುತ್ತೇವೆ. ಅನುಭವದಿಂದ ಬಳಕೆಗೆ ಬಂದ, ಬಹಳ ಕಾಲದಿಂದ ಜನಸಾಮಾನ್ಯರ ಮಧ್ಯ ಉಳಿದು ಬಳಕೆಯಲ್ಲಿರುವ ದ್ರವ ಪಾನೀಯಗಳೇ ಜನಪದ ಪಾನೀಯಗಳು. ಈ ದ್ರವಗಳು ಎಲೆ, ಬಳ್ಳಿ, ಕಾಯಿ, ಹಣ್ಣು ಮುಂತಾದ ಸ್ಯೇಸರಿಕ ವಸ್ತುಗಳಿಂದ ತಯಾರಾಗುತ್ತದೆ.

ಜನಪದ ಪಾನೀಯಗಳ ಮುಖ್ಯ ನಡವಳಿಕೆ ಎಂದರೆ ಎಲ್ಲರೂ, ಎಲ್ಲ ಕಾಲದಲ್ಲಿ ಮತ್ತು ಎಲ್ಲರಿಗೆ ಕಾಣುವಂತೆ ಕುಡಿಯುವ ಕುಡಿತಗಳು. ಶಿಷ್ಟ ಪಾನೀಯಗಳಂತೆ ರದ್ದು ಮುಚ್ಚಿ, ಪ್ರತ್ಯೇಕ ಸ್ಥಳ ಮತ್ತು ಕಾಲಗಳಲ್ಲಿ ಹಾಗೂ ಪ್ರತ್ಯೇಕವಾಗಿ ಹಳಿತು ಕುಡಿಯುವವರಾಗಲ್ಲ. ಜನಪದ ಪಾನೀಯಗಳ ಮುಖ್ಯ ಆಶಯ ಅರೋಗ್ಯ ವರ್ಧನೆ; ಶಿಷ್ಟ ಪಾನೀಯಗಳ ಹಾಗೆ ಮೋಜು ಮತ್ತು ಮನರಂಜನೆ ಅಲ್ಲ. ಜನಪದ ಪಾನೀಯಗಳ ಅರೋಗ್ಯ ವರ್ಧನೆಯಲ್ಲಿ ಸೌಂದರ್ಯ ವರ್ಧನೆ ಕೂಡ ಒಂದು ಪ್ರಮುಖ ಅಂಶಾಗಿ.

ಕಾಗ ಜನಪದ ಪಾನೀಯಗಳು ಹೀಂದೆ ಸರಿಯುತ್ತಿವೆ. ಕುಡಿಯುವದು ಮೋಜು, ಮಜ, ಮಾನಸಿಕ ಪರಿಹಾರ, ಅಂತಸ್ತು ಮತ್ತು ಪ್ರತ್ಯೇಕಗೊಳ್ಳುವದು ಎಂಬುದು ಇವತ್ತಿನ ಪರಿಕಲ್ಪನೆ. ಅರೋಗ್ಯ ಇಲ್ಲಿಯ ಮುಖ್ಯ ಉದ್ದೇಶವಲ್ಲ; ಮೋಜಗಾಗಿ ಅರೋಗ್ಯವನ್ನು ಬಿಲಿಕೊಡಲಾಗಿದೆ. ಇರುವಿಕೆಯ ಮಹತ್ವಕ್ಕಿಂತ ಅನುಭವಿಸುವ ಮಹತ್ವಕ್ಕೆ ಮಾನ್ಯತೆ ಕೊಡಲಾಗಿದೆ. ಆಮಲು ಇಲ್ಲಿಯ ಬಹು ಮುಖ್ಯ ಬೇಡಿಕೆ ಮತ್ತು ಆಶಯ. ಜನಪದ ಪಾನೀಯಗಳ ಮುಖ್ಯ ಆಶಯ ಅರೋಗ್ಯ ಎಂದರೆ ಜೀವನ ಸಂವರ್ಧನೆ. ಇದು ಜನಪದ ಬದುಕಿನ ಅಂಶಾಗಿ ಮತ್ತು ಆಶಯ. ವ್ಯಕ್ತಿಗತವಾದ ಅಂಶಾಗಿ ಯಾವಾಗಲೂ ಆಮಲು ಮತ್ತು ವೈಯಕ್ತಿಕ ಭೋಗವಾಗಿರುತ್ತದೆ. ಸಮಾಜ ಅಂಶಾಗಿ ಸಾಮಾಜಿಕ ಒಳಿತನ್ನು ಕುರಿತುದಾಗಿರುತ್ತದೆ.

ಅರೋಗ್ಯ ಮತ್ತು ಬದುಕುವ ಭಾಗ್ಯಕ್ಕಾಗಿ ನಾವು ಜನಪದ ಪಾನೀಯಗಳನ್ನು ಪ್ರಾಣರುಜ್ಜೀವಿಸಬೇಕಾಗಿದೆ. ಆದ್ದರಿಂದಲೇ ಹೊನ್ನಾವರದ ಈ ಪಾನೀಯ ಮೇಳ ಮತ್ತು ಪ್ರತ್ಯೇಕಿಕೆಯಲ್ಲಿ ಅವಗಳ ಪ್ರಾಮುಖ್ಯ ಮತ್ತು ಪ್ರಶಸ್ತತೆಯನ್ನು ಕುರಿತು ಮಾತಾಡಬೇಕಿದೆ. ನಮ್ಮ ಅಕಾಡೆಮಿಯ ಈ ಭಾಗದ ಸದಸ್ಯೇಯಾದ ಶ್ರೀಮತಿ ಶಾಂತಿ ನಾಯಕ ಅವರು ಬಹಳ ಶ್ರದ್ಧೆ ಪಟ್ಟಿ ಈ ಕಾರ್ಯಕ್ರಮ ಯೋಜಿಸಿದ್ದಾರೆ. ಅವರಿಗೆ ನಮ್ಮ ಅಕಾಡೆಮಿ ಪರಮಾಗಿ ವಂಡಿಸುತ್ತು

ಜನಪದ ಪಾನೀಯಗಳ ಪ್ರಸರುಭೇದವನದ ಪ್ರಮುಖ ಉದ್ದೇಶಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ.

ಜನಪದ ಪಾನೀಯಗಳ ಪ್ರಸರುಭೇದವನ ಎಂದರೆ ಏನು ಮತ್ತು ವರೆ ಎಂದು ನೀವು ಕೇಳಬಹುದು. ಈಹೊತ್ತು ಪಾನೀಯಗಳೆಂದರೆ ಕಾಫಿ, ಟೀಎಂನ್ನು ಹೊರತುಪಡಿಸಿ, ರಾತ್ರಿ ಹೊತ್ತಿನ ಕುಡಿತಗಳು ಎಂಬ ಅಭಿಪ್ರಾಯವಿದೆ. ಸ್ಥಾಯಿ ಹಾಗೂ ವಿದೇಶೀ ಮದ್ದಗಳು ನಮ್ಮ ಸುತ್ತ ಅವರಿಕೊಂಡಿವೆ. ರಾತ್ರಿ ಕುಡಿಯುತ್ತಿದ್ದ ಸಾರಾಯಿಯನ್ನು ಹಗಲು ಹನ್ನೆರಡು ಗಂಟೆ ಹೊತ್ತು ಸೇವಿಸಲಾಗುತ್ತಿದೆ. ವಿದೇಶೀ ಮದ್ದ ಸೇವಿಸುವುದು ಒಂದು ಬಗೆಯ ಅಂತಸ್ತು, ಅದರಲ್ಲಿ ವಿದ್ಯಾವಂತರು ಮತ್ತು ನೋಕರ ಪರ್ಗಾದ ನಡವಳಿಕೆ ಎಂಬ ಮನೋಧರ್ಮ ಉಂಟಾಗಿದೆ. ಅಗತ್ಯಕ್ಷಿಂತ ಹೆಚ್ಚಾಗಿ ಈ ಮದ್ದಗಳನ್ನು ಬಳಸಲಾಗುತ್ತಿದೆ. ಜೆಚ್ಚತ್ವೀರಿ ಕುಡಿಯಲಾಗುತ್ತಿದೆ. ಕುಡಿತ ಅಪರಾಧವಲ್ಲ. ಅದು ಅತಿಯಾದಾಗ ಅಪರಾಧವಾಗುತ್ತದೆ. ಹೆಣ್ಣು, ಹೆಂಡ ಮತ್ತು ಖಿಂಡ ಎಂಬ ನುಡಿಗಳ್ಟು ಮುಟ್ಟಿಕೊಂಡು ಹೆಂಡದ ಜೊತೆಗೆ ಹೆಣ್ಣು ಮತ್ತು ಖಿಂಡವನ್ನು ನೆಂಬಿಕೆಯಾಗಿ ಬಳಸಲಾಗುತ್ತಿದೆ. ಇದರಿಂದ ಹೆಣ್ಣು ಬಲಿಯಾಗುತ್ತಿದ್ದಾಗೆ. ‘ಖಿಂಡ’ ತಿನ್ನವುದು ಎಂದರೆ ಅನಗತ್ಯವಾಗಿ ಪ್ರಾಣಿಗಳ ಬಿಲಿಯಾಗುತ್ತಿದೆ. ಹೆಂಡ, ಖಿಂಡ, ಹೆಣ್ಣನ ಜೊತೆಗೆ ಸಿಗೇಟು ಎಂಬ ಮತ್ತೊಂದು ದುಶ್ಚಿಂತಿ ಸೇರಿಕೊಂಡು ಮನುಷ್ಯನ ಆರೋಗ್ಯ ದಿನೇ ದಿನೇ ಹಾಳಾಗುತ್ತಿದೆ. ಇಂಥ ಸಂದರ್ಭದಲ್ಲಿ ಆರೋಗ್ಯ ಮತ್ತು ಸಾಮಾಜಿಕ ಬದುಕನ್ನು ಹಾಸನುಗೊಳಿಸುವ ಪಾನೀಯಗಳ ಕಡೆಗೆ ಹೋಗಬೇಕಿದೆ.

ನಮ್ಮ ಜನರಲ್ಲಿ ಶತಮಾನಗಳಿಂದ ಪಾನೀಯಗಳ ಬಳಕೆ ಇದೆ. ದುಡಿದು ಬಂದು ರಾತ್ರಿ ಉಟದ ಜೊತೆಗೆ ಅಗತ್ಯಕ್ಕೆ ಬೇಕಾದ ಪಾನೀಯ ಕುಡಿದು ಸುಖ ನಿದ್ರೆ ಅನುಭವಿಸುವ ಹಾಗೂ ಬೆಳಗ್ಗೆ ಕೆಲಸಕ್ಕೆ ಹೋಗಲು ಪ್ರೇಶ್ನೆ ಆಗುವ ಈ ಪಾನೀಯಗಳು ಅಪರಾಧಗಳಲ್ಲ. ನಿದ್ರೆಗೇ ಬೇಕಾದ ಮತ್ತು ಬರಿಸುವ ಪಾನೀಯಗಳ ಜೊತೆಗೆ ಮನಸ್ಸಿಗೆ ಮುದವನ್ನಷ್ಟೇ ಹೊಡುವ ಪಾನೀಯಗಳೂ ಜನಪದರಲ್ಲಿ ಅನೇಕ ಇವೆ. ಇವು ಸ್ಥಾಯಿ ಕ್ರೋಧ್ಯಮದ ಹಾಗೂ ಚಾಗತಿಕ ಕ್ರೋಧ್ಯಮದ ಪಾನೀಯಗಳ ಭರಾಟಯಿಂದ ಮೂಲೆಗೆ ತಳ್ಳಲ್ಲಾವಟ್ಟಿವೆ. ಇತ್ತೀಚಿನ ಕೋಕಾಕೋಲ, ಪೆಟ್ಟಿ, ಸ್ಟ್ರೋಟ್, ಮಿರಿಂಡಾ, ಫಾಂಟಾಗಳಿಂಧ ವಿದೇಶೀ ಪಾನೀಯಗಳ ಒತ್ತುಡಿಂದ ನಮ್ಮ ಜನಪದ ಪಾನೀಯಗಳು ಮುವಿ ಮರೆಸಿಕೊಳ್ಳುತ್ತಿವೆ. ಈ ನಮ್ಮ ಜನಪದ ಪಾನೀಯಗಳು ನಿನ್ನ ಮೊನ್ಸೈಯವಲ್ಲ. ಅನೇಕ ಶತಮಾನಗಳ ಹಿಂದಿನಿಂದಲೂ ಜನಪದ ಜೀವನದ ನಡವಳಿಕೆಗಳಲ್ಲಿ ಸೇರಿಕೊಂಡು ಬಂದಿವೆ. ಬಾಯಾರಿ ಬಂದವರಿಗೆ ಬೆಲ್ಲದ ನೀರು; ಪಾನಕ, ಮಜ್ಜಗೆ ಹೊಡುವುದರಿಂದ ಹಿಡಿದು ಬೇರೆ ಬೇರೆ ಸಂದರ್ಭದಲ್ಲಿ ಬಳಸುವ ನಾರು, ಬೇರು, ಎಲೆ, ಕಾಯಿ, ಹೆಣ್ಣು, ಸಿಪ್ಪೆ, ಹೂವು ಮುಂತಾದ ಪದಾರ್ಥಗಳಿಂದ ಪಾನೀಯಗಳನ್ನು ತಯಾರಿಸಿ ಬಳಸುತ್ತಿದ್ದರು. ಅವುಗಳನ್ನು ನಾವು ಮತ್ತೆ ಬಳಕೆಗೆ ತರಬೇಕಾಗಿದೆ. ಸಾಮಾನ್ಯ ಬಳಕೆಗೆ ಅಲ್ಲದೆ ಉದ್ದಮಗಳಾಗಿಯೂ ಅವುಗಳನ್ನು ಬೆಳೆಸಬೇಕಾಗಿದೆ.

ಜನಪದ ಪಾನೀಯಗಳ ಪ್ರಸರುಭೇದವನದ ಅನುಕೂಲಗಳು ಏನು ಎಂಬುದನ್ನು ಈಗ ವರಿಶೀಲಿಸೋಽ:

೨. ಹೊಸ ರುಚಿಗಳ ಶೋಧ :

ನಿಮ್ಮ ಮೂಲ ರುಚಿ ಹಿಟ್ಟಿ ಮತ್ತು ಸಾರು, ರೊಟ್ಟಿ ಮತ್ತು ಪಲ್ಲಿ, ಬಾತು ಮತ್ತು ಒಗ್ಗರೆಕೆಗಳನ್ನು ನಾವು ಪ್ರಶ್ನಿಸುವಂತಿಲ್ಲ. ನಿಮ್ಮ ಪಾನಕ, ಪಾಯಸ, ಶರಬತ್ತಗಳ ರುಚಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಬೇರೆ ಬೇರೆ ಪ್ರಾಂತ, ಪ್ರದೇಶ, ಬುಡಕಟ್ಟು ಹಾಗೂ ಒಕ್ಕಲುಗಳಲ್ಲಿ ಹಿಂದಿನಿಂದ ಅನೇಕ ಬಗೆಯ ಪಾನೀಯಗಳು ಬಳಕೆಯಲ್ಲಿವೆ. ಅವುಗಳ ಹೆಸರನ್ನು ಕೇಳಿಯೆ ನೀವು ಖಿಟ್ಟಿ ಪಡೆಬಹುದು. ಅಂಥ ಅನೇಕ ರುಚಿಗಳನ್ನು, ಆ ಮೂಲಕ ಅನೇಕ ಬಗೆಯ ಪ್ರಾಣಿಕಾಂಶಗಳನ್ನು ನಮ್ಮ ಹಿರಿಯರು ಪಡೆಯುತ್ತಿದ್ದರು. ಅವರು ಮಾರಕ ರೋಗಳಿಗೆ ಜೀವಧಿಗಳನ್ನು ಕಂಡು ಹಿಡಿದಿರಲ್ಲಿ ನಿಜ, ಆದರೆ ತಿನ್ನುವ ಉಣಿವ ವಿಷಯದಲ್ಲಿ ಬಡತನವಿದ್ದರೂ, ಘೃವಿಧೃತೆಯ ಕೌರತೆ ಇರಲಿಲ್ಲ. ನಮ್ಮ ಬ್ರಾಹ್ಮಣ ಸಮಾಜ ಅಡಿಗೆಯಲ್ಲಿ ಮಾಡಿರುವ ಬಹು ಮುಖಿ ಶೋಧನೆಯನ್ನು ಜಗತ್ತಿನ ಬೇರಾವ ರಾಷ್ಟ್ರವೂ, ಪಂಗಡವೂ ಮಾಡಿರಲಾರದು ಎಂಬುದು ನನ್ನ ನಂಬಿಕೆ. ದೇಹವನ್ನು ಧ್ಯಾತವಾಗಿ ಇಟ್ಟಿಕೊಳ್ಳಲು ಮುಖ್ಯ ಆಹಾರದ ಜೊತೆಗೆ ಪಾನೀಯವನ್ನು ಒಂದು ಉಪ ಆಹಾರ ಪಡ್ಡಿಯಾಗಿ ನಮ್ಮ ಜನ ಅಭಿವೃದ್ಧಿಪಡಿಸಿದ್ದರು. ನೀರು ಒಂದು ಪ್ರಮುಖ ಜೀವಧ ಪಡ್ಡಿಯಾಗಿ ನಮ್ಮಲ್ಲಿ ಬೇಳಿದಿತ್ತು. ನೀರಿನ ಜೊತೆಗೆ ಇತರ ಬೇರು, ಹೂವು, ಹಣ್ಣಗಳ ರಸವನ್ನು ಸೇರಿಸಿ ಕಷಾಯ ಮಾಡುವ ಪಡ್ಡಿ ತುಂಬ ವ್ಯಾಪಕವಾಗಿ ಬೇಳಿದಿತ್ತು. ರುಚಿಗಾಗಿಯೆ ಕೆಲವು ಪಾನೀಯಗಳನ್ನು ಕಂಡುಕೊಂಡಿದ್ದರು. ಆಧುನಿಕ ಜ್ಞಾನದ ಮುಂದೆ ಇವೆಲ್ಲ ಕಳಪೆ ಎಂದು ತಿಳಿದು ಹತ್ತೊಂಬತ್ತನೆಯ ಶತಮಾನದ ಆರಂಭದ ಹೊತ್ತಿಗೆ ಇನ್ನೆಲ್ಲ ಮರೆತರು ಅಥವ ಕೈಬಿಟ್ಟಿರು. ನಮ್ಮ ತನವನ್ನು ಮರೆಸುವುದನ್ನು ಕಲಿಸುವುದರಲ್ಲಿ ಆಧುನಿಕ ಜ್ಞಾನ ಮಹತ್ತದ ಪಾತ್ರವನ್ನು ಹೊಂದಿದೆ. ಹದಿನೆಂಟು, ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಆಧುನಿಕತೆ, ಪಾಶ್ಚಾತ್ಯ ಶೋಧನೆಯ ಫಲವೇ ಹೊರತು ನಮ್ಮದೆಂಬ ಶೋಧನೆ ಅಲ್ಲ.

೩. ಅರೋಗ್ಯವಧಕಗಳ ಶೋಧ :

ಪಾನೀಯ ಎಂಬುದು ಕೇವಲ ಚಟಕ್ಕಾಗಿ ಕುಡಿಯುವುದಾಗಿರಲಿಲ್ಲ. ಅವುಗಳಲ್ಲಿ ಕೆಲವು ಅರೋಗ್ಯ ವರ್ಧಕಗಳೂ ಆಗಿದ್ದವು. ಶ್ರೀಮಂತ ಸಮಾಜದ ಹಾಗೂ ರಾಜ ಮನತನದ ಹೆಣ್ಣಗಳು ತಮ್ಮ ಸೌಂದರ್ಯ ಹಾಗೂ ಅರೋಗ್ಯ ವರ್ಧಕವಾಗಿ ಪಾನೀಯಗಳನ್ನು ಬಳಸುತ್ತಿದ್ದರು. ಸಾಮಾನ್ಯರಿಗೆ ಸೌಂದರ್ಯ ವರ್ಧನೆ ಬಗ್ಗೆ ಕಾಳಜಿ ಇರಲಿಲ್ಲವಾದರೂ, ಅರೋಗ್ಯ ವರ್ಧಕ ಪಾನೀಯಗಳ ಬಗ್ಗೆ ಅರಿವು ಇತ್ತು ಮತ್ತು ಅವರು ಅವುಗಳನ್ನು ಬಳಸುತ್ತಿದ್ದರು. ಇವುಗಳಲ್ಲಿ ಗಂಜಿ ರೂಪದ ಪಾನೀಯಗಳು ಮುಖ್ಯವಾಗಿವೆ. ಇಂಥ ಪಾನೀಯಗಳನ್ನು ನಾವು ಈ ಹೊತ್ತು ಪುನರುಚ್�ೇವನಗೊಳಿಸಬೇಕಾಗಿದೆ. ಬಿಸಾಕ್ತಿರುವ ಅಥವ ಅನಗತ್ಯ ಎಂದು ನಿರಾಕರಿಸುತ್ತಿರುವ ನಾದು, ಬೇರು, ಬೀಜ, ಹೂಗಳನ್ನು ಈ ನಿಟ್ಟಿನಲ್ಲಿ ಬಳಸಿಕೊಳ್ಳಬೇಕಾಗಿದೆ.

೪. ಮಹಿಳಾ ಉದ್ಯೋಗ ಅವಕಾಶ ಶೋಧ

ಕಾ ಹೊತ್ತಿನವರೆಗೂ ಜನಪದ ಪಾನೀಯಗಳ ತಂತ್ರಜ್ಞರು, ಉತ್ತಾದಕರು ಹಾಗೂ

ವಿತರಕರು ಮಹಿಳೆಯರೇ ಆಗಿದ್ದಾರೆ. ಆದರೆ ಅವರು ತಯಾರಿಸುವ ಪಾನೀಯಗಳು ಮನೆ - ಮತ್ತು ಸಂತೋಷ, ಸೌಂದರ್ಯ ಹಾಗೂ ಆರೋಗ್ಯ ವರ್ಧನೆಗೆ ಸೀಮಿತವಾಗಿವೆ. ಮನೆಯಿಂದ ಆಚಿಗೆ ಅವರ ಪಾನೀಯಗಳು ಚಲಿಸಿಲ್ಲ. ಪ್ರತಿ ಮನೆಯ ಗರತಿಯೂ ಈ ಬಗೆಯ ಜನಪದ ಪಾನೀಯಗಳ ತಯಾರಿಕೆಯಲ್ಲಿ ನಿರ್ಪಣಾಳಾಗಿರುವದರಿಂದ, ಅನ್ನ ಪಾನೀಯವನ್ನು ಬೇರೆಯವರಿಗೆ ಕ್ರಿಯ್ಯಾಗಿ ಕೂಡುವ ಸಂದರ್ಭ ಒಬಗಿ ಬಂದಿಲ್ಲ. ಆದರೆ ಹಾಗೆ ಮಾಡುವ ಅವಕಾಶ ಇದ್ದೇ ಇದೆ. ಒಂದು ಪ್ರದೇಶದ ಪಾನೀಯಗಳು ಮತ್ತೊಂದು ಪ್ರದೇಶದಲ್ಲಿ ದೊರೆಯುತ್ತಿಲ್ಲ. ಭಾಗೋಳಿಕ ಪರಿಸ್ಥಿತಿಯ ಪಾನೀಯಗಳ ಮೂಲವಸ್ತುವಾದ ನಾರು, ಬೇರು, ಹಸ್ನು, ಹೂವು ಮತ್ತು, ಕಾರಿಗಳನ್ನು ನಿಯಂತ್ರಿಸುತ್ತದೆ. ಇದರ ಜೊತೆಗೆ ವಾತಾವರಣ ಕೂಡ ಮುಖ್ಯ. ಬೇಸಿಗೆ ಪಾನೀಯಗಳು ಹಾಗೂ ಚೆಳಿಗಾಲದ ಪಾನೀಯಗಳು ಬೇರೆ ಬೇರೆಯಾಗುತ್ತವೆ. ಇವುಗಳನ್ನು ಕಾಲ್ಪನಿಕವಾಗಿ ಮಾರುವ ಅವಶ್ಯಕತೆಯೂ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಪಾನೀಯಗಳು ಅಪಾರ. ಇದೇ ಪಾನೀಯಗಳನ್ನು ಕರಾವಳಿಯ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಕಾಣಲಾರೆವೆ. ಬಯಲು ಸೀಮೆಯ ಪಾನೀಯಗಳು ಬೇರೆ ಮತ್ತು ಅವುಗಳ ಸಂಖ್ಯೆ ಕಡಿಮೆ. ಆಧುನಿಕ ಪಾನೀಯಗಳು ಬಂದಿರುವದರಿಂದ ಜನಪದ ಪಾನೀಯಗಳು ಕಾಣುವಾಗಿವೆ. ಈ ಎಲ್ಲ ಪಾನೀಯಗಳನ್ನು ಪ್ರಯೋಗಕ್ಕೆ ಒಳಪಡಿಸಿ, ಜೀವಕ್ಕೆ ಮಾರಕವಾದ ಅಂಶಗಳಿದಲ್ಲಿ ಅವುಗಳನ್ನು ತೆಗೆದು ಹಾಕಿ ಗೃಹಕ್ಕೆಗಾರಿಕೆಯನ್ನಾಗಿ ಬೆಳೆಸಬಹುದು: ಮಹಿಳೆಯರೇ ಇವುಗಳ ತೆಜ್ಜರೂ ಮತ್ತು ಒಡೆಯರೂ ಆಗಿರುವುದರಿಂದ ಹೇಣ್ಣು ಮತ್ತು ಉದ್ದೋಗವಾಗಿ ಜನಪದ ಪಾನೀಯಗಳನ್ನು ಬಳಸಬಹುದು. ಗೃಹಕ್ಕೆಗಾರಿಕೆಯಾಗಿ ಬೆಳೆಸಬಹುದು ಇಲ್ಲವೇ ಸಹಕಾರ ಸಂಘಗಳ ಮೂಲಕ ಹೊಸ ಸಂರಕ್ಷಕೆ ಮತ್ತು ವಿತರಣಾ ವ್ಯವಸ್ಥೆಯನ್ನು ಬೆಳೆಸಿ ಹೆಚ್ಚಿನ ಪ್ರಮಾಣದ ಉದ್ದೋಗಾವಕಾಶಕ್ಕೆ ದಾರಿ ಮಾಡಬೇಕು.

ನಮ್ಮ ಗೃಹಿಣಿಯರು ಮತ್ತು ದೊಡ್ಡವರಾದ ಮೇಲೆ ನಿರುದ್ದೋಗಿಗಳಾಗುತ್ತಾರೆ. ಗೃಹಕ್ಕೆ ಉದ್ದೋಗವೆ ಆದರೂ ಆದು ಅರೆಕಾಲಿಕ ಕೆಲಸ. ಉಳಿದಂತೆ ಅನಗತ್ಯ ತಿಕ್ಕುವ, ತೀಡುವ, ಉಜ್ಜ್ವಲ ತೋಳಿಯುವ ಹಾಗೂ ಬರಿದೆ ಮಾತನಾಡುವ ಕೆಲಸದಲ್ಲಿ ಅವರ ನೈಪುಣ್ಯ ಹಾಳಾಗಿ ಹೋಗುತ್ತಿದೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ನಿರುದ್ದೋಗಳೇ ಆಗಿರುವುದರಿಂದ ಅವರ ನೈಪುಣ್ಯವಾದ ಪಾನೀಯಗಳನ್ನು ಉದ್ದುಮದಲ್ಲಿ ಬೆಳೆಸುವುದು ಆಗತ್ಯವಿದೆ.

೫. ಪರಿಸರ ಸಂರಕ್ಷಣೆಯ ಕೆಲಸ

ಜನಪದ ಪಾನೀಯಗಳ ಉದ್ದುಮೀಕರಣ ಎಂದರೆ ಸ್ಥಾಯಿ ಸಸ್ಯ ಸಂಪತ್ತನ್ನು ಉಳಿಸುವ ಕೆಲಸ ಎಂದೇ ತಿಳಿಯಬಹುದು. ಬಹುತೇಕ ಪಾನೀಯಗಳು ಸಾಂಪ್ರದಾಯಿಕ ಸಸ್ಯ ಮತ್ತು ಮರಗಳ ಉತ್ಪನ್ನಗಳಾಗಿರುವುದರಿಂದ ಇರುವ ಸಸ್ಯಗಳು ಉಳಿಯತ್ತ ಹಾಗೂ ತಳಿಗಳ ಅಭಿವೃದ್ಧಿಯಾಗುತ್ತದೆ. ಮೇಲಾಗಿ ಮತು ಮಾನಸಕ್ಕೆ ತಕ್ಕುದಾದ ಸಸ್ಯ ಸಂಪನ್ಮೂಲವನ್ನು ಸಂರಕ್ಷಿಸಲು ಕೂಡ ನೇರವಾಗುತ್ತದೆ. ಉತ್ಪಿನಕಾರಿ ಉದ್ದುಮ ಬೆಳೆದರೆ ಮಾವು, ನಿಂಬೆ, ಹರಳೆ, ನೆಲ್ಲಿ ಮುಂತಾದ ಮರಗಳು ಉಳಿಯತ್ತವೆ. ಮರ ಮುಟ್ಟಿ ಸಸ್ಯಗಳಿಗಿಂತ ಈ ಬಗೆಯ ಸಸ್ಯಗಳು ಹೆಚ್ಚು ಉತ್ಪಾದಕ ಸ್ಥಾವರದವರ್ಗಾಗಿವೆ.

ಪರಿಸರ ರಕ್ಷಣೆ ಹೆಚ್ಚು ಜನರಿಗೆ ಅಲ್ಲದೆ ಬಡವರಿಗೆ, ಅದರಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ಒದಗಿಸುತ್ತದೆ. ನೀವು ದೊಡ್ಡ ಉದ್ದಮಕ್ಕೆ ಹೋದರೆ ನಿಮ್ಮ ಸ್ಥಳೀಯ ಸಂಪನ್ಮೂಲ ಉದ್ದಮ ಪರಿಯ ಲಾಭವಾಗಿ ಹೋಗುತ್ತದೆ. ಅದು ಸ್ಥಳದಲ್ಲಿ ಉಳಿದರೆ ನಿಮ್ಮ ಸಂಪತ್ತಾಗ್ರಹಿತ್ತದೆ. ಆದರೆ ಈ ಸಂಪತ್ತನ್ನು ಇರುವ ಹಾಗೆ ಬಿಟ್ಟರೆ ಉಪಯೋಗವಿಲ್ಲ. ಅದನ್ನು ಪರಿಷ್ಕರಣೆ, ಅಭಿವೃದ್ಧಿಮತ್ತು ಹೊಸ ಮಾರಿಗಳಲ್ಲಿ ರೂಪಿಸಬೇಕಾಗುತ್ತದೆ. ಆ ಜವಾಬ್ದಾರಿಯನ್ನು ಮಹಿಳೆಯರು ವರ್ಣಿಸಿಕೊಳ್ಳಬೇಕು.

೬. ದೇಶೀಯ ಉತ್ಪಾದನಾ ಪದ್ಧತಿಯ ಪ್ರಸರಣಿಕೆ

ಈ ಹೊತ್ತು ಜಾಗತೀಕರಣ ನಮ್ಮ ಸಾಂಪ್ರದಾಯಿಕ ಹಾಗೂ ದೇಶ ಉತ್ಪಾದನಾ ಮಾರಿಗಳನ್ನು ನಾಶಮಾಡುತ್ತಿದೆ. ಇದರಿಂದ ನಮ್ಮ ಉತ್ಪಾದಕರು ನಿರುದ್ಯೋಗಿಗಳು ಮಾತ್ರವಲ್ಲ ಅನುತ್ಪಾದಕರು ಮತ್ತು ಬೇಡದವರಾಗಿ ಬಿಡುತ್ತಾರೆ. ಇಂಥ ಸಂದರ್ಭದಲ್ಲಿ ಅಗತ್ಯ ಬೇಕಾದ ಉತ್ಪಾದಕ ವಸ್ತುಗಳಾಗಿ ನಾವು ದೇಶೀಯ ಉತ್ಪನ್ನಗಳನ್ನು ಕಾಯ್ದಿರಿಸಿಕೊಳ್ಳಬೇಕಾಗುತ್ತದೆ. ಒಂದು ದೇಶ ಎಂದರೆ ಒಂದು ಭಾಗೋಳಿಕ್ಕಾಗಿದೆ. ಜನಪೂ ಅದರಲ್ಲಿ ಸೇರಿದ್ದಾರೆ. ಭೂಭಾಗಕ್ಕೆ ಅನುಗುಣವಾದ ಸಂಪತ್ತು ಅಲ್ಲಿರುತ್ತದೆ. ಅದು ದೇಶದ ಬಹುಮುಖ್ಯ ಸಂಪತ್ತು. ಒಂದು ದೇಶ ರಪ್ತಿ ಮಾಡುವ ವಸ್ತುಗಳನ್ನು ಗಮನಿಸಿ. ಅವು ಆ ದೇಶದ ಭಾಗೋಳಕ್ಕೆ ಸಂಬಂಧಿಯಾಗಿರುತ್ತವೆ. ಭಾರತದ ಮೇಣದು, ಎಲಕ್ಟ್ರಿಕ್ ಮುಂತಾದ ಸಾಂಬಾರ ಪದಾರ್ಥಗಳು ಬಹಳ ಕಾಲದಿಂದ ರಪ್ತಿ ಮಾಡುವ ಸಾಮಗ್ರಿಗಳಾಗಿದ್ದವು. ಇವುಗಳ ಗಮಲ ಹಿಡಿದೇ ಅರಬ್ ದೇಶಗಳ ಜನ ಈ ದೇಶಕ್ಕೆ ಬಂದರು.

ನಾವು ಇಂಥ ಉತ್ಪನ್ನಗಳನ್ನು ಯಥಾವಿಧಿ ಮಾರಿದರೆ ಆಗಂತ್ಯ. ಅವುಗಳಿಂದ ಬೇರೆ ಉತ್ಪನ್ನಗಳನ್ನು ತಯಾರಿಸಬೇಕು. ಅದಕ್ಕಾಗಿಯೇ ನಮ್ಮದೇ ಉತ್ಪಾದನಾ ಪದ್ಧತಿಗಳನ್ನು ಕಂಡುಕೊಳ್ಳಬೇಕು.

೭. ನೈಸರ್ಗಿಕ ಸಾಂದರ್ಭ್ಯವರ್ಥಕಗಳ ಶೋಧ

ನಮ್ಮ ದೇಶದ ರಾಜ ಮನೆತನಗಳು ಸೌಂದರ್ಯ ವರ್ಥಕಗಳನ್ನು ಉತ್ಪಾದಿಸುವಲ್ಲಿ ಸಾಹಸದ ಕೆಲಸವನ್ನು ಮಾಡಿವೆ. ಹೊರಗಡೆಯಿಂದ ಸೌಂದರ್ಯ ವರ್ಥಕಗಳನ್ನು ತರಿಸಿಕೊಳ್ಳಲುವರ ಜೊತೆಗೆ ಸ್ಥಳೀಯ ಸಸ್ಯ ಹಾಗೂ ಪ್ರಾಣಿ ಮೂಲದಿಂದ ಸೌಂದರ್ಯ ವರ್ಥಕಗಳನ್ನು ಉತ್ಪಾದಿಸಲು ನೇರವಾಗಿದ್ದಾರೆ. ಈ ಹೊತ್ತಿಗೂ ಅಂಥ ಉತ್ಪನ್ನಗಳು ಸಿಗುತ್ತವೆಯಾದರೂ ಅನೇಕ ಮಾರಿಗಳು ಕಣ್ಣರೆಯಾಗಿವೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಹೆಣ್ಣು ಮಕ್ಕಳಲ್ಲಿ ಸೌಂದರ್ಯ ವರ್ಥಕಗಳ ಅಪೇಕ್ಷೆ ಹೆಚ್ಚಾಗುತ್ತದೆ. ಅಧುನಿಕತೆಯ ಅನುಭೋಗಿ ಸಿದ್ಧಾಂತ ಬಂದ ಮೇಲಿಂದ ನಮ್ಮ ಹೆಣ್ಣು ಮಕ್ಕಳ ಹೆಚ್ಚು ಹೆಚ್ಚು ಅಕರ್ಷಕವಾಗಲು ಪವಣೆಸುತ್ತಿದ್ದಾರೆ. ಗಂಡಸರು ಹೆಂಗಸರ ಈ ಮನೋಧರ್ಮವನ್ನು ಶೋಷಣೆ ಮಾಡಲೋ ಎಂಬಂತೆ ಸೌಂದರ್ಯ ವರ್ಥಕಗಳ ಬಳಕೆಗೆ ಪೂರ್ಣ ಹೊನ್ನೆಗೆ ಹೊನ್ನೆ

ನಾನೂ ನೋಟ ಮತ್ತು ರುಚಿಗಳಲ್ಲಿ ಅನುಭವಿಸಲು ಕಾರ್ತರಾಗಿದ್ದಾರೆ. ಇದರಿಂದಾಗಿ ಹೊರಡೇಶದ ದುಭಾರಿ ಬೆಲೀಯ ಸೌಂದರ್ಯ ವರ್ಧಕಗಳು ಭಾರತೀಯ ಮಾರುಕಟ್ಟೆಗೆ ನುಗ್ಗಿತ್ತಿವೆ. ಇದು ನಮ್ಮ ಸ್ಥಳೀಯ ಸಸ್ಯ ಸಂಪನ್ಮೂಲವನ್ನು ಬಳಸಿಕೊಂಡು ಸೌಂದರ್ಯ ವರ್ಧಕಗಳನ್ನು ಬೆಳೆಸಲು ಪ್ರೇರಣೆಯಾಗಿದೆ. ಜನಪದ ವಾನೀಯಗಳಲ್ಲಿ ಕೆಲವು ಸೌಂದರ್ಯ ವರ್ಧಕಗಳಿವೆ, ಮತ್ತೆ ಕೆಲವನ್ನು ಶೋಧಿಸಿ ಬಳಸಿಕೊಂಡು ನಮ್ಮ ಆಮದು ಹಣವನ್ನು ಉಳಿಸಬಹುದು.

A. ಕಡಿಮೆ ಬಂಡವಾಳದಿಂದ ಹೆಚ್ಚಿನ ಉದ್ದೇಶ

ಜನಪದ ವಾನೀಯಗಳಿಗೆ ಬೇಕಾದ ಕಚ್ಚು ವಸ್ತುಗಳು ಪರಿಸರದಿಂದ ದೊರೆಯುತ್ತವೆ. ಪರಿಸರವು ಉಚಿತವಾಗಿದೆ. ಅದು ನಿಸರ್ಗ ಕೊಟ್ಟಿ ಬಂಡವಾಳವಾಗಿದೆ. ಹಣದ ರೂಪದ, ಯಂತ್ರಗಳ ರೂಪದ ಆಧಿಕಾರ ಮತ್ತುವೃದ್ಧಿ ರೂಪದ ಬಂಡವಾಳವನ್ನು ಮಾಡುವ ಅವಶ್ಯಕತೆಯಿಲ್ಲ. ಪ್ರಚಾರ ಮತ್ತು ಪ್ರಸಾರಕ್ಕಾಗಿ ಸ್ಥಳೀಯ ನೆಲೆಯಲ್ಲಿ ಸ್ವಲ್ಪ ಹಣ ತೊಡಗಿಸಬಹುದು. ಸ್ಥಳೀಯ ಉತ್ಪಾದಕರ ಸಹಕಾರ ಸಂಘಗಳನ್ನು ರಚಿಸಿಕೊಂಡರೆ ಪ್ರತಿಯೊಂದು ಸಣ್ಣ ಉತ್ಪಾದನಾ ಫಟಕದ ಪ್ರಚಾರ ಮತ್ತು ಪ್ರಸಾರ ಬಂಡವಾಳ ಕಡಿಮೆಯಾಗುತ್ತದೆ.

ಬೃಹತ್ ಉದ್ದೇಶ ಮತ್ತು ರಕ್ಷಣೆಯಿಂದ ಈ ಬಗೆಯ ಉದ್ದೇಶಗಳು ಲಾಭದಾಯಕವಲ್ಲ ಎಂದು ಹೇಳುವವರಿದ್ದಾರೆ. ಆದರೆ ಮೂಲ ಸಾಮರ್ಥ ಮತ್ತು ಬೃಹತ್ ಉತ್ಪಾದನಾ ವ್ಯವಸ್ಥೆಯ ಬಂದು ಮಧ್ಯದ್ವಾರಾ ವ್ಯವಸ್ಥೆಯನ್ನು ಉಳಿಸುವ ಹಾಗೂ ನೆಲದಲ್ಲಿರುವರಿಗೆ ಉದ್ದೇಶಗಾವಾಕ್ಯ ಕಲ್ಪಿಸುವ ದೃಷ್ಟಿಯಿಂದಲಾದರೂ ಸ್ಥಳೀಯ ಸಣ್ಣ ಉತ್ಪಾದನಾ ವ್ಯವಸ್ಥೆಗೆ ಬೆಂಬಲ ಬರಬೇಕಾಗಿದೆ.

B. ಭಾರತೀಯ ವಿಶ್ವಾಸಗಳ ಅನ್ವೇಷಕೆ

ಪ್ರತಿಯೊಂದು ಭಾಷ್ಯಕೆಯಲ್ಲಿ ತನ್ನದೆ ಆದ ಭಿನ್ನ ೧೯ತಿಯ ತಳಿಗಳನ್ನು ಹೊಂದಿರುತ್ತದೆ. ಇಂಥ ಸಸ್ಯ ತಳಿಗಳು ಇರುತ್ತವೆ ಎಂಬುದನ್ನು ಸಸ್ಯಶಾಸ್ತ್ರದ್ವಾರಾ ಪರಿಷಿಸಿದೆ. ಈ ಪ್ರಾದೇಶಿಕ ಭಿನ್ನತೆ ಎಂಬುದು ಬಂದು ವೈಶಿಷ್ಟ್ಯ. ಅದರ ಸಂಯೋಜನೆ ಕೂಡ ಆ ಭಾ ಪ್ರದೇಶದ ವಾಯುಗಳು, ಮಳಿ ಹಾಗೂ ಮತ್ತಿತರ ಪರಿಸ್ಥಿತಿಗಳಿಂದ ಕೂಡಿರುವಾಗಿದೆ. ಅವಾಗಳಲ್ಲಿ ಏನೋ ಒಂದು ಸತ್ಯ ಮತ್ತು ಸತ್ಯ ಇರುವುದು ಸಹಜವಾಗಿದೆ. ಅಂಥವಾಗಳಿಂದ ಮಾನವನ ಅಭಿವೃದ್ಧಿ ಹಾಗೂ ಜಗತ್ತಿನ ಸಮರ್ಪಾಲನ ಸಾಧ್ಯವೆಂಬ ಜ್ಞಾನ ಹುದುಗಿರಬಹುದು. ಈ ಬಗ್ಗೆ ಕಾಲದಿಂದ ಕಾಲಕ್ಕೆ ಅನುಭವ ಪ್ರಯೋಜನ ಹಾಗೂ ಮತ್ತಿತರ ಅನ್ವೇಷಕೆಗಳು ಆಗಿರಲಬಹುದು. ಇಂಥ ವಿಶ್ವಾಸಗಳ ಹುದುಕಾಟ ಮರೆತು ಹೋದ ಅಧಿಕ ಹಾತು ಹೋದ ಭಾರತದ ಸ್ವೇಚ್ಛಾ ಜ್ಞಾನದ ಹುದುಕಾಟವಾಗಿರುತ್ತದೆ.

C. ಜ್ಞಾನಾನ್ವೇಷಕೆಗೆ ಪ್ರೇರಣೆ

ಈ ಬಗೆಯ ಕೆಲಸ ಕೈಲ್ಲಿ ಕೆಲ್ಲಿ ಕುಳಿತಿರುವ ಹೊಸ ಟೀಎಂಎ ಜನರನ್ನು ಎಚ್ಚರಿಸುವ ಕೆಲಸ ಕೂಡ ಆಗುತ್ತದೆ. ಹೊರಗಿಸಿದ ನಮಗೆ ಆಧುನಿಕ ಜ್ಞಾನ ಸಿಗ್ನತ್ತಿತ್ತು. ಜಾಗತಿಕ

ಪ್ರಧಿಗಳು ಈಗ ಜ್ಞಾನವನ್ನು ಹೊರಗಡೆಗೆ ಕೊಡುತ್ತಿಲ್ಲ. ಆ ಜ್ಞಾನದಿಂದ ತಯಾರಾದ ಸಿದ್ಧಿ ವಸ್ತುಗಳನ್ನು ತಿಪ್ಪೆಗೆ ಬಿಸಾಡಿದಂತೆ ನಮ್ಮ ದೇಶಗಳಿಗೆ ರವ್ವ ಮಾಡುತ್ತಾರೆ. ನಮ್ಮಂಥ ದೇಶಗಳು ಆ ಮೂಲಕ ಉಳ್ಳವರ ದೇಶಗಳ ಕಸದ ತೊಟ್ಟಿಗಳಾಗುತ್ತವೆ. ಸಂಪತ್ತಿನ ಬಲ ಇರುವವರು ಈ ಕಸದ ನೇಲೆ ಬೇಡ ರಸ ಇರುವ ಕಡೆಗೆ ಹೋಗಿ ಬದುಹುತ್ತೇವೆ ಎನ್ನುಹುದು. ಆದರೆ ಇಲ್ಲಿ ಅನಿವಾರ್ಯವೆಂಬಂತೆ ಬದುಕಬೇಕಾದವರ ಸ್ಥಿತಿ ಏನು? ಆವರಂತೂ ತಾವು ಇರುವ ಜಾಗವನ್ನು ಕಸದ ತೊಟ್ಟಿ ಮಾಡಿಕೊಳ್ಳಲಾರು. ಕಸ ಎಸೆಯುವವರನ್ನು ಮ್ಯಾನ್ ಬಿಡಲಾರು. ಆದ ಕಾರಣ ಈ ದೇಶದ ಒಳಗೆ ಇಲ್ಲಿಯ ಮೂಲದ ಸಂಪತ್ತನ್ನು ಅಭಿವೃದ್ಧಿಪಡಿಸುವ ಚಾನ್ ತೋಧ ಹಾಗೂ ಅದರ ಮರು ಉತ್ತಾದನೆ ಆಗಲೇಬೇಕಾಗಿದೆ.

೧೧. ಹೆಣ್ಣುಮಕ್ಕಳ ಕ್ರಿಯಾಶೀಲತೆ

ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ದುಡಿಯುವ ಅಧಿಕಾರ ಗಂಡಿಗೆ ಮೀಸಲಾದಂತೆ ಇದೆ. ಹೆಣ್ಣುನ್ನು ಒಳ ಮನೆಯ ಕೆಲಸಗಳಾಗಿ ಒಳಸಿಕೊಳ್ಳಲಾಗುತ್ತದೆ. ಆವಳ ಸಾಮಧ್ಯ ಹಾಗೂ ನೈಪುಣ್ಯತೆಗಳು ಸಾಕಷ್ಟು ಪ್ರಮಾಣದಲ್ಲಿ ಕ್ರಿಯಾಶೀಲವಾಗಿಲ್ಲ. ಮೂಲತಃ ಹೆಣ್ಣು ಸ್ಥಳೀಯಕು. ಆವಳು ನಿಂತ ನೆಲೆಯೆ ಸ್ಥಳೀಯತೆಯನ್ನು ಅವಳಷ್ಟು ಬೇನ್ನಾಗಿ ಬಲ್ಲವರಿಲ್ಲ. ಸ್ಥಳೀಯ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಕೆಲಸವನ್ನು ಆಕೆಗೆ ವಹಿಸಿದರೆ ಆದನ್ನು ಒಂದು ಉತ್ತಮ ಉತ್ತಾದನೆ ಭಾವಿಕೆಯನ್ನಾಗಿ ರೂಪಿಸಬಲ್ಲಳು. ದುಡಿಯುವ ಸಂಸ್ಕೃತಿ ಆವಳಿಂದಲೇ ಪ್ರಚೋದಿತವಾಗಿರುವುದರಿಂದ ಅವಳ ಹೊಸ ರೀತಿಯ ತೊಡಗಿಸಿಕೊಳ್ಳಲಿವಿಕೆ ಹೊಸ ತಲೆಮಾರಿನ ಮಕ್ಕಳು ಹಾಗೂ ಯಾವಕರಲ್ಲಿ ಹೊಸ ಪ್ರೇರಣೆಗಳನ್ನು ಉಂಟಿ ಮಾಡಬಲ್ಲದು. ಸಂಸ್ಕೃತಿಯ ನೆಲೆಯಲ್ಲಿ ಸ್ಥಳೀಯ ಅಧವ ದೇಶವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ದೇಶ ಪ್ರೇಮ ಮತ್ತು ಶ್ರಮ ಸಂಸ್ಕೃತಿಯನ್ನು ಬೆಳೆಸಬಲ್ಲಳು. ಹೆಣ್ಣು ಸ್ಥಳೀಯ ಸಂಪನ್ಮೂಲದೊಡನೆ ಸಕ್ರಿಯವಾಗಿ ಚಲನಶೀಲವಾಗುವುದಕ್ಕೆ ನಾವು ಅವಕಾಶ ಕಲ್ಪಿಸಬೇಕು.

ಡಾ॥ ಹಿ.ಶಿ. ರಾಮಚಂದ್ರೇಗೌಡ

ಅಧ್ಯಕ್ಷರು, ಕನಾಕಟಿಕ ಚಾನವದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು.

ಉದ್ದಾಟನಾ ನುಡಿ

ಪ್ರಸ್ತಾವಿಕ ಮಾತುಗಳನ್ನು ಆಡಿದವರು ಈ ಕಮ್ಮಣಿದ ಉದ್ದೇಶವನ್ನು ಸ್ಪಷ್ಟ ಮಾಡಿದ್ದಾರೆ. ನಮ್ಮ ನೆಲದ ಸಂಪತ್ತನ್ನು ಅಭಿವೃದ್ಧಿಪಡಿಸಿಕೊಳ್ಳಿದ್ದರೆ ನಮ್ಮ ದೇಶದ ಬಡತನವನ್ನು ಹೋಗಲಾಡಿಸಲು ಸಾಧ್ಯವಾಗುವುದಿಲ್ಲ. ಈ ಕಮ್ಮಣಿದಲ್ಲಿ ಸ್ಥಳೀಯ ಜನಪದ ಪಾನೀಯಗಳ ಪ್ರದರ್ಶನ, ಪ್ರಾತ್ಸೂಕ್ಷ್ಯ ಮತ್ತು ಅಭಿವೃದ್ಧಿಯ ಉದ್ದೇಶವನ್ನು ಇಟ್ಟಿಕೊಳ್ಳಲಾಗಿದೆ. ಇದು ಬಹಳ ಮುಖ್ಯವಾದ ಸಂಗತಿ. ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿ ಇಷ್ಟ ಜನಪದ ಪಾನೀಯ ಪದ್ಧತಿಗಳನ್ನು ಎಂದ ಮೇಲೆ ಭಾರತದಲ್ಲಿ ದೇಶೀಯವಾದ ಇನ್ನೇಷ್ಟ್ವೋ ಪಾನೀಯಗಳು ಇರಬಹುದು.

ಶ್ರೀಮತಿ ಶಾಂತಿ ನಾಯಕ ಅವರು ತಮ್ಮ ಜಿಲ್ಲೆಯಲ್ಲಿ ಇಂಥದೊಂದು ಹೊಸ ವಿಷಯದ ಬಗ್ಗೆ ಕಮ್ಮಣಿ ನಡೆಸುತ್ತಿರುವುದು ಮೆಚ್ಚತಕ್ಕ ಸಂಗತಿಯಾಗಿದೆ. ಇಷ್ಟ್ವೋಂದು ಜನ ಹೆಸ್ತ ಮುಕ್ಕಳು ಈ ಕಮ್ಮಣಿದಲ್ಲಿ ಭಾಗಿಯಾಗಿ ತಮ್ಮದೇ ಉತ್ಕತ್ತಿಯನ್ನು ಪ್ರದರ್ಶನಕ್ಕಿಡ್ಡಿದ್ದಾರೆ. ನಮ್ಮ ಹೆಸ್ತ ಮುಕ್ಕಳ ಪ್ರತಿಭೆ ಎಷ್ಟು ವಿಶಿಷ್ಟವಾದುದು ಎಂಬುದನ್ನು ಇಲ್ಲಿ ಕಾಣುತ್ತಿದ್ದೇವೆ. ಕನಾಂಟಿಕ ಜಾನಪದ ಮತ್ತು ಯಕ್ಕಾನ ಆಕಾದಮಿ ಈ ಬಗೆಯ ಕಾರ್ಯಕ್ರಮಗಳನ್ನು ಮುಂದುವರಿಸಲಿ ಎಂದು ಅಪೇಕ್ಷಿಸುತ್ತೇನೆ. ಕಮ್ಮಣಿಕ್ಕೆ ಎಲ್ಲ ಬಗೆಯ ಶುಭ ಹಾರ್ಡೆಸುತ್ತೇನೆ.

ಡಾ॥ ಬಿ.ಎ. ವಿವೇಕ ರೈ

ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ

ಜನಪದ ಪಾನೀಯ

ಶಂಪಾ ದೃತೋಟ

ಇಂರ ದಶಕದ ಒಂದು ನೆನಪು. ಇಂದು ಕೇರಳ ದಕ್ಷಿಣಕೊಂಡಿರುವ ಕನ್ನಡ ಕಾಸರಗೋಡಿನ ಪೆಲ್‌ದಲ್ಲಿ ಬಸ್ಸಿಳಿದು ಆರು ಕೆಲೋಮೊಟರು ದೂರ ಕಲ್ಲುಮುಳ್ಳು ತೋಡು ತಡೆಮೆಗಳ ಕಾಡು ದಾರಿಯಲ್ಲಿ ನಸ್ವೋಂದಿಗೆ ನಡೆದು ಬಂದರು ನಮ್ಮನೇಗೆ ಕನ್ನಡದ ಸುಪ್ರಸಿದ್ಧ ಕಾದಂಬರಿಕಾರ ತರಾಸು (ತಳಕಿನ ರಾಮಚಂದ್ರ ಸುಭೂರಾಯರು). ಬಂದೊಡನೆ ನಮ್ಮ ಪದ್ಥಿ ಬ್ರಹ್ಮಾರ ಕೈಕಾಲು ಮುಖಿ ತೋಡಿದು ಒರಸಿಕೊಳ್ಳಲು ತಂಬಿಗೆ ನೀರು ಬ್ಯಾರಾಸು ಕೊಟ್ಟರು. ಸಗೋ ಸಾರಿಸಿದ್ದ ಜಗಲಿಯ ಮೇಲೆ ಹುಲ್ಲು ಚಾಪೆ ಹರಡಿ ಮೇಲೊಂದು ಜಮಬಾನ ಹಾಸಿ ಕೂರಿಸಿಕೊಂಡಾಗ ಅಮ್ಮೆ ಬೆಲ್ಲದ ತಕ್ಕೆ ನೀರ ತಂಬಿಗೆ ಲೋಟ ತಂದೆದುರಿಗಿಸಿದಾಗ ಹುಂ? ಏನಿದು? ಯಾಕಿದೆಲ್ಲ? ಎನ್ನುತ್ತಿರುವಾಗಲೇ ನಾನು ಅಮ್ಮನಲ್ಲಿ ಹೇಳಿದೆ, ‘ಅವರು ಕಾಫಿ ಪುಡಿಯುವುದು’ ಎಂದು. ಅಪ್ಪ ಹೇಳಿದರು ‘ಕಾಫಿ ಅಮೇಲೆ ತಾ. ಮೊದಲು ಅವರೊಂದಿಷ್ಟು ಬೆಲ್ಲ ತಿಂದು ನೀರು ಕುಡಿದು ದಣವಾರಿಸಿಕೊಳ್ಳಲಿ, ತುಂಬ ನಡೆದು ಬಂದಿದ್ದಾರೆ.’ ಸರಿ ಹಾಗೇ ಅಗಲೀ ಎನ್ನುತ್ತಾ ತರಾಸು ನೀರ ಲೋಟ ಕ್ಯೆಗೆತ್ತಿಕೊಂಡಾಗ ಅಪ್ಪ ಬೆಲ್ಲದ ಬಟ್ಟಿಲನ್ನುತ್ತಿ ಕೊಡುತ್ತಾ ‘ಮೊದಲು ಒಂದು ತುಂದು ಬೆಲ್ಲ ಬಾಯಿಗೆ ಹಾಕಿಕೊಂಡು ಆಮೇಲೆ ನೀರು ಕುಡಿರಿ. ದಣದಿದ್ದೀರಿ. ಬರಿ ನೀರು ಕುಡಿದರೆ ಗಂಟಲು ಕಟ್ಟಿತು’ ಎಂದು ಉಪಚರಿಸಿದರು. ಹಾಗೇ ಮಾಡಿ ತರಾಸು ಹಾಯಾದರು. ಅನಂತರದ ೨-೩ ದಿನ ಅಚ್ಚೆಚೆ ಹೋದಲ್ಲಿಲ್ಲ ಅವರಿಗೆ ಬೆಲ್ಲ ನೀರು ಉಪಚಾರವೇ ಆಯಿತು. ಮೂರನೇ ದಿನ ವಿಟ್ಟ ಪೌರಿಶಾಲೆಯಲ್ಲಿ ಅವರು ‘ಶಾಹಿತ್ಯ ಮತ್ತು ಸಂಸ್ಕೃತಿ’ ಭಾಷಣದಲ್ಲಿ ಬತ್ತು ನೀಡಿ ಹೇಳಿದ್ದು “ ದಣದು ಬಂದವರಿಗೆ ಎಲ್ಲಕೂ ಮೊದಲಾಗಿ ಬೆಲ್ಲ ನೀರು ನೀಡಿ ಸರ್ವಾಯಾಸ ಪರಿಹರಿಸುವ ನಿಮ್ಮ ಪರಂಪರೆ ಇದೆಯಲ್ಲ ಅದು ಅತಿಥಿ ಸತ್ಯಾರದ ಶೈವ ಸಂಸ್ಕೃತಿ. ಬೆಲ್ಲ ತಿಂದು ನೀರು ಕುಡಿದಾಗ ದೇಹಕ್ಕೂರಗುವ ಸುಖ ಮನಸ್ಸಿಗಾಗುವ ಅನಂದ ಎಂದೆಂದೂ ಮರೆತುಹೋಗದ ಅನುಭವ. ಅದೇ ನಾ ಕಂಡ ಕರಾವಳಿ ಮಲೀನಾಡುಗಳವರ ವಿಶಿಷ್ಟ ಮಾದರಿ.” ಎಂದು. ಮುಂದೆ ಕೊನೆ ತನಕವೂ ಅವರದನ್ನ ಅಗಾಗ ನೆನೆದುಕೊಳ್ಳುತ್ತಿದ್ದರು.

ಪರುತಗ್ಗು ಬೆಟ್ಟಗುಡ್ಗಳ ಕರಾವಳಿ ಮಲೀನಾಡ ಜಿಲ್ಲೆಗಳಲ್ಲಿ ನಡೆದಾಡುವ ಮಂದಿಗೆ ಇಂದೂ ಬೆಲ್ಲ ನೀರಿನ ಉಪಚಾರ ಪರಮಾಪ್ತ, ಅದು ಆಯಾಸ ಪರಿಹಾರಕ, ಆರೋಗ್ಯ ವರ್ಧಕವೇ ನಿಜ. ಅದರೆ ಕಾಲ ಬದಲಾಗಿದೆ. ಅಧುನಿಕತೆಯ ಅವಮಿಕೆ ಹಳ್ಳಿ ಹಳ್ಳಾಗಿಲ್ಲ

* ಶಂಪಾ ದೃತೋಟರು ಇತ್ತೀಚೆಗೆ ನಮ್ಮನ್ನಗಳಿದರು.

ಇಳಿದು ಬಂದಿದೆ. ಹಿಂದೆಲ್ಲ ಉರ ನಡವಿನ ಭೂತದ ಗುಡಿಯಲ್ಲಿ ವರ್ಷಕೊಳ್ಳುತ್ತೇ ಮಾತ್ರ ನಡೀತಿತ್ತು ಕೋಲ. ಇಂದು ಹಳ್ಳಿ ಪಟ್ಟಣಗಳಿಂಬ ಭೇದವಿಲ್ಲದೆ ಮನೆಮನೆಗಳಲ್ಲಿ ನಲಿಯತೋಡಿಗೆ ವಿದೇಶೀ ಮಾಲದ ಕೋಕೋಲ ಪೆಬ್ಲಿಕೋಲ ಹಾಗೂ ಸ್ಥಳೀಯ ಕಿರುಕುಲದ ರಂಗುರಂಗಿನ ಬಾಟಲಿ ಹೋಲಗಳು. ಅದರಿಂದಲೇ ನಮ್ಮ ಪರಂಪರಾಗತ ನಿಸರ್ಗದತ್ತ ಹಣ್ಣು ಹಂಪಲ ಪಾನಕಗಳ ಕೆತ್ತೆ ಬೇರುನಾರು ಕಷಾಯಗಳ, ತಗಡೆ ತಿಮರೆ ತಂಬಿಗಳ ಮಹತ್ವ ಮರೆಯಾಗುತ್ತಿದೆ. ನಿಸರ್ಗದತ್ತವಾದ ನಮ್ಮ ಪಾನಕ, ಕಷಾಯ, ಸಾರು, ತಂಬಿಗಳೆಲ್ಲ ಇಂದಿನ ಮಂದಿಯಲ್ಲಿ ಬಹಳವಾಗಿ ಕಂಡುಬರುವ ಅನಾರೋಗ್ಯಗಳಿಗೆಲ್ಲ ರಾಮಬಾಣ. ಯಾಕೆಂದರೆ ಇವೆಲ್ಲ ಉತ್ತಮ ಆಹಾರವೂ ಹೌದು ರೋಗಾನುತ್ವದಕ ಮದ್ದಗಳೂ ನಿಜ (ಪ್ರಿವೆಂಟಿವ್ ಮೆಡಿಸಿನ್). ಉದಾಹರಣೆಗಾಗಿ ಕೆಲವು ಪಾನಕ ಯಾ ಶರಬತ್ತಗಳನ್ನು ಗಮನಿಸೋಣ:

ನಮ್ಮ ಪರಿಸರದಲ್ಲಿ ಧಾರಾಳವಾಗಿ ಸಿಗುವ ಜೀರ್ಗೆವ್ಯಾಳಿ, ಚೂರಿ ಹಣ್ಣು, ನೇರಳೆ, ಹುಣಸೆ, ಮಾವು ಮೊದಲಾದ ಹಣ್ಣಗಳಿಂದ ಸ್ವಾದಿಷ್ಟ ಪಾನಕ ಮಾಡಬಹುದು. ಪಾಕಕ್ಕೆ ಜೀರ್ಗೆ ಸೇರಿಸಬಹುದು.

ಘೃನಷ್ಟ್ಯಾಲಿಗಳ (ಕೋಕಂ) ಪಾನಕ ಪಿತ್ತಲಾಮಕ, ಜೀರ್ಣವರ್ಧಕ, ನಿದ್ರೆಗೆ ಉತ್ತಮ, ದೇಹದ ತೂಕ ಇಂಥಿತ್ತದೆ. ಪಿತ್ತ ಪ್ರಕೃತಿಯವರಿಗಿದು ಪರಮಾಪ್ತ. (ಜೂನ್, ಜುಲೈಗಳಲ್ಲಿ ಬೇಡ) ದದಸು (ದಮ್ಮಣಿ) ಕೆತ್ತೆಯ ಕಷಾಯ ತಂಪು. ಹೊಟ್ಟೆಯ ಅಕ್ರಮ ಕರಳುಹಣ್ಣು, ಆಮ್ಲ ಪಿತ್ತ ಅತಿಸಾರಾದಿ ನಿವಾರಕ, ನಿದ್ರಾಜನಕ; ಬಲವರ್ಧಕ, ಶರೀರ ಪ್ರೋಫೆಕ್. ಜ್ಞರ ಶೀತ ಪ್ರಕೃತಿಯವರಿಗೆ ಹಿತವಲ್ಲ.

ರಕ್ತಹೊನ್ಸೆ (ಬೀಂಗ) ಕಷಾಯ ರಕ್ತವರ್ಧಕ, ಶಕ್ತಿ ಪ್ರದಾಯಕ. ಹೊಟ್ಟೆ ಹಣ್ಣು (ಅಲ್ಲೂ) ಮುಟ್ಟು ದೋಷ, ಮೂತ್ರಯೋಗಾದಿಗಳನ್ನು ನಿವಾರಿಸಲು ಇನನ್ನು ಮಧ್ಯ ಮಧ್ಯ ಬಿಟ್ಟು ಬಿಟ್ಟು ವರ್ಷವಿಡೀ ಸೇವಿಸಬಹುದು.

ಅತ್ಯಿ ಮರ : ಎಲ್ಲರಿಗೂ ಗೊತ್ತಿರುವ ಅತ್ಯಿಮರದ ಕಷಾಯ ಅತ್ಯುತ್ತಮ ಜಿಷಾಧಾಹಾರ. ತಂಪು ನೀಡುವ ಈ ಕಷಾಯ ಹೊಟ್ಟೆ ಹುಳಿ, ಉರಿ, ಹಣ್ಣು, ವಾಯು, ಅತಿಸಾರ, ರಕ್ತದೋಷಾದಿ ನಿವಾರಕ, ಮೂತ್ರಳಾಗಿದ್ದು ಶರೀರ ವಿಷ ಹೊರಟೆಲ್ಲತ್ತದೆ. ಅತಿಯಾದ ಹಸಿವು, ಬಾಯಾರಿಕೆ, ಅಯಾಸಾದಿ ನಿವಾರಿಸುತ್ತದೆ. (ಜೂನ್ ಜುಲೈ ಆಗಸ್ಟ್ ಗಳಲ್ಲಿ ಸೇವನೆ ಬೇಡ ಹಾಗೂ ಎಡೆಬಿಡದೆ ಸೇವಿಸಬಾರದು) ಆಹಾರದ ಜೋತೆ ಉಂಟಾಗಳ ನಡುವೆ ಸೇವಿಸಬಹುದು. ಪಾನಕ ಕಷಾಯಾದಿಗಳನ್ನು ಬಾಯಾರಿದಾಗ ಉಂಟಾಗಳ ನಡುವೆ ಕುಡಿಯಬಹುದು. ಒಂದೇ ಬಗೆಯಿದನ್ನು ದಿನಾ ಕುಡಿಯಬಾರದು. ಒಮ್ಮೆಗೆ ಎರಡು ವಾರಕ್ಕಿಂತ ಹೆಚ್ಚು ಕುಡಿಯಬೇಡಿ. ಬಿಟ್ಟು ಬಿಟ್ಟು ಬದಲಾಯಿಸಿ ಕುಡಿಯಬೇಡ.

ತಂಬಿಗಳು : ತಂಬಿಗಳಲ್ಲಿ ಒಂದೊಂದೇ ಸಸ್ಯ ಬಳಸುವುದಲ್ಲದೆ ಎಲ್ಲಾ ಸಸ್ಯಗಳ ಚಿಗುರುಗಳನ್ನು ಸೇರಿಸಿ ಒಂದೇ ತಂಬಿ ಮಾಡುವುದೂ ಇದೆ. ದದ್ದಾಲ, ಗೇರು (ಗೋಡಂಬಿ) ಕುಂಜಾಲ, ಕೇವ್ಲಾ, ನೇರಳೆ, ಹಾಗಲ, ಚೆವಿ, ತುಳಸಿ, ಬೀಲ್ಪತ್ರೆ, ಶ್ರೀಗಂಧ, ಹೊನ್ಗೊನ್ಸೆ ತಿಮರೆ (ಒಂದೆಲಗ)

ಮೊದಲಾದ ಹಸಿರೆಲೆ ಚಿಗುರುಗಳನ್ನು ಒಂದೊಂದಾಗಿ ಮಾಡಬಹುದು. ಇವೆಲ್ಲ ದೇಹದ ಕೊರತೆ ನೀಗಿಸಿ ಶಕ್ತಿ ವರ್ಧಿಸುವ ಜೀರ್ಣಕಾರಿಗಳು, ದೋಷನಿರ್ವಾರಕಗಳು. ಹಸಿರೆಲೆ ಹಗಲಿಗೆ ಮಾತ್ರ ಉತ್ತಮ. ಸಿಪ್ಪಾಂಶೆ, ತೈಲಾಂಶೆ ಹೆಚ್ಚನವು ಯೋಗ್ಯ. ಮಳೆಗಾಲ ಅರಂಭಕ್ಕೆ ತಂಪಿನವು ಯೋಗ್ಯವಲ್ಲ. ಕ್ಯಾಲ್ರಿಯಂ (ಸುಳ್ಳಾಂಶೆ) ಕೊರತೆಯವರು ಬಣ್ಣನ (ಕರಿಮತ್ತಿ) ಕೆತ್ತೆಯ ಹಾಲು ಕಷಾಯ ಯಾ ಗರಿಕೆಯ ಹಾಲು ಕಷಾಯ ಪುಡಿಯವುದುತ್ತಮ. ಪುನರ್ಪೂರ್ಣಿಯ ಸಾರುಣಿಬಹುದು. ಬಾಳೆ ಹೊಂಬೆಯ ತಂಬಿಯೂ ಅದೀತು. ಹೊನಗೊನ್ನೆ ಸುಳ್ಳಾದ ಶಕ್ತಿ ಜೊತೆಗೆ ಅನೇಕ ಸೂಕ್ಷ್ಮ ಪೌಷ್ಟಿಕಾಂಶಗಳನ್ನು ನೀಡುತ್ತದೆ.

ಮಧುಮೇಹದವರಿಗೆ ಹಾಗಲ ಕುಡಿ ತಂಬಳ (ಕಹಿ ತಂಬಿಗಳು) ಮಜ್ಜಿಗೆ ಸೇರಿಸಿದ್ದು ಉತ್ತಮ. ಸಳ್ಳ ಪ್ರಮಾಣದಲ್ಲಿ ಬೆಲ್ಲ ಯಾ ಜೇನು ಸೇರಿಸಿ ಪುನರ್ಪೂರ್ಣಿ ಸಾರು, ಮುರುಳಿಸಾರು ಹಿತವಾದಿತ್ತ.

ಕಡ್ಡಿ ತೊಂದರೆಯವರಿಗೆ : ಪುನರ್ಪೂರ್ಣಿ (ಕೋರಂ) ಲಾವಂಚ, ಗರಿಕೆ, ಶ್ರೀಗಂಧ, ಅತ್ತಿ, ದಾಸವಾಳ, ಕೊತ್ತಂಬರಿ ಜೀರಿಗೆ ಸೇರಿಸಿ ಮಾಡಿದ ತಂಬಿ ಸಾರು ಯೋಗ್ಯ. ಬಾಳೆ ದಿಂದು, ನೆನ್ನಾರಿಗಳ ಪಾನಕವೂ ಒತ್ತಕಾರಿ; ಹಾಲು ಕಷಾಯವೂ ಅದೀತು.

ವೃಜಾನಿಕ ಹೆಸರುಗಳು

| | |
|----------------------|---------------------------|
| ರಕ್ತಮೊನ್ನೆ | Pterocarpus Marsupium |
| ಕೇವಳ, ಹೊಳೆದಾಸವಾಳ | Ixora Coccinea |
| ಕುಂಟಳ, ಕುಂಟುಸೇರಳೆ | Syzygium Caryophyllaquamt |
| ಚವಿ | Solanum nigrum |
| ಬಿಲ್ಲು | Aegle marmelos |
| ಕರಿಮತ್ತಿ | Terminalia tomentosa |
| ಪೊನ್ನಂಕಣ್ಣ, ಹೊನಗನ್ನೆ | Alternanthera Seissilis |
| ಗರಿಕೆ | Cynodon dactylon |
| ಲಾವಂಚ, ಕಸ್ತು ಕಸ್ತು | Veteveria zizanoides |
| ದಡಸು | Grewia telifolia |
| ದಡ್ಡಲ, ಕೈಲು | Carya arbeorraea |
| ಪುನರ್ಪೂರ್ಣಿ ಮುರುಗಲ | Garcinia Indica |
| ಜಾರಿಗೆ | Garuania xanthochymus |

ಜನಪದ ವಾನೀಯಗಳ ವಿಶ್ಲೇಷಣೆ

ವಿದ್ಯಾನಾಯಕ ಚೆತ್ತಂಗಡಿ

ಪ್ರಕೃತಿಯೊಂದಿಗೆ ಸಹಬಾಳ್ಯೀಯನ್ನು ನಮ್ಮ ಪರಂಪರೆ ಕಲಿಸಿದೆ. ಪ್ರಕೃತಿಯನ್ನು ದೇವತೆಯೊಂದು ಪೂಜಿಸುವ ಸಂಸ್ಕೃತಿ ಭಾರತೀಯ ಸಂಸ್ಕೃತಿ. ಒಂದು ಮನೆಯ ಮುಂದೆ ತುಳಿಸಿ ಗಿಡ, ಕಲ್ಪವೃಕ್ಷ, ಬೇವು ಮುಂತಾದ ಸಸ್ಯಗಳು ಇರ್ಲೇಬೇಕೆಂಬ ರೂಢಿಯಿದೆ. ದೇವಾಣಿಗಳಲ್ಲಿ ಬಿಲ್ಲ, ಅಶ್ವತ್ಥ, ನೆಲ್ಲಿ, ಬೇವು, ತುಳಿ, ಬನ್ನಿ ಮುಂತಾದ ಮರಗಳನ್ನು ಬೆಳೆಸುತ್ತಾರೆ. ನವಗ್ರಹ ವನಗಳಿಗೆ ಸಾಕಷ್ಟು ಮಹತ್ವಗಳಿವೆ.

ಒಂದು ಅಶ್ವತ್ಥ, ಒಂದು ಬೇವು, ಒಂದು ಆಲ, ಹತ್ತು ಹುಣಿಸೆ, ಮೂರು ಮೂರರಂತೆ ಬೇಲ, ಬಿಲ್ಲ, ನೆಲ್ಲಿ, ಮಾವಿನದು ಬಾದು ಹೀಗೆ ಮರಗಳನ್ನು ನೆಟ್ಟಿಪನಿಗೆ ನರಕದ ದರ್ಶನ ಆಗುವುದಿಲ್ಲ. ಒಂದೇ ಒಂದು ಮರವನ್ನು ನೆಟ್ಟಿ ಬೆಳೆಸಿದರೆ ಅದು ಸದಾ ಗಂಗಾದಿ ತೀರಣ ಸ್ವಾನ ಮಾಡಿದ, ಸದಾ ದಾನವನ್ನು ನೀಡಿದ, ಸದಾ ಯಜಫನನ್ನು ಮಾಡಿದುದಕ್ಕೆ ಸಮಾನವಾದ ಪ್ರಾಣಾಯಕ ಎಂದು ನಮ್ಮ ಶಾಸ್ತ್ರಗಳಲ್ಲಿ ತಿಳಿಸಿದೆ. ಇಂಥ ವ್ಯಕ್ತಿಗಳಿಂದ ಮನುಷ್ಯನ ಆರೋಗ್ಯಕ್ಕೆ ಬಹಳ ಲಾಭವಿದೆ. ಆದರೆ ಇಂದು ಮನೆಗಳು ಪ್ರಾಚೀಗಳಾಗುತ್ತಿವೆ. ಮನೆಯೆಂದರು ಹುಲ್ಲಿನ ಲಾನ್, ಕೈರೋಟಿನ್ ಮುಂತಾದ ಅಲಂಕಾರಿಕ ಗಿಡಗಳು ಪ್ರಾಧಾನ್ಯವನ್ನು ಪಡೆದಿವೆ.

ಇಂದು ನಾವು ನಮ್ಮ ಈ ಭವ್ಯ ಪರಂಪರೆಯನ್ನು ಮರೆತು ವಿದೇಶಿ ಸಂಸ್ಕೃತಿಗೆ ಮೋರಹೋಗುತ್ತಿರುವುದು ದುರದ್ದಷ್ಟಕರ. ಜಾಹೀರಾತುಗಳ ಅಭ್ಯರದ ಅಲೇಗಳಲ್ಲಿ ಇಡೀ ಮಾನವ ಸಮುದಾಯ ಅದರತ್ತ ಆಕರ್ಷಿತಗೊಂಡು ಹೊಚ್ಚಿ ಹೋಗುತ್ತಿದೆ. ಪೆಟ್ಟಿ, ಹೋಲಾದ ಅಭ್ಯರದ ಮುಂದೆ ಶಿಂಯಾಳದಂತಹ ಅಮೃತ ಹೂಡಾ ಮೂಲೆಗಂಪಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ಹೀಳಿಗಿಗೆ ನೈಸರ್ಗಿಕವಾಗಿ ದೊರೆಯುವ ಸೌಷ್ಠಳಿಕ, ಹಣ್ಣಿ, ತೊಗಟೆಗಳಿಂದ ತಯಾರಿಸಬಹುದಾದ ಉತ್ಪನ್ನ ಪೇರಿಯಗಳ ಮಾಹಿತಿಯೇ ಇಲ್ಲವಾಗಬಹುದು.

‘ಉಟ ಬಲ್ವಪನಿಗೆ ರೋಗವಿಲ್ಲ’ ಎಂಬ ನಾಣ್ಯದಿಯಿದೆ. ಆದರೆ ಇಂದಿನ ಯುವ ಹೀಳಿಗೆ ಹೊಟ್ಟಿಯನ್ನು ಕೇಳಿ ಉಟ ಮಾಡುವ ಬದಲು ನಾಲಗೆಯನ್ನು ಕೇಳಿ ತಿನ್ನುವುದೇ ಹೆಚ್ಚು. ಆದುದರಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುವ ಪೇರಿಯಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಹೊಂಡಿವೆ. ಬುಕ್ಸ್, ಹಾರ್ಟ್‌ಕೋನಲ್ಲಿ ಪ್ರಚಾರವಹಿಸುವ ಕ್ಯಾಲ್ರಿಯಂ ಬಿ. ಕಾಂಪ್ಲೆಕ್ಸ್‌ಗಿಂತ ಅಧಿಕ ಪಾಲು ನೈಸರ್ಗಿಕವಾಗಿ ದೊರೆಯುವ ಬಣ್ಣ (ಟರ್ಮಿನಸ್‌ನೇಲಿಯಾ ಟೊಮಂಟೋಸಾ) ಬೇಂಗದ ಮರವಿನ ತೊಗಟೆಯಲ್ಲಿದೆ. ಈ ಮರದ ಕವಾಯವನ್ನು ಸೇವಿಸಿದಾಗ ಅದರಲ್ಲಿರುವ ಕ್ಯಾಲ್ರಿಯಂನ್ನು ದೇಹವು ಪೂರ್ಣ ಪ್ರಮಾಣದಲ್ಲಿ ಸ್ವೀಕರಿಸುತ್ತದೆ. ಆದರೆ ಕ್ಯಾಲ್ರಿಯಂ ಸಾಂದೋಸ್‌ನಂತಹ ಮಾತ್ರೆಗಳನ್ನು ಸೇವಿಸಿದರೆ ಕೇವಲ 50-60%ವನ್ನು ಮಾತ್ರ ದೇಹ

ಹೀರಿಕೊಳ್ಳುತ್ತದೆ. ವಾಗಾಗಿ ನಮ್ಮ ಸುತ್ತಮುತ್ತ ಸಿಗುವ ಸೋಪ್ಪು, ತರಹಾರಿಗಳಿಂದ ಪೌಷ್ಟಿಕ ಆಹಾರದ ವಿಚಾರವನ್ನು ಅರಿತು ಬಳಸುವುದು ಅರೋಗ್ಯಕರ ಮತ್ತು ಆರ್ಥಿಕವಾಗಿಯೂ ಲಾಭದಾಯಕವಾಗಿದೆ.

ನಮ್ಮ ಮಲೆನಾಡಿನಲ್ಲಿ ಬೇಲಿಗುಂಟದಲ್ಲಿ ಕಳೆಯಾಗಿ ಬೆಳೆಯುವ ಎಷ್ಟೋ ಸಸ್ಯಗಳಿಂದ ಜ್ಯಾಸ್ತ ತಯಾರಿಸಲು ಸಾಧ್ಯವಿದೆ.

೧. ಹೈನ್ಸುಲಿಕ್ : ಇದೊಂದು ಸಣ್ಣ ಸಣ್ಣ ಎಲೆಗಳಿಂದ ತುಂಬಿರುವ ಸಣ್ಣಮರ. ಇದರ ಎಲೆಯನ್ನು ನೀರಲ್ಲಿ ಕಿವುಚಿ ಜೀರಿಗೆ ಪ್ರದಿ, ಚೆಲ್ಲುದೊಂದಿಗೆ ಪಾನಕ ಮಾಡಿ ಕುಡಿಯಬಹುದು. ಗಭಿರಣೆಯರಿಗೆ, ಉಷ್ಣ ಪ್ರಕೃತಿಯವರಿಗೆ ಅತ್ಯುತ್ಕಷ್ಟ ಪೇಯ. ಇಡೀ ವರ್ಷ ಸೋಪ್ಪು ದೊರೆಯುತ್ತದೆ. ಗೆಲ್ಲುಗಳಿಂದ ವಂಶಾಭಿವೃದ್ಧಿ ಸಾಧ್ಯ. ಪಾನಕ ಲೋಳೆಯಾಗಿರುವುದಿಲ್ಲ. ಬೇಸಿಗೆಯಲ್ಲಿ ಕುಡಿಯಲು ಬಹಳ ತಂಪ್ತ.

೨. ಶಾದಲ (ಷೈಕ್ಕಿಯ ಪೆಲ್ಲೆಟಿ) ಸೋಪ್ಪು : ತೋಟಗಳಲ್ಲಿ, ಗುಡ್ಡೆಗಳಲ್ಲಿ ಸಣ್ಣ ವ್ಯಾದಯಾಕಾರದ ಎಲೆಗಳಿರುವ ಬಳ್ಳಿ, ಸಣ್ಣ ಗೊಂಚಲು ಗೊಂಚಲು ಕಾಯಿಗಳಿರುತ್ತವೆ. ಇದರ ಎಲೆಯನ್ನು ನೀರಲ್ಲಿ ಕಿವುಚಿ ಕೂಡಲೇ ಸೋಸಬೇಕು. ಇದಕ್ಕೆ ಸಕ್ಕಿ, ಹಾಲು ಸೇರಿಸಿ ಸೇವಿಸಬಹುದು. ಜ್ಯಾಸ್ತ ಸ್ವಲ್ಪ ಲೋಳೆಯಾಗಿರುತ್ತದೆ. ಅದರೆ ಹಿತ್ತೆ ವಿಕಾರಕ್ಕೆ ಉತ್ತಮ. ಸ್ವಲ್ಪ ನೀರಲ್ಲಿ ಕಿವುಚಿ ಕಾಗೆಯೇ ಇಟ್ಟಲ್ಲಿ ಹಲ್ಲ ತರಹ ಅಗುತ್ತದೆ. ಅದನ್ನು ತಲೆಗೆ, ಕಣ್ಣನ ಮೇಲಿಟ್ಟು ಮಲಗಿದರೆ ಕಣ್ಣಗೆ ತಂಪ್ತ. ಒಳೆಯ ವಿಶ್ರಾಂತಿ ದೊರೆಯುತ್ತದೆ. ರಾತ್ರಿ ನಿದ್ರೆಗೆ ಸಂದರ್ಭದಲ್ಲಿ ಇದನ್ನು ಕುಡಿದಲ್ಲಿ ಒಳೆಯ ಪರಿಣಾಮವನ್ನು ಗಮನಿಸಬಹುದು. ಬಿಳಿ ಮುಟ್ಟಿಗೆ ಉತ್ತಮ.

೩. ಮೈತಕ್ : ಇದೊಂದು ತೋಟದಲ್ಲಿ ಕಳೆಯಾಗಿ ಬೆಳೆಯುವ ಸಸ್ಯ. ಸಣ್ಣ ಎಲೆಗಳಿಂದ ಹೂಡಿರುವ ನೇರಳೆ ಸಣ್ಣ ಹೂ ತುದಿಯಲ್ಲಿ ಅಗುತ್ತದೆ. ಅದರ ಸೋಪ್ಪನ್ನು ಉಪ್ಪಿನಕಾಯಿ ಮಾಡುವಾಗ ಉಪ್ಪನ್ನು ತುದ್ದಿಕರಿಸಲು ಬಳಸುತ್ತಾರೆ. ಇದರ ಎಲೆಯನ್ನು ನೀರಲ್ಲಿ ಕಿವುಚಿ ಜೀರಿಗೆ, ಬೆಲ್ಲ ಸೇರಿಸಿ ಕುಡಿಯಬೇಕು. ಬಹಳ ತಂಪ್ತ. ಹಿತ್ತೆದಿಂದ ವಾಂತಿಯಾಗುತ್ತಿದ್ದಲ್ಲಿ ಇದರ ಸೋಪ್ಪು ನೀರಲ್ಲಿ ಹಿಟುಕಿ ತಲೆಗೆ ಹಚ್ಚಿ ತಲೆ ಸಾನ್ಯ ಮಾಡಬೇಕು.

೪. ಸಣ್ಣ ಕುಲಾಯಿ ಬಳ್ಳಿ : ಇದು ಸಾಮಾನ್ಯವಾಗಿ ಗುಡ್ಡೆಗಳಲ್ಲಿ ಬೆಳೆಯುವ ಬಳ್ಳಿ. ಸಣ್ಣ ಬಿಳಿ ಹಾಗಳನ್ನು ಬಿಡುತ್ತದೆ. ಇದರ ಎಲೆಯನ್ನು ನೀರಲ್ಲಿ ಕಿವುಚಿ ಬೆಲ್ಲ ಜೀರಿಗೆ ಸೇರಿಸಿ ಪಾನಕ ಮಾಡಿ ಕುಡಿಯಬಹುದು. ಅರೋಗ್ಯಕ್ಕೆ ತಂಪ್ತ. ಗಭಿರಣೆಯರಿಗೆ ಉತ್ತಮ.

೫. ಕರಿಯ ಮಾದೇರಿ : ದೊಡ್ಡ ಬೀಜಾಗುವ ಸಸ್ಯ. ಗುಡ್ಡೆಗಳಲ್ಲಿ ಸಹಜವಾಗಿ ಬೆಳೆಯುತ್ತದೆ. ಬೀಳಿನ ತುದಿಯಲ್ಲಿ ನಸುಗುಲಾಬಿ ಅಥವಾ ನಸುಬಿಳಿ ಚಿಗುರೆಲೆ ಮಾಡುತ್ತದೆ. ಉಳಿದಂತೆ ಹಸಿರೆಲೆ ಇರುತ್ತದೆ. ಎಳ ಸೋಪ್ಪನ್ನು ನೀರಲ್ಲಿ ಕಿವುಚಿ ಬೆಲ್ಲ ಜೀರಿಗೆ ಸೇರಿಸಿ ಪಾನಕ ಮಾಡಿ ಕುಡಿಯಬಹುದು. ಬೇಸಿಗೆಯಲ್ಲಿ ಕುಡಿದರೆ ಬಹಳ ತಂಪ್ತ. ಗಭಿರಣೆಯರಿಗೆ ಉತ್ತಮ.

೬. ಕಟ್ಟಿಪದಂಗಿ : ಮೃದು ಸಣ್ಣ ಚಾತಿಯ ಮರ. ಸಣ್ಣ ಎಲೆಗಳಿಂದ ಹೂಡಿದ್ದ ಸಾಧಾರಣ ಎತ್ತರ ಬೆಳೆಯುತ್ತದೆ. ಈ ಮರದ ತೋಗಳೆಯನ್ನು ಸ್ವಲ್ಪ ಜಜ್ಜಿ ನೀರಲ್ಲಿ ಹಿಟುಕಬೇಕು.

ಬಳಿಕ ಬೆಲ್ಲು, ಜೀರಿಗೆ ಸೇರಿಸಿ ಪಾನಕ ಮಾಡಬೇಕು. ಸ್ವಲ್ಪ ಲೋಳಿ ಇದ್ದರೂ ಅರೋಗ್ಯಕ್ಕೆ ತಂಬು.

ಹಿಂದೆ ಬಡಕಾಲಿಕಾಮಿಫರು ಗದ್ದೆ ತೋಟಗಳಲ್ಲಿ ಕೆಲಸ ಮಾಡುವಾಗ ದಣಿವು ಸುಸ್ತು, ಬಾಯಾರಿದಾಗಲೆಲ್ಲಾ ನೀರಲ್ಲಿ ಇಂಥ ಸೊಷ್ಟು, ತೋಗಟೆಗಳನ್ನು ಹಿಬುಕಿ ಪಾನಕ ಮಾಡಿ ಸುಧಾರಿಸಿಕೊಳ್ಳುತ್ತಿದ್ದರು. ಕಾಬಿ, ಚದ ಬಳಕೆ ಹೆಚ್ಚು ಪ್ರಚಲಿತವಿರಲಿಲ್ಲ. ನೀರು ನೀಡುವಾಗ ಬೆಲ್ಲು ನೀಡುವ ಸಂಪ್ರದಾಯವಿತ್ತು. ಯಜಮಾನ ನೀಡಿದ ಬೆಲ್ಲು ನೀರಿಗೆ ಇಂಥ ಸೊಷ್ಟನ್ನು ಬಳಸಿ ಉತ್ತಮವು ಪೇಯ ತಯಾರಿಸಿ ಎಲ್ಲಾ ಸಂತೋಷಾಗಿ ತಮ್ಮ - ಕೆಲಸ ಕಾರ್ಯಗಳಲ್ಲಿ ತೋಡಗುತ್ತಿದ್ದರು.

ಹಿಂದಿನ ಜನರಿಗೆ ಕಷಾಯಗಳು ಎಂದರೆ ಬಹಳ ಟ್ರೈಟಿ. ಮುಖ್ಯವಾಗಿ ಮಳೆಗಾಲ, ಚಳಾಗಾಲಗಳಲ್ಲಿ ಕಷಾಯದಂತಹ ಬಿಸಿ ಪಾನಿಯಗಳನ್ನು ಸೇವಿಸುತ್ತಿದ್ದರು. ಈ ಕಷಾಯಗಳಲ್ಲಿ ಮನುಷ್ಯನ ಬೆಳವಣಿಗೆಗೆ ಪೂರಕವಾದ ಕ್ಯಾಲ್ರಿಯಂ ಬಿ. ಕಾಂಪ್ಲೆಕ್ಸ್ ಅಥಿಕವಾಗಿದೆ. ಅವಿಭಕ್ತ ಕುಟುಂಬಗಳಲ್ಲಿ ಜನಸಂಖ್ಯೆ ಹೆಚ್ಚಿರುತ್ತಿದ್ದುದರಿಂದ ಹಾಲಿನ ಕೊರತೆ ಸರ್ವೇಸಾಮಾನ್ಯವಾಗಿತ್ತು. ಕುಟುಂಬದ ಜನರು ಆಪ್ರಾಷ್ಟ್ರಿಕತೆಯಿಂದ ಬಳಲದಂತೆ ಬೇಂಗ, ಬಿಂಬಿ, ಕುಂಬಲ, ಬಂಡನಾರು ಮುಂತಾದ ಮರಗಳ ತೋಗಟೆ, ಚಿಗುರಿನಿಂದ ಕಷಾಯ ತಯಾರಿಸಿ ಅದಕ್ಕೆ ಹಾಲು ಸೇರಿಸಿ ಕುಡಿಯುತ್ತಿದ್ದರು. ಇಂದು ಈ ಸಂಪ್ರದಾಯ ನಿರ್ಸಿದ್ಧಿದ್ದು ಹಾಲ್‌ಕ್ಸ್, ಬೋನ್‌ಎವಿಟಾ, ಬೂಸ್ಟ್, ವಿನ್ಸ್‌ರೋನ್‌ನಂತಹ ದುಬಾರಿ ಪ್ರತಿಗಳನ್ನು ಹಾಲಿಗೆ ಸೇರಿಸಿ ಕುಡಿಯುವುದು ಪ್ರತಿಷ್ಠೆಯ ವಿಷಯವಾಗಿದೆ. ಹಾಲು ಪೂರ್ಣ ಪ್ರಮಾಣದ ಅಹಾರ ವಸ್ತು. ದನ ಕಾಮಧೇನು ಎಂದು ಪೂರಿಸುತ್ತಿದ್ದು ಹಾಲನ್ನು ಅಪೃತ್ಯಾಪಂದ ಕಾಣುತ್ತಿದ್ದ ಈ ನಮ್ಮೆ ನಾಡಲ್ಲಿ ಇಂದು ಹಾಲು 'ಒಂದು ಬಿಳಿ ವಿಷ' ವಾಗುತ್ತಿರುವುದು ದುರದೃಷ್ಟಕರ. ಹಾಲಿನಲ್ಲಿ ಕೊಬ್ಬಿನಂತ ಹೆಚ್ಚಾಗಿಸಲು ಮಾರಾಟಗಾರರು ಅದಕ್ಕೆ ಯೂರಿಯಾ, ಗಂಜಿ ಮುಂತಾದವರಗಳನ್ನು ಮಿಶ್ರಮಾಡುತ್ತಿರುವುದು, ದನ ಹಾಲು ಹೆಚ್ಚು ನೀಡಲು ಹಾಮೊನ್‌ನ್ನೆ ನೀಡುವುದು, ಹಾಲು ಕರೆಯುವಾಗ ದನಗಳು ರಾಳಿ ಮಾಡದಂತೆ ಮತ್ತಿನ ಜಿಷ್ಫಿ ನೀಡುವುದು, ಕೀಟನಾಶಕ ಸಿಂಪರಣೆಯ ಹಲ್ಲುಗಳನ್ನು ದನಗಳು ಸೇವಿಸುವುದು ಮುಂತಾದ ಕಾರಣಗಳಿಂದ ಈಗ ಪೇಟೆಯಲ್ಲಿ ದೊರೆಯುವ ಹಾಲು ಅಪೃತ್ಯಾಗಿ ಉಳಿದಿಲ್ಲ. ಅದುದರಿಂದ ಸ್ನೇಸರ್‌ಕವಾಗಿ ದೊರೆಯುವ ಮರದ ತೋಗಟೆಯ ಕಷಾಯಗಳನ್ನು ಬಳಸುವುದು ಅರೋಗ್ಯಕರ.

ಉ. ಬೇಂಗ (ಪ್ರೋಕಾರ್ಫ್ಟ್ ಮಾಸ್ಟಿಸಿಯರ್): ನಿತ್ಯ ಹಸುರಿನ ಕಾಡಿನಲ್ಲಿ ಬೆಳೆಯುವ ಮೋಣಿನ ಮರ. ಭಾರತದಾದ್ಯಂತ ಎಲೆ ಉದುರಿಸುವ ಮತ್ತು ನಿತ್ಯ ಹಸುರಿನ ಕಾಡುಗಳಲ್ಲಿ ಕಾಣಿಸಿರುತ್ತದೆ.

ವರಿಚಯ : ಗಳ - ೩೦ ಮೀ. ನಷ್ಟು ಎತ್ತರಕ್ಕೆ ಬೆಳೆಯುವ ಸಾಧಾರಣ ಗಾತ್ರದ ವೃಕ್ಷ. ಕಡುಕಂಡು ಅಥವಾ ಬೂದು ಬಣ್ಣದ ತೋಗಟೆಯ ಮೇಲೆ ಆಳವಿಲ್ಲದ ಬಿಧುಪಗಳಿರುತ್ತವೆ. ತೋಗಟೆ ಸಣ್ಣ ಚಕ್ಕಿಗಳಾಗಿ ಎದ್ದು ಬರುತ್ತದೆ ಮತ್ತು ಗಾಯವಾದಾಗ ಕೆಂಪು ಬಣ್ಣದ ಅಂಬಾದ ದ್ವರ ಸ್ವರ್ವಿಸುತ್ತದೆ. ನಯವಾದ ಎಲೆಗಳು, ಹಳದಿ ಮೂಗಳು, ಉರುಟಾಗಿ ಚಪ್ಪಟೆಯಾಗಿರುವ

ಕಾಯಿಗಳಿಗೆ ರೆಕ್ಕಿಗಳಿರುತ್ತದೆ. ಕಾಂಡದ ತೀರುಳು ಗಟ್ಟಿಯಾಗಿದ್ದು ಹಳದಿ ಮಿಶ್ರಿತ ಅಥವಾ ಕೆಂಪು ಮಿಶ್ರಿತ ಕಂಡು ಬಣ್ಣಿದಿಂದ ಕೂಡಿರುತ್ತದೆ.

ತಯಾರಿಸುವ ವಿಧಾನ : ಅಂಗ್ಸೆ ಗಾತ್ರದ ತೊಗಟೆಯನ್ನು ಕತ್ತಿಯಲ್ಲಿ ಹಾರಿಸಿ ಬಳಿಕ ಸ್ವಲ್ಪ ಜಜ್ಜಬೇಕು. ನಂತರ ಇಲ್ಲಿ ನೀರಲ್ಲಿ ಚೆನ್ನಾಗಿ ಕುದಿಸಬೇಕು. ಆಗ ಕೆಂಪು ಕವಾಯ ಉಂಟಾಗುತ್ತದೆ. ಈ ಕವಾಯಕ್ಕೆ ಜೀರಿಗೆ ಪ್ರಸಿದ್ಧಿ, ಸಕ್ರೆ/ ಬೆಲ್ಲ ಹಾಕಿ ಕುಡಿಯಬೇಕು. ಬೇಕಾದಲ್ಲಿ ಹಾಲು ಸೇರಿಸಬಹುದು. ಹಾಲು ಸೇರಿಸಿದಾಗ ಈಗಿನ ಬೋನ್‌ಎಫ್‌ವಿಟಾದಂತೆ ಕಾಣುವುದು. ಇದರಲ್ಲಿ ಬಿ ಕಾಂಪೆಕ್ಸ್‌ ಅಧಿಕವಿದೆ. ಹೆಂಗಸರಿಗೆ ಸೂತಕೆ(ಮುಟ್ಟು)ದ ಸಮಯದಲ್ಲಿ ಹೊಸ್ಟೆನ್‌ನೋವಿಡ್‌ಲ್ಲಿ ಈ ಕವಾಯ ಸೇವನೆಯಿಂದ ನೋವು ಶಮನವಾಗುತ್ತದೆ. ನಿಗದಿತ ಸಮಯದಲ್ಲಿ ಮುಟ್ಟುಗಾಗದವರು ಸೇವಿಸಿದಲ್ಲಿ ಮುಟ್ಟು ಕ್ರಮಬಿಧಿವಾಗುತ್ತದೆ. ಅಲ್ಲದೆ ಬಿಳಿ ಮುಟ್ಟು/ಬಿಳಿಸೆರಿಗು ತೊಂದರೆ ಇರುವ ಹೆಂಗಸರಿಗೆ ಅತ್ಯಾತ್ಮಮು. ರಕ್ತವನ್ನು ಪುದ್ದಿಕರಿಸುವ ಗುಣವನ್ನು ಈ ಕವಾಯ ಹೊಂದಿದೆ. ಗಭೀಣೆ, ಬಾಣಂತಿಯರಿಗೆ ಬಹಳ ಉಪಯುಕ್ತ.

ಕುಂಟಳಿ: ಸೈಕ್ಸೆಚೆಯಮ್ಮೆ ಕಾರಿಯೋಫಲ್ಲಾಟಿಮ್ಮೆ

ವಿತರಕೆ: ಪಶ್ಚಿಮಫಾಟ್‌ಗಳ ಕೆಂಪು ಶಿಲಾ ಗುಡ್ಡಗಳ ಮುಲ್ಲುಭರಿತ ತಪ್ಪಲುಗಳಲ್ಲಿ.

ಪರಿಚಯ : ಕುರುಕಟ್ಲು ಗಿಡ ಅಥವಾ ಸಣ್ಣ ಮರ. ಇ ನೆಂ.ಮೀ. ಗಾತ್ರದ ನಯವಾದ ಎಲೆಗಳು. ರೆಂಬೆತುದಿಯಲ್ಲಿರುವ ಗೊಂಚಲುಗಳಲ್ಲಿ ಬಿಳಿಹಾಗಳು. ಕೈನ್ಯಲ್ಲಿ ಬಣ್ಣಿದ ರಸಭರಿತ ದುಂಡಗಿನ ಹಣ್ಣುಗಳು.

ವಿಧಾನ : ಈ ಮರದ ಒಂದು ಹಿಡಿ ಚಿಗುರೆಲೆಯನ್ನು ಇ-ಇ ಲೀ. ನೀರಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಇದಕ್ಕೆ ಬೆಲ್ಲ, ಜೀರಿಗೆ ಸೇರಿಸಿ ಕವಾಯ ಕುಡಿಯಬೇಕು. ಬೇಕಿದ್ದಲ್ಲಿ ಹಾಲು ಸೇವಿಸಬಹುದು. ಜಳಗಾಲದಲ್ಲಿ ಸೇವಿಸುವುದು ಬಹಳ ಉತ್ತಮ. ಬಿ ಕಾಂಪೆಕ್ಸ್‌ ಇದೆ. ಕಾಲು ಒಡೆತ, ತುಟಿ ಒಡೆಯುವುದು, ಬಾಯಲ್ಲಿ ಮುಣ್ಣ ಮುಣ್ಣ ಮುಂತಾದ ಸಮಸ್ಯೆಗೆ ಉತ್ತಮ. ಕಷ ನಿವಾರಕ ಗುಣವನ್ನು ಹೊಂದಿದೆ. ಗಭೀಣೆಯರಿಗೆ ಉತ್ತಮ.

ಕೊಟ್ಟಿ: ರಿಬ್‌ರಿಫ್‌ಪಿಸ್‌ (ರುಗೋಸಾ): ಗುಡ್ಡಗಳಲ್ಲಿ ಬೆಳೆಯುವ ಮುಳ್ಳನಿಂದಾವೃತ ಸಸ್ಯ. ಮಾಚ್‌ - ಏಪ್ರಿಲ್ ತಿಂಗಳಲ್ಲಿ ಸಣ್ಣ ಪುಟ್ಟ ಬಿಳಿಯಾಕಾರದ ಗೊಂಚಲು ಹಣ್ಣುಗುತ್ತದೆ. ಎಳೆಕಾಯಿ ಹಸಿರಾಗಿದ್ದ ಹಣ್ಣಾಡಾಗ ಬಿಳಿಯಾಗಿರುತ್ತದೆ. ಹಣ್ಣು ತಿಂದು ಬೀಜ ಬಿಝಾಡಿದಾಗ ತನ್ನಷ್ಟಕ್ಕೆ ಬೀಜ ಮೊಳ್ಳಿ ಗಿಡವಾಗುತ್ತದೆ. ಈಗ ಈ ಸಸ್ಯ ನಶಿಸುತ್ತದೆ. ಈ ಗಿಡದ ತೊಗಟೆಯನ್ನು ನೀರಲ್ಲಿ ಕುದಿಸಿ ಕವಾಯ ಮಾಡಿ ಸೇವಿಸಿದಲ್ಲಿ ಬಾಯಿ ಮುಣ್ಣ, ಕರುಳು ಮುಣ್ಣ ಶೈಕ್ಷಣಿಕಲ್ಲಿ ಗುಣವಾಗುತ್ತದೆ. ಇದರಲ್ಲಿ ಬಿ. ಕಾಂಪೆಕ್ಸ್‌ ಅತ್ಯಾತ್ಮವಾಗಿದೆ.

ಗೋಳಿ (ಪ್ರೈಕ್ಸೆ ಬೆಂಗಾಲೀನ್‌ಫ್ರಿಸ್‌): ಸಾಮಾನ್ಯವಾಗಿ ಮಾರ್ಗದ ಬದಿಗಳಲ್ಲಿ ಅಥವಾ ಗುಡ್ಡೆ, ಕಾಡುಗಳಲ್ಲಿ ಬೆಳೆಯುತ್ತದೆ. ಹಕ್ಕಿಗಳಿಗೆ, ಆಸೆಗೆ, ಇಣಬೆಗೆ ಅತಿ ಪ್ರಯವಾದ ಮರ. ದಕ್ಕಿಣ ಕನ್ನಡದ ಹಳ್ಳಿಗಳಲ್ಲಿ ಮನೆಗೆ ನೆಂಟಿರಿಷ್ಟರು ಬಂಡಾಗ ಗೋಳಿ ಮರದ ಎಲೆಯಲ್ಲಿ ಅಕ್ಕಿ

ಹಿಟ್ಟು, ಹೂರಣ ಹಾಕಿ ತಿಂಡಿ ಮಾಡುವ ಕ್ರಮ ಈಗಲೂ ಪ್ರಚಲಿತದಲ್ಲಿದೆ. ಅಕ್ಕೆ ಹೆಸ್ತೆಳ್ಳಿ ಮಾಡಲು ಗೋಡೆ ಎಲೆ ಬಳಿಸುತ್ತಾರೆ. ಈ ಮರದ ತೊಗಟೆ ಕಷಾಯದ ಸೇವನೆಯಿಂದ ಬಿಳಿ ಸೆರಗು ಶಮನವಾಗುತ್ತದೆ. ಉಷ್ಣ ದೇಹ ಪ್ರಕೃತಿಯವರಿಗೆ ಇದು ಬಹಳ ಉತ್ತಮ. ದೇಹಕ್ಕೆ ತಂಪ್ಯ ನೀಡುತ್ತದೆ.

ಕಡಿರಚೀರು (ಸ್ವೇಧಾ ರೊಂಬಜ್ಯೋಲಿಯೋ) ತೋಟ, ಗಡ್ಡೆ ಬದು, ಗುಡ್ಡೆಗಳಲ್ಲಿ ಕಲ್ಲಿಯಂತೆ ಬೆಳೆಯುವ ಸಣ್ಣ ಸಸ್ಯ, ಸಣ್ಣ ಎಲೆಗಳಿಂದ ಕೂಡಿದ್ದು ಚಿಕ್ಕ ಹಳದಿ ಹೂ ಬರುತ್ತದೆ. ಈ ಗಡಿರ ಬೇರಿನ ಕಷಾಯ ಮಾಡಬೇಕು. ಬೇರನ್ನು ಬೆನ್ನಾಗಿ ತೋಟದು ಜಜ್ಜಿ ನೀರಲ್ಲಿ ಜೀರಿಗೆ ಹಾಕಿ ಕಷಾಯ ಮಾಡಬೇಕು. ಬೇಕಿದ್ದಲ್ಲಿ ಬೆಲ್ಲ/ಸಕ್ಕಿ ಸೇರಿಸಬಹುದು. ಬೆನ್ನು ನೋವೆ, ಬಿಳಿ ಸೆರಗು, ವಾಯು ಸಂಬಂಧ ಕೊಳ್ಳು ಮುಂತಾದ ಸಮಸ್ಯೆಗಳಿಗೆ ಉತ್ತಮ.

ವ್ರಾಂಗಾರ ಕತ್ತೆ (ಹಾಲುವಾಣಿ) (ಪರಿತ್ಯೇನಾ ವರಿಗೇಟಾ) ಮಲೆನಾಡಿನಲ್ಲಿ ಸಾಮಾನ್ಯವಾಗಿ ಬೇಲಿಗೆ ಗುಂಟುವಾಗಿ, ಕಾಳು ಮೇಣಿಸು ಹಬ್ಬಿಸಲು ತೋಟಗಳಲ್ಲಿ ನೀಡುತ್ತಾರೆ. ಇದರಲ್ಲಿ ಇ ಜಾತಿಗಳಿವೆ. ಒಂದು ಕೆಂಪು ಹೂ ಬಿಡುವ ಹಾಲ್ಯಾಣ. ಇದು ಸರ್ವೇ ಸಾಮಾನ್ಯವಾಗಿದೆ ಮತ್ತು ಮರದಲ್ಲಿ ಮುಳ್ಳುಗಳು ಅಧಿಕ. ಬಿಳಿ ಹೂವಿನ ಹಾಲ್ಯಾಣದ ಎಲೆಗಳು ಸ್ವಲ್ಪ ದೊಡ್ಡದು ಮತ್ತು ಮುಳ್ಳುಗಳಿರುವುದಿಲ್ಲ. ಸಾಮಾನ್ಯವಾಗಿ ಡಿಸೆಂಬರ್, ಜನವರಿಯಲ್ಲಿ ಹೂ ಬಿಡುತ್ತದೆ. ಕೆಷ್ಟೆ ಕೊಡುಗಳಲ್ಲಿ ಬೀಜಗಳಿರುತ್ತವೆ. ಮಕ್ಕಳು ಚೇಣ್ಣೆ ಮಾಡಲು ಇದರ ಬೀಜವನ್ನು ನೆಲಕ್ಕೆ ಉಚ್ಚಿ ಸ್ವೇಧಿತರೆ ಮೈಗೆ ಬಿಸಿ ಮುಟ್ಟಿಸಿ ಆಟಮಾಡುತ್ತಾರೆ. ಬೀಜದ ಮೂಲಕ ಅಥವಾ ಕಾಂಡದಿಂದ ವಂಶಾಭಿವೃದ್ಧಿ ಮಾಡಬಹುದು. ಮಕ್ಕಳಿಗೆ ರೀತಮಾಗಿ ಎದೆಯಲ್ಲಿ ಕಫವಿದ್ದಲ್ಲಿ ಬೆಂಕಿ ಕೆಂಡದಲ್ಲಿ ಇದರ ಏಲೆ ಬಾಡಿಸಿ ಎದೆ, ನೆತ್ತಿಗೆ ಶಾಖೆ ನೀಡುತ್ತಾರೆ. ಇದರ ಕೆತ್ತೆಯ ಗಂಜಿ ಮಾಡಿಯೂ ಬಳಿಸಬಹುದು. ಅಂಗ್ರೇ ಅಗಲದ ಕತ್ತೆಯನ್ನು ನೀರಿಗೆ ಹಾಕಿ ಕುದಿಸಿ ಬೆಲ್ಲ, ಜೀರಿಗೆ ಹಾಕಿ ಕಷಾಯ ಮಾಡಬಹುದು. ಇಲ್ಲವೇ ಅಂಗ್ರೇ ಅಗಲ ತೊಗಟೆಯನ್ನು ಅನ್ನ ಮಾಡುವಾಗ ನೀರಿಗೆ ಹಾಕಿ ತೆಂಗಿನ ಹಾಲು ಇ ಚಪುಚಿ ಹಾಕಿ ಗಂಜಿ ಮಾಡಿ ಉಣಿಷ್ಟುದರಿಂದ ಗಭ್ರಣೆ ಮಹಿಳೆಯರಿಗೆ ಬರುವ ನರ ಸೆಳಿತ ಶಮನವಾಗುತ್ತದೆ. ಮೊದಲ ತೆಂಗಳು ಇ ದಿನ, ಅನೇ ತೆಂಗಳು ಇ ದಿನ ಹೀಗೆ ತೆಂಗಳು ಹೆಚ್ಚಾದ್ದಂತೆ ದಿನ ಹೆಚ್ಚಿಸುತ್ತಾ ಗಂಜಿ ಉಂಟ ಮಾಡಿದಲ್ಲಿ ಚವಿ ದೋಷ, ನರ ಸೆಳಿತ ಶಮನವಾಗುತ್ತದೆ ಮತ್ತು ಹೆರಿಗೆ ಬಳಿಕ ಮುಗುವಿಗೆ ಸಮ್ಮಧ್ವ ಹಾಲು ಉತ್ತರ್ವತ್ಯಾಗಾಗುತ್ತದೆ. ಜೀಷಿಧಿಗೆ ಬಿಳಿ ಹೊಂಗಾರೆ ತೊಗಟೆ ಉತ್ತಮ. ಮಕ್ಕಳಾಗದವರಿಗೂ ಗಭ್ರ ನಿಲ್ಲಲು ಇದರ ತೊಗಟೆ, ಚಿಗುರೆಲೆಯನ್ನು ಬಳಸುತ್ತಾರೆ.

ಬಂಡನಾರು (ಬೈಡೀಲಿಯಾ ಸಾಂಡೆನ್) : ಇದು ಸಾಮಾನ್ಯವಾಗಿ ಗುಡ್ಡೆಗಳಲ್ಲಿ ಬೆಳೆಯುವ ಪ್ರೋದೆ ಸಸ್ಯ. ಕೆಂಪು ಚಿಗುರುಗಳು ತುದಿಯಲ್ಲಿ ಹಸಿರೆಲೆಯನ್ನು ಹೊಂದಿದೆ. ಈ ಸಸ್ಯದ ಕಾಂಡದ ನಾರನ್ನು ತೆಗೆದು ನೀರಲ್ಲಿ ಕುದಿಸಿ ಕಷಾಯ ಮಾಡುತ್ತಾರೆ. ಒಂದಿನ ಕಾಲದಲ್ಲಿ ತಾಯಿಯಲ್ಲದ ಮುಗುವಿಗೆ ತಾಯಿ ಹಾಲಿಗೆ ಪರಾಯಾಯವಾಗಿ ಈ ಕಷಾಯವನ್ನು ಕುದಿಸುತ್ತಿದ್ದರು. ತಾಯಿ ಹಾಲಿನ ಪೌಷ್ಟಿಕಾಂಶವೆಲ್ಲವೂ ಇದರಲ್ಲಿ ಅಡಕವಾಗಿದೆ ಎಂದು ಈಗಲೂ ಹಿರಿಯರು ಹೇಳುತ್ತಾರೆ. ಅಮೂಲ್ಯ, ನೆನ್ನೆಯಂತಹ ಹಾಲಿನ ಪ್ರದಿಯ ಹಾಲು ನೀಡುವುದರಿಂದ ಕೆಲವು

ಮಹ್ಯಾಗೆ ಬೇರಿ ಗಟ್ಟಿಯಾಗುವುದು, ವಾಸನೆಯುತ್ತ ಬೇರಿ, ಅಜೀಣ ಸಮಸ್ಯೆ, ಪ್ರಮಾಣ ವ್ಯಾತಾಸದಿಂದ ನ್ಯಾನಪೋಷಣೆಗೊಳಿಪಡುವ ಸಾಧ್ಯತೆಯಿದೆ. ಮಹ್ಯಾಗೆ ತಾಯಿಯ ಹಾಲು ಇಲ್ಲಿದ್ದರೆ ಬಂದನಾರು ಕಷಾಯ ನೀಡುವುದು ಅತ್ಯತ್ಮ.

ಹರಳು ಬೇರು : (ಜಟೋಫ ಕುಕ್ಕಣ್ಣ)

ವಿಶರಣೆ : ಭಾರತದಾದ್ಯಂತ ಬಯಲು ಪ್ರದೇಶಗಳಲ್ಲಿ ಮತ್ತು ಬೇಲಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ವರಿಚಯ : ಮುದು ಕಾಂಡದ, ಎಲೆಂಬಾದುರಿಸುವ ಪುರುಚಲು ಗಿಡ. ಸುಮಾರು 3 - 4 ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಕಾಂಡ, ಎಲೆಗಳಲ್ಲಿ ಅಂಟಿಸಂತಹ ಸಸ್ಯಾಂಶೆರವಿರುತ್ತದೆ. ಸರಳ ಎಲೆಗಳು ಪಯಾಯವಾಗಿ ಜೋಡಿತ. ಹಳದಿ ಮಿಶ್ರಿತ ಹಸಿಯ ಯಾಗಳು. ಮುದು ಭಾಗಗಳಾಗಿ ಒಡೆಯುವ ಅಂಡಾಕಾರದ ಕಾಯಿಗಳು. ಬೀಜಗಳು ಕಂಡುಮುಕ್ಕಿತ ಕಷ್ಟೆ.

ಸಾಮಾನ್ಯವಾಗಿ ಮಾರ್ಗದ ಬದಿಯಲ್ಲಿ ಕಾಣಲು ಸಿಗುತ್ತದೆ. ಫ್ರಾಕ್ಟ್ ಮೇಲ್ದೆ ಕ್ಯಾಟ್‌ಯಾಗಿ ಬೆಳೆಸುತ್ತಾರೆ. ಇದರಿಂದ ಎನ್ನೆ ತಯಾರಿಸಿ ಮಾರುತ್ತಾರೆ. ಹರಳೆನ್ನೆಗೆ ಉತ್ತಮ ಬೆಲೆಯಿದೆ. ಇದರ ಬೇರಿನ ಅಥವಾ ಗಿಡದ ಎಲೆಯ ದಂಬಿನ ಕಷಾಯ ಮಾಡಿ ಅದಕ್ಕೆ ಜೀರಿಗೆ, ಬೆಲ್ಲ ಹಾಕಬೇಕು. ಕುಡಿಯುವಾಗ ಸ್ವಲ್ಪ ತುಪ್ಪ ಅಥವಾ ಬೆನ್ನೆ ಹಾಕಿ ಬಿಸಿಯಾಗಿ ಕುಡಿದಲ್ಲಿ ಗಭೀಣಣಯಿರಿಗೆ ನರಸೆಳೆತ, ವಾಯು ದೋಷ ನಿವಾರಣೆಯಾಗುತ್ತದೆ.

ನಾಮದ ಬೇರು : (ಹೆಮಿಡೆಸ್ಸಸ್ ಇಂಡಿಕಸ್)

ವಿಶರಣೆ : ಭಾರತದಾದ್ಯಂತ

ವರಿಚಯ : ನೆಲದ ಮೇಲೆ ಹರಡುವ ಅಥವಾ ಏರಿಕೊಂಡು ಬೆಳೆಯುವ ಸಪೂರವಾದ ಕಾಂಡದ ಬಹುವಾಷಿಕ ಬಳ್ಳಿ. ಕಾಂಡದ ಗಂಟುಗಳು ಸ್ವಲ್ಪ ಉಣಿದ್ದು, ಸಸ್ಯಾಂಶೆರವಿರುತ್ತದೆ. ಅನಿದಿವಷ್ಟ ಆಕಾರದ ಎಲೆಗಳು ಅಭಿಮುಖವಾಗಿ ಜೋಡಿತ. ಮೇಲ್ಕೊಯಲ್ಲಿ ಬಿಳಿಮುಕ್ಕಿ ಪಟ್ಟಿಯಿದ್ದು, ಭಾಗ ರೋಮಗಳಿಂದ ಅವೃತ, ಹೂಗಳು ಹಸಿರು ಮಿಶ್ರಿತ ಕೈನ್ಯೆಲಿ.

ಇದರ ಕಷಾಯವನ್ನು ಮಾಡಿ ಸ್ವಲ್ಪ ಹಾಲು ಸೇರಿಸಿದಲ್ಲಿ ಕುಡಿಯಲು ಘಮ ಘಮ ಅನಿಸುತ್ತದೆ. ಮೂತ್ರದೊಷಕ್ಕೆ ಉತ್ತಮ. ಪ್ರತಿನಿತ್ಯ ಸೇವನೆ ಆರೋಗ್ಯಕರವಲ್ಲ. ವಾರಕ್ಕೆರಡು ಬಾರಿ ಕುಡಿಯಬಹುದು. ಸಣ್ಣ ಮಹ್ಯಾಗೆ ರಾಗಿ, ಗೋಧಿ ಮಣ್ಣ ಮಾಡುವಾಗ ಅದಕ್ಕೆ ನಾಮದ ಬೇರನ್ನು ಸೇರಿಸಿ ಮಹ್ಯಾಗೆ ವಾರಕ್ಕೊಂಡರೆಡು ಬಾರಿ ನೀಡುವ ಕ್ರಮ ಹಿಂದೆಯಿತ್ತು.

ತುಳಿ ಕಷಾಯ : (ಒಸಿಮವ್ ಸಾಂಕ್ರಮ್)

ವಿಶರಣೆ : ಭಾರತದಾದ್ಯಂತ ನೆಟ್ಟು ಬೆಳೆಸಲಾಗುತ್ತದೆ.

ವರಿಚಯ : ೧೦-೧೦ ಸೆಂ.ಮೀ. ಎತ್ತರಕ್ಕೆ ಬೆಳೆಯುವ ಸಣ್ಣಾತ್ಮದ ಪುರುಚಲು ಗಿಡ. ಕಾಂಡ ಮತ್ತು ರೆಂಬೆಗಳು ಕೆಂಪು ಅಥವಾ ಕೈನ್ಯೆಲಿ ಬಳ್ಳಿದ್ದಾಗಿದ್ದು ನುಣುಪಾದ ರೋಮಗಳಿಂದ

ಅವೃತ್ತ. ಎಲೆಗಳು ಅಭಿಮುಖಿ. ಅಟಿಟ ಉದ್ದರಂಟಿನಲ್ಲಿ ಕೇನ್ನೀಲೆ ರಂಗಿನ ಹೂಗಳು. ಒಸಿಮಂಬ್ರ ಸಾಂಕ್ರಾಮ್ಯ (ಲಾಮಿಯೋಸಿ) ತುಳಸಿಯನ್ನು ನೀರನ್ನು ತುದ್ದಿಕರಿಸಲು ಉಪಯೋಗಿಸಬಹುದು. ಪಾಯಿಸದೊಟ್ಟದ ಬಳಿಕ ಹೊಟ್ಟೆಭಾರ, ಬಾಯಾರಿಕೆ ಅನ್ನಿಸುತ್ತಿದ್ದರೆ ತುಳಸಿ ಕಷಾಯ ಕುದಿದರೆ ಸರಿಹೋಗುತ್ತದೆ. ತುಳಸಿಯ ಒಣಗಿದ ಬೀಜವನ್ನು ನೀರಲ್ಲಿ ಹಾಕಿ ಕುದಿಸಿ ಸ್ವಲ್ಪ ಸ್ವರ್ಚ್ಚ ಸೇರಿಸಿ ಕಷಾಯ ಮಾಡಬೇಕು. ಮಕ್ಕಳಿಗೆ ಶೀತಕ್ಕೂ ಉತ್ತಮ.

ಅಶೋಕ ಮರ: (ಸರಕ ಅಶೋಕ)

ವಿಶರಣೆ : ಭಾರತದಾದ್ಯಂತ ೧೯೦ ಮೇ. ಎತ್ತರದವರೆಗಿನ ನಿತ್ಯಹರಿಧ್ಯಾ ಕಾಡುಗಳಲ್ಲಿ, ಕನಾಟಕದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಚಿಲ್ಲೆಗಳ ಕಾಡುಗಳಲ್ಲಿ ಸಾಮಾನ್ಯವಾಗಿ ಕಾಣಬರುತ್ತದೆ.

ವರಿಚಯ : ಈ ಮೀಟರ್ ನಷ್ಟಿ ಎತ್ತರಕ್ಕೆ ಬೆಳೆಯುವ ಸಾಧಾರಣ ಗಾತ್ರದ ಆಕರ್ಷಕ ನಿತ್ಯ ಹಸುರಿನ ಮರ. ನೆಲದತ್ತ ಬಾಗಿ ಹರಡಿಕೊಳ್ಳುವ ನಯವಾದ ರೆಂಬೆಗಳು, ಎಲೆಗಳು ೩೦-೪೦ ಸೆ.ಮೀ. ಉದ್ದ್ವಾಗಿರುತ್ತವೆ. ಸುವಾಸನಾಭರಿತವಾದ ಕಿತ್ತಲೆ ಅಥವಾ ಕಿತ್ತಲೆ ಮಿಶ್ರಿತ ಹಳದಿ ಬಣ್ಣದ ಹೂಗಳು ದಟ್ಟ ಗೊಂಡಲಗಳಲ್ಲಿರುತ್ತವೆ. ಉಪ್ಪಟೆಯಾಗಿರುವ ಕಪ್ಪೆ ಬಣ್ಣದ ಕೋಡುಗಳಂತಹ ಕಾಯಿಗಳು, ಆಗತಾನೆ ತುಂಡರಿಸಿದ ತೋಗಟೆ ತಿಳಿ ಹಳದಿ ಮಿಶ್ರಿತ ಕೆಂಪಾಗಿರುತ್ತದೆ. ಕ್ರಮೇಣ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಅಶೋಕ ಮರದ ಅಂಗ್ಯೆ: ಆಗಲ ತೋಗಟೆಯನ್ನು ೧-೨ ಲೀಟರ್ ನೀರಲ್ಲಿ ಚೆನ್ನಾಗಿ ಕುದಿಸಿ ಕಷಾಯ ಮಾಡಬೇಕು. ಸೂತಕದ ಸಮಯದಲ್ಲಿ ಹೊಟ್ಟೆ ನೋವು ಅಥವಾ ನಿಗದಿತ ಸಮಯದಲ್ಲಿ ಸೂತಕ ಆಗದವರು ಅಶೋಕದ ತೋಗಟೆಯ ಕಷಾಯವನ್ನು ನಿರಂತರ ೫ ತಿಂಗಳು ಸೇವಿಸುವುದರಿಂದ ಸೂತಕದ ಹೊಟ್ಟೆನೋವು ಶಮನವಾಗುತ್ತದೆ ಮತ್ತು ಸೂತಕ ಸರಿಯಾಗಿ ಆಗುತ್ತದೆ.

ಲಾವಂಚ : (ವೆಟಿವೆರಿಯಾ ಜೆಜನಿಯೋಯ್ಸ್)

ವಿಶರಣೆ : ಭಾರತದಾದ್ಯಂತ ೧೯೦೦ ಮೇ. ಎತ್ತರದವರೆಗಿನ ಬಯಲು ಮತ್ತು ಗುಡ್ಡ ಪ್ರದೇಶಗಳಲ್ಲಿ.

ವರಿಚಯ : ಹಿಂಡಾಗಿ ಬೆಳೆಯುವ ಬಹುವಾಸಿಕ ಹುಲ್ಲು ಗಿಡ. ಸುವಾಸನಾಭರಿತವಾದ ಕಂದುಗಳು ಮತ್ತು ಬೇರುಗಳು, ಸಪ್ಯಾರವಾದ ಎಲೆಗಳು. ಹುಳಹುಪ್ಪಟಿಯಿಂದ ರಸೀಸಲು ಈ ಹುಲ್ಲಿನ ಬೇರನ್ನು ಬಳಸುತ್ತಿದ್ದರಂತೆ. ರಾಣಿಯ ಅರಮನೆಯಲ್ಲಿ ಬೀಸಣಿಗೆ ಲಾವಂಚದ ಬೇರನ್ನು ಉಪಯೋಗಿಸುತ್ತಿದ್ದರೆಂದು ತಿಳಿದು ಬರುತ್ತದೆ. ನೀರು ಕುದಿಸುವಾಗ ಸ್ವಲ್ಪ ಲಾವಂಚದ ಬೇರನ್ನು ಹಾಕಿದರೆ ನೀರಿಗೆ ಬಳ್ಳಿ ಪರಿಮಳ ಬರುತ್ತದೆ ಮತ್ತು ದೇಹಕ್ಕೆ ಬಹಳ ತಂಪ್ತಿ. ಬಾಯಿಗೆ ದುವಾಸನೆ ಬರುತ್ತಿದ್ದಲ್ಲಿ ಇದರ ಕಷಾಯದಿಂದ ಬಾಯಿ ಮುಕ್ಕಳಿಸಿದಲ್ಲಿ ಸರಿಹೋಗುತ್ತದೆ.

ಇದಲ್ಲದೆ ಶತಾವರಿ, ನಾಚಿಕೆ ಮುಳ್ಳು ಮುಂತಾದ ಸಸ್ಯಗಳಿಂದಲೂ ಕಷಾಯವನ್ನು ಮಾಡುತ್ತಾರೆ.

ಬಿರಿಂದ : (ಪ್ರನಪ್ರೇರಿ) (ಗಾಂಧಿನಿಯ ಇಂಡಿಕ) ಸಾಮಾನ್ಯವಾಗಿ ಮಲೆನಾಡಿನಲ್ಲಿ ಪಶ್ವಿಲ್ಲ ತಿಂಗಳಲ್ಲಿ ಕಾಯಿಗಳು ದೂರದೆಯತ್ತವೆ. ಎಲೆಗಳು ಹುಳಿಯಾಗಿದ್ದು ಸಾಧಾರಣ ವಿಶ್ವತದ ಮರ. ಇ - ಇ ಪರಿಸರಗಳಲ್ಲಿ ಕೆಂಪಾದ ಹಣ್ಣಗಳು ಆಗುತ್ತದೆ. ಬೀಜದಿಂದ ವಂಶಾಭಿವೃದ್ಧಿ ಗಂಡು ಮರದಲ್ಲಿ ಕಾಯಿಗಳು ಆಗುವುದಿಲ್ಲ. ಬಿರಿಂದದ ಮಾರಿದ ಹಣ್ಣನೊಳಗೆ ತಿಳಿಗುಲಾಬಿ ಅಥವಾ ರಕ್ತಕೆಂಪು ಬೀಜವಿರುತ್ತದೆ. ಈ ಬೀಜವನ್ನು ನೀರಲ್ಲಿ ಹಿಂಬಿ ಬಳಿಕ ಬೀಜವನ್ನು ಬಿಸಾದಬೇಕು. ಅದಕ್ಕೆ ಸಕ್ರೀ ಸೇರಿಸಿ ಜ್ಞಾಸ್ ತಯಾರಿಸಬಹುದು. ಜ್ಞಾಸನ್ನು ದೀರ್ಘಕಾಲ ಉಳಿಸಬೇಕಾದಲ್ಲಿ ಹಣ್ಣನ ಬೀಜ ತೆಗೆದು ಹೊರಸಿಪ್ಪೆಯಲ್ಲಿ ಸಕ್ರೀ ಹಾಕಿ ಬಿಸಿಲಲ್ಲಿದೆಬೇಕು. ಬಿಸಿಲನ ಶಾಖಿಕ್ಕೆ ಸಕ್ರೀ ಪಾಕವಾಗಿ ಹಣ್ಣನ ರಸವು ಬರುತ್ತದೆ. ಈ ರಸವನ್ನು ಬಾಟಲಿಯಲ್ಲಿ ತೇವಿರಿಸಿಟ್ಟು ಅಗತ್ಯ ಬಂದಾಗ ಬಳಸಬಹುದು. ಇಲ್ಲವೇ ಸಿಪ್ಪೆಯನ್ನು ಗಳಿಸಿ ಬಿಸಿಲಲ್ಲಿ ಬಿಂಗಿಸಿ ತೇವಿರಿಸಿಟ್ಟುಹೊಳ್ಳಬಹುದು. ಐ-೧೦ ಒಣಿದ ಸಿಪ್ಪೆಯನ್ನು ಗಳಿಸಿ ತೇವಿರಿಸಬೇಕು. ಬಳಿಕ ಸಕ್ರೀ ಸೇರಿಸಿ ಜ್ಞಾಸ್ ಮಾಡಬಹುದು. ಇದೇ ಸಿಪ್ಪೆಯನ್ನು ನೀರಿಗೆ ಹಾಕಿ ಪುದಿಸಿ ಅದಕ್ಕೆ ಹಸಿಮೆಣಸು, ಚೆಲ್ಲ, ಉಪ್ಪು, ಹಂಗು ಹಾಕಿ ಬಳಿಕ ಕರಿಬೇವು, ಸಾಸಿವೆ, ಒಣಿಮೆಣಸು ಹಾಕಿ ಬಗ್ಗರಣೆ ನೀಡಿದರೆ ರುಚಿಯಾದ ಸಾರು ಸಿದ್ಧ. ಪಿತ್ತ ವಿಕಾರಗಳಿಗೆ ಇದು ಬಹಳ ಉತ್ತಮ. ಹಲ್ಲು ನೋವೆ ಇದ್ದವರು ಇದರ ಜ್ಞಾಸನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ ಸೇವಿಸಿದ್ದಿಲ್ಲಿಗೆ ವರ್ಷ ಹಲ್ಲುಮೊವೆ ಬರುವದಿಲ್ಲವೆಂದು ಹಿರಿಯರು ಹೇಳುತ್ತಾರೆ. ಹೊಜ್ಜು ಇಳಿಸಲು ಇದು ಉತ್ತಮ ಪೇಯ. ಗೋವಾದಲ್ಲಿ ಮಜ್ಜಿಗೆ ಬದಲು ಇದರ ಕಡಿ ಮಾಡಿ ನೀಡುತ್ತಾರೆ. ಒಣಿದ ಸಿಪ್ಪೆಯನ್ನು ನೀರಲ್ಲಿ ಕುದಿಸಿ ತಣೆದ ಬಳಿಕ ತೆಂಗಿನ ಹಾಲು ಸೇರಿಸಿ ಅದಕ್ಕೆ ಹಸಿ ಮೆಣಸು, ಕೊತ್ತಂಬರಿ ಮೊಪ್ಪು, ಮಂರಿ, ಉಪ್ಪು ಹಾಕಿ ಸಾಸಿವೆ, ಕರಿಬೇವು ಬಗ್ಗರಿಸಿದರೆ ಕಡಿ ಸಿದ್ಧ.

ನೇಲ್ ಕಾಯಿ ಜ್ಞಾಸ್: (ಎಂಬ್ಲಿಕಾ ಅಫ್ಶಿನಾಲಿಸ್) ನೇಲ್ಕಾಯಿ ಸಾಮಾನ್ಯವಾಗಿ ಗುಡ್ಡೆಗಳಲ್ಲಿ, ಕಾಡಿನಲ್ಲಿ ಬೆಳೆಯುತ್ತದೆ. ಸಾಮಾನ್ಯವಾಗಿ ಕಾತ್ರೀಕ ಮಾಸ (ನವೆಂಬರ್) ತಿಂಗಳಲ್ಲಿ ಕಾಯಿ ಬೆಳೆಯುತ್ತದೆ. ಕಾತ್ರೀಕ ಮಾಸದ ತುಳಸಿ ಪೂಜೆಯ ಬಳಿಕವರ್ಷೇ ನೇಲ್ ತಿನ್ಯಬೇಕೆಂಬ ನಂಬಿಕೆ ಜನರಲ್ಲಿದೆ. ಯಾಕಂದರೆ ಎಳ್ಳ ನೇಲ್ ಸೇವನೆಯಿಂದ ಪಿತ್ತ ವಿಕಾರಗಳಾಗುತ್ತವೆ. ಬೆಳೆದ ನೇಲ್ಕಾಯಿಯಲ್ಲಿ ವಿಟಮಿನ್ - ಸಿ ಅತ್ಯಧಿಕವಾಗಿದೆ. ದಿನಕ್ಕೊಂಡು ನೇಲ್ಕಾಯಿ ತಿಂದು ಡಾಕ್ಟರ್‌ನ್ನು ದೂರದಿಂದ ಎಂಬ ಮಾತ್ರ ಈಗ ಹೆಚ್ಚು ಕೇಳಿ ಬರುತ್ತದೆ. ನಾವು ತಿಂದ ಕಾಯಿ ಪಲ್ಲೆಗಳು ದೇಹದಲ್ಲಿ ಹಿರಲ್ಪಡಬೇಕಾದರೆ ವಿಟಮಿನ್-ಸಿ ಯುಕ್ತ ಆಹಾರ ಅತ್ಯವಶ್ಯ. ನೇಲ್ಕಾಯಿ ಅಜೀಂಫ, ಹೊಟ್ಟೆಶಾಲೆ, ರಕ್ತಬೇಧ ಮುಂತಾದ ಕಾಯಿಲೇಗೆ ಉತ್ತಮ. ಅಲ್ಲದೆ ಹ್ಯಾಸಿಕೋರ್ ಸಂಬಂಧಿ ಕಾಯಿಲೇಗೂ ಉತ್ತಮ. ನೇಲ್ ಕಾಯಿ ಜ್ಞಾಸ್ ತಯಾರಿಸಲು ಒಂದೂವರೆ ಕೆ.ಜಿ. ನೇಲ್ ಕಾಯಿ, ಒಂದೂವರೆ ಕೆ.ಜಿ. ಬೆಲ್ಲ, ಇಂಂ ೧೦ ೧೧೦ ಗ್ರಾಮ್ ಒಣಾಡುತ್ತೇ ಬೇಕು. ಗ ಪದರು ನೇಲ್ ಕಾಯಿ, ಮೇಲೆ ಸಕ್ರೀ ದೃಕ್ತಿ ಹಿಂಗೆ ಪುನರಾವರ್ತಿಸಬೇಕು. ಬಳಿಕ ಮುಚ್ಚಳಹಾಕಿ ಮನ್ಯನಡಿಯಲ್ಲಿ ಅಥವಾ ಕತ್ತಲೆಯಿರುವ ಸ್ಥಳದಲ್ಲಿ ಜೋವಾನವಾಗಿಡಬೇಕು. ಅಂತ ದಿನಗಳ ಬಳಿಕ ನೇಲ್ಕಾಯಿ ಜ್ಞಾಸ್

ಸಿದ್ಧ ಇದನ್ನು ಸೋಸಿ ಬಾಟಲಿಯಲ್ಲಿ ತುಂಬಿಡಬೇಕು. ೧-೨ ಚಮಚ ಜ್ಯಾಸನ್ನು ನೀರಿಗೆ ಸೇರಿಸಿ ಕುಡಿಯಬೇಕು.

ನೆಲ್ಲಿಕಾಯಿ: ಆಸವ: ಮೇಲಿನ ವಿಧಾನದಂತೆ ನೆಲ್ಲಿಕಾಯಿ ಮತ್ತು ಬೆಲ್ಲವನ್ನು ಪದರುಪದರಾಗಿ ಹಾಕಿ ಬೆಳಕು ಬೀಳದ ಜಾಗದಲ್ಲಿ ಮಣ್ಣನ ಜಾಡಿಯಲ್ಲಿ ಇಂದಿನಗಳಿಡಬೇಕು. ಇದಕ್ಕೆ ಎಲಕ್ಕಿ, ಕಾಳುಮೇಣಸು, ಒಣಶುಂಠಿ ಪ್ರದಿಯನ್ನು ವಸ್ತುದಲ್ಲಿ ಗಾಳಿಸಿ ಸೇರಿಸಬೇಕು. ಅಸ್ತ್ರಮಾ, ಅಜೀಣ ಬಾಧೆಯಿರುವ ಮಕ್ಕಳಿಗೆ ಪ್ರತಿನಿತ್ಯ ಏ ಚಮಚ ನೀಡಿದಲ್ಲಿ ಉತ್ತಮ.

ಹೀಗೆ ನಮ್ಮ ಸುತ್ತಮುತ್ತೆ ದೊರೆಯಿವ ಯಜ್ಞ, ಸೋಷ್ಟ, ಕರ್ಮಾಯಗಳಿಂದ ಆರೋಗ್ಯಕರ ಬೇಯ ತಯಾರಿಸಲು ಸಾಧ್ಯ. ಸ್ವಲ್ಪ ಶ್ರಮ, ಆಸಕ್ತಿ, ನಂಬಿಕೆ ಇದು ಒಮ್ಮ ಮುಖ್ಯ.

* * *

(ಕ್ರಿ. ೪) ಸಂಸ್ಕಾರ ಕಿರಿಯ ವಿವರಗಳನ್ನು ಮತ್ತು ಅವುಗಳ ವಿವರಗಳನ್ನು ಒಳಗೊಂಡಿ ಬಾಹ್ಯ ಕರ್ತವ್ಯ ಹಾಗೂ ಸಂಸ್ಕಾರದ ಉದ್ದೇಶ ಗಳನ್ನು ತೆಗೆದುಹಿಡಿಯ ಜನಪದ ವಾನೀಯಗಳು

ನೇಲೆ - ಹಿನ್ನೆಲೆ, ಬಳಕೆ ವಿಶೇಷ.

ಡಾ॥ ೫. ಶ್ರೀಧರ ಬಾಪ್ರಿ ಎಂ.ಡಿ.

ಪ್ರಕೃತಿ ಒಂದು ಅಗಾಧ ಶಕ್ತಿ. ಪ್ರಪಂಚದ ಪ್ರತಿಯೊಂದು ವಸ್ತುವಿನ, ಜೀವಜಂತುಗಳ ಬಗ್ಗೆ, ಅವುಗಳ ರಚನೆ, ಕಾರ್ಯ, ರೋಗ, ಅರೋಗ್ಯದ ಸಮಿಸ್ತರವಾದ ವಿವರಗಳೇ ವಿಶ್ವಾಸಿಯಾಗುತ್ತಿರುವುದು ಭಾರತೀಯ ಅರೋಗ್ಯ ವಿಜ್ಞಾನ ಅಯುರ್ವೇದದ ಹೆಗ್ಗಳಿಕೆ.

ಮಾನವನ ಅರೋಗ್ಯ ವಿಜ್ಞಾನದ ಬಗ್ಗೆ ಸುದೀರ್ಘವಾಗಿ, ಅತ್ಯಂತ ವೈಜ್ಞಾನಿಕವಾಗಿ ದಿನಚರ್ಯ, ಮುತುಚರ್ಯ, ಅದಿ ನಿತ್ಯ ಅರೋಗ್ಯಾಗಳಾಗಿ ಬದುಕಿ ಸ್ವಾಸ್ಥ್ಯ ರಕ್ಷಣೆ ಮಾಡಿ ಸ್ವಸ್ಥತೆಯನ್ನು ವ್ಯಾಧಿಸುವ ಅಂತೆ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಅರೋಗ್ಯ ಸೂತ್ರಗಳ ವಿವರಗೆ ಈ ಅನಭ್ಯೂ ವೈದ್ಯವಿಜ್ಞಾನದಲ್ಲಿದೆ.

ಅಂದು ನಮ್ಮ ನಿತ್ಯ ವಿಧಿವಿಧಾನಗಳು ಆಹಾರ ವಿಹಾರಗಳೆಲ್ಲಾ ಅಯುರ್ವೇದದಲ್ಲಿ ನಿದರ್ಶಿಸಿದಂತೆಯೇ ಇತ್ತು. ಪ್ರತಿ ಮನೆ ಮಂದಿಯ ಆಚರಣೆಯಲ್ಲಿತ್ತು. ಮುಂಜಾನೆ ಚೇಗ ತನ್ನೆಲಿನ ಸ್ವಾನ, ಮೃಗ ಬಿಸನೆಲಿನ ಸ್ವಾನ, ವ್ಯಾಯಾಮ, ಯೋಗಾಭ್ಯಾಸ, ದಿನಕ್ಕರಡೇ ಹಿತಮೀತವಾದ ಭೋಜನ, ಪಾನೀಯ, ದ್ಯುರ್ಯ ಉತ್ಸಾಹ ತುಂಬಿದ ಕಾರ್ಯ ವೈಶಿರಿ, ನಿಯಮಿತ ನಿದ್ರೆ ಇತ್ಯಾದಿ ಮುತುಗಳನ್ನಾರ ಬದುಕುವ ಕಲಾವಂತರು. ಇಂದೋ ತದ್ದಿರುದ್ದ ಅನಿಯಮಿತವಾಗಿ ವ್ಯವಹರಿಸುತ್ತಿರುವ, ‘ಸರ್ವ ಗುಣಾ ಕಾಂಚನಂ ಆಶ್ರಯಂತಿ’, ಎಂಬ ನಾಣ್ಯದಿಯಂತೆ ಸಂಸ್ಕೃತಿಯನ್ನು ಮರೆತು ಬಹಾರಾಮದ ಜೀವನಕ್ಕಾಗಿ ರೋಗರುಚಿನಗಳಿಂದ ನರಳುವಂತಹ, ಮಾನಸಿಕ ಒತ್ತಡದೆಂದ ಬಳಲುವಂತಹ ಜೀವನಶೈಲಿ.

ಪ್ರಪಂಚದ ಇತರ ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತೀಯರ ಮೇಲೆ ಆಳವಾಗಿ ಚೇರುವಿದ ಸುಸಂಸ್ಕೃತಿಯಂದ ಆಧುನಿಕ ಜೀವನಶೈಲಿಗಳ ಹಾವಳಿಯು ಶೇಕಡಾವಾರು ಕಡಿಮೆಯಿದೆ. ಆದರೆ ಇತ್ತೀಚೆಗೆ ನಮ್ಮ ಯುವಜನರ ನಿತ್ಯ ವಿಧಿವಿಧಾನಗಳನ್ನು ಅಭ್ಯಸಿಸಿದರೆ ನಮ್ಮ ಸಂಸ್ಕೃತಿಯ ಪ್ರತ್ಯಕ್ಷೀಕೆ, ವಿಚಾರ ಸಂಕಿರಣಗಳೂ ತೀರಾ ಅವಶ್ಯಕ.

ಶೋಕವ್ಯವಹಾರಕ್ಕಾಗಿ ಕೆಲವೊಂದು ಅರೋಗ್ಯ ಸೂತ್ರಗಳನ್ನು ವಿವರಿಸಿದ ಚರಕಾದಿ ಅಯುರ್ವೇದ ಆರ್ಹಾಯರು ಹಲವೊಂದನ್ನು ಆಯಾ ಪ್ರದೇಶದಲ್ಲಿ ಜನರು ಉಪಯೋಗಿಸುತ್ತಿರುವ ಎಲ್ಲಾ ಅರೋಗ್ಯ ಸಂಬಂಧಿ ವಿವರಗಳನ್ನು ಸಂಗ್ರಹಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಸಂಶೋಧನೆ ಅಭಿಪ್ರಾಯವನ್ನು ಹೊಂದಿದ್ದರು. ಕಾಗಾಗಿ ಯಾವುದೇ ಅರೋಗ್ಯಕ್ಕೆ ಸಂಬಂಧ ಪಟ್ಟಂತಹ ಪಾರಂಪರಿಕ ಜ್ಞಾನಗಳೆಲ್ಲವೂ ಅಯುರ್ವೇದದ ಹಿನ್ನೆಲೆ ಪಡೆದಿವೆ.

ನಿತ್ಯ ಹಿತಾಹಾರವಿ-----ಭವತಿ ಅರೋಗ: |(ಅ.ಹ.)

ನಾವು ಸೇವಿಸುವ ಆಹಾರವನ್ನು ಅಶೀತ, ಪೀತ, ಲೀಧ, ಖಾದಿತ ಎಂಬ ನಾಲ್ಕು ಬಗೆಯಲ್ಲಿ, ಪಾನೀಯಗಳನ್ನು ಈತ ವರ್ಗದಲ್ಲಿ ಸೇರಿಸಲಾಗಿದೆ. ಅನೇಕ ವಿಧದ ಪಾನೀಯಗಳ ಉಲ್ಲೇಖಿಗಳಿವೆ. ಉದಾ: ಪಾನಕ, ಮಂಘ, ಸಕ್ತಮಂಘ, ಪಾನೀಯ, ಶಾರ್ಕರ, ತಕ್ಕಲ್ಲನ ಅದಿ ಇತ್ಯಾದಿ.

ಉದುಷಿ ಜಲ್ಲೆಯ ಕೆಲವೊಂದು ಜನಪದ ಪಾನೀಯಗಳು :

ಗ. ಅಪ್ಯತ ಪಾನಕ - ಮುಣಿ ಯಣ್ಣ, ಬೆಲ್ಲ, ಕಾಳುಮೊಸು, ಏಲಕ್ಕಿ ಹಾಕಿ ತಯಾರಿಸುವ ಪಾನಕವನ್ನು ವೈಶಾಖಿಮಾಸದಲ್ಲಿ ಕಟ್ಟೆ ಪೂಜೆಯಲ್ಲಿ ಗ್ರಾಮದೇವತೆಯ ಹಬ್ಬದ ಮೊದಲು ಸೇವಿಸಲು ಕೊಡುತ್ತಾರೆ.

ಉ. ಅಕ್ಕಿಯನ್ನು ಹಿಂಬಿ ಬಂದ ದಷ್ಟ ನೀರನ್ನು ಕುದಿಸಿ, ಕಾಯಿ, ಬೆಲ್ಲ, ಏಲಕ್ಕಿ ಹಾಕಿದ ಪಾನೀಯವನ್ನು ವಾಂತಿಯಲ್ಲಿ ನೀಡುತ್ತಾರೆ.

ಇ. ಭತ್ತವನ್ನು ಮರಿದು ಚೆನ್ನಾಗಿ ಅರೆದು ಸೋಸಿ ಅದನ್ನು ಕುದಿಸಿ ಬೆಲ್ಲ ಹಾಕಿ ಕೊಡುತ್ತಾರೆ. ಇದರಿಂದಲೂ ವಾಂತಿಯ ನಿಯಂತ್ರಣ ಸಾಧ್ಯ.

ಈ. ಉದ್ದನ್ನು ಮರಿದು ಅಡಕ್ಕಿ ಬೆಲ್ಲಪಷ್ಟು ಹಾಕಿ ಅರೆದು ಕುಡಿಯುವುದರಿಂದ ಜೀರ್ಣಕ್ಕೆ ಕವ್ಯವಾಗುವುದರಿಂದ ಕೂಡಲೇ ಹಸಿವೆಯಾಗುವುದಿಲ್ಲ.

ಇ. ಮೇದಾಸಕ (ಗುಳಿಮಾವ) ದ ಎಲೆಯ ರಸದೊಂದಿಗೆ ಬೆಲ್ಲ ಹಾಕಿ ಪಾನಕವನ್ನು ತಯಾರಿಸಬಹುದು. ಅಸಿಡಿಟಿಯಲ್ಲಿ, ಉರಿಮೂತ್ತದಲ್ಲಿ ಉಪಯೋಗ.

ಈ. ಒಂದು ಹಿಡಿಯಪ್ಪು ಮೈತಾಳಕಡ್ಡಿಯ ಗಂಟು ಬೇರ್ಪಡಿಸಿ, ಜಡ್ಟಿ ತೆಗೆದ ದಂಟನ್ನು ಇಲ್ಲಾಟಿ ನೀರಿನೊಂದಿಗೆ ಹಿಂಬಿ ಸೋಸಿ ಏಲಕ್ಕಿ, ಬೆಲ್ಲ ಹಾಕಿ ತಯಾರಿಸುವ ಪಾನಕವು ತಂಪಾಗಿದ್ದ ತಿತ್ತಕ್ಕಿ, ಉಪ್ಪದವರಿಗೆ, ನಿದ್ರೆ ಬಾರದವರಿಗೆ ಮಲಬದ್ದತೆಗೆ, ಹೊಟ್ಟೆಉರಿಗೆ ಹಿತಕಾರಿ.

ಈ. ಮುರಿನಹಣ್ಣನ ಓಡನ್ನು ರಾತ್ರಿ ನೇನೆಸಿ ಬೆಳಗಿನ ಜಾವ ಇ ಫಂಟೆಗೆ ಎದ್ದು ಬೆಲ್ಲ ಸೇರಿಸಿ ಕುಡಿದು ಮಲಗುವುದರಿಂದ ಅಥಾವಬೆಂದ ನಿವಾರಕೆ.

ಈ. ಹಸಿ ಬಿಳಿ ಎಳ್ಳು ಅರೆದು ಬೆಲ್ಲದೊಂದಿಗೆ ಕುಡಿಯುವುದರಿಂದ ಮೂಲವ್ಯಾಧಿಯ ನಿವಾರಕೆಯಾಗುತ್ತದೆ.

ಈ. ಕಾಳುಮೊಸು, ಬೆಲ್ಲ, ಲಿಂಬೆಹಣ್ಣನ ರಸ ಹಾಕಿ ಪಾನಕ ತಯಾರಿಸುವುದು.

ಗೀ. ಎಳ್ಳನ್ನು ಮರಿದು ಬೆಲ್ಲ ಹಾಕಿ ಅರೆದು ಮೊದಲನೆ ಬಾರಿ ಮುಟ್ಟುದಾಗ ಕುಡಿಯಬೇಕು.

ಗೀ. ಮಾವಿನ ಹಣ್ಣನ ಕಿಟ್ಟೆ ತೆಗೆದು ಒಳಗಿನ ತಿರುಳನೊಂದಿಗೆ ಬೆಲ್ಲ, ಸೈಲ್ಲಿ ಕಾಳುಮೊಸು, ಏಲಕ್ಕಿ ಹಾಕಿ ಪಾನಕ ತಯಾರಿಸುವುದು.

೧೭. ಆನಾನಸ್ ಹಣ್ಣನ ಸಿಪ್ಪೆ ತೆಗೆದು ಹೋಳನ್ನಾಗಿ ಮಾಡಿ ಅರೆದು ಸಕ್ಕರೆ, ಏಲಕ್ಕೆ ಹಾಕಿ ಪಾನಕ ತಯಾರಿಸಬಹುದು.

೧೮. ಇಬ್ಬಡ್ಲು ಹಣ್ಣನ ಸಿಪ್ಪೆಯನ್ನು ತೆಳುವಾಗಿ ತೆಗೆದು ಒಳಗಿನ ಭಾಗಕ್ಕೆ ಬೆಲ್ಲ, ಏಲಕ್ಕೆ, ಸ್ಕ್ರೀನ್ ಕಾಳು ಮೇಣಿಸಿನ ಪ್ರದಿ ಹಾಕಿ ಪಾನಕ ತಯಾರಿಸುವುದು.

೧೯. ಲಿಂಬೆಹಣ್ಣನ ರಸಕ್ಕೆ ಬೆಲ್ಲ ಅಥವಾ ಸಕ್ಕರೆ, ಏಲಕ್ಕೆ ಹಾಕಿ ಪಾನಕ ತಯಾರಿಸುವುದು.

೨೦. ಹಸಿ ರಾಗಿಯನ್ನು ಅರೆದು ಬೆಲ್ಲ ಸೇರಿಸಿ ಪಾನಕ ಮಾಡುವುದು.

೨೧. ರಾಗಿಯನ್ನು ಒಂದು ರಾತ್ರಿ ನೆನೆಸಿ ಏಲಕ್ಕೆಯೊಂದಿಗೆ ಅರೆದು ಬೆಲ್ಲ ಹಾಕಿ ಸೇರಿಸುವುದು ತಂಪಾಗಿರುತ್ತದೆ.

೨೨. ರಾಗಿಯನ್ನು ಹುರಿದು ಹಿಟ್ಟು ಮಾಡಿ ಅದಕ್ಕೆ ಬೆಲ್ಲ ನೀರು ಹಾಕಿ ಕುಡಿಸಿ ಹಾಲು ಹಾಕಿ ಸೇರಿಸುವುದೂ ಕೂಡ ತಂಪ್ಯ.

೨೩. ಇಡೀ ಹೇಸರನ್ನು ಅರೆದು ಬೆಲ್ಲ ಹಾಕಿ ಪಾನಕ ಮಾಡುವುದು.

೨೪. ದಾಳಿಂಬೆ ಹಣ್ಣನ ಸಿಪ್ಪೆ ತೆಗೆದು ಬೀಜವನ್ನು ಹಿಟ್ಟುಕೆ ರುಬ್ಬಿ ಸೋಸಿ ಅದಕ್ಕೆ ಸಕ್ಕರೆ, ಕಾಳುಮೇಣಿಸಿನ ಪ್ರದಿ ಕದಡಿ ಕುಡಿಯುವುದು.

೨೫. ಬೇಲದ ತಿರುಳನ್ನು ರುಬ್ಬಿ ಸೋಸಿ ಬೆಲ್ಲ, ಕಾಳುಮೇಣಿಸಿನ ಪ್ರದಿ ಹಸಿ ಶುಂಖ ನೀರು ಬೆರೆಸಿ ರಾಮನವಮಿಯಲ್ಲಿ ಕುಡಿಯಲು ಕೊಡುತ್ತಾರೆ.

೨೬. ಪೇರಳೆ ಹಣ್ಣನ್ನು ರುಬ್ಬಿ ಸೋಸಿ ಕಾಳು ಮೇಣಿಸು ಸೇರಿಸಿ ಕುಡಿಯುವುದು.

೨೭. ಕಾಳು ಮೇಣಿಸನ್ನು ೧/೪ ಚಮಚ ಒಣಕುಂಂಬಿಪ್ರದಿಯೊಂದಿಗೆ ಸೇರಿಸಿ ಗಲೋಟ ಬಿಸಿನೀರಿಗೆ ಬೆಲ್ಲ ಸೇರಿಸಿ ಬಾಣಂತಿಗೆ ಕೊಡುತ್ತಾರೆ.

೨೮. ಮಜ್ಜಿಗೆ ಹಸಿಶುಂಖ, ಹಸಿಮೇಣಿಸು, ಕರಿಬೇವಿನಮೊಷ್ಟು, ಉಪ್ಪು, ಇಂಗು ಹುಟ್ಟಿ ಹಾಕಿ ರಾಮನವಮಿಯಲ್ಲಿ ಕೊಡುತ್ತಾರೆ.

೨೯. ಸಕ್ಕರೆಕಂಚಿಯ ಸಿಪ್ಪೆ ತೆಗೆದು ತೊಳೆಯನ್ನು ರುಬ್ಬಿ ಸಕ್ಕರೆ ಸೇರಿಸಿ ಪಾನಕ ಮಾಡುತ್ತಾರೆ.

೩೦. ಗೋಕುಲಾಷ್ವಮಿಯಲ್ಲಿ ಹಸಿಶುಂಖ ಗುಡಿ ರಸ ತೆಗೆದು ಬೆಲ್ಲ, ನೀರು, ಕಾಳುಮೇಣಿಸು, ಏಲಕ್ಕೆ ಹಾಕಿ ಕುಡಿಯಲು ಕೊಡುತ್ತಾರೆ.

೩೧. ಗಭಿರಣಿಗೆ ಕಾಮಕಸ್ತಾರಿ ಬೀಜ ನೆನೆಸಿ ಸಕ್ಕರೆ ಬೆರೆಸಿ ಕೊಡುತ್ತಾರೆ.

೩೨-೩೩. ನೇರಳೆ, ಕುಂಟುನೇರಳೆ, ಟೊಮಾಟೊ, ಬಿಳಿಸೂರಿಹಣ್ಣು, ಬೇಂಪೆಹಣ್ಣುನ ಪಾನಕ.

೨೭. ಜೀರಿಗೆ ಕಷಾಯ: ಜೀರಿಗೆ, ಕೊತ್ತಂಬರಿ, ಒಣಶುಂಟಿ, ಲವಂಗ, ಏಲಕ್ಕಿ ಹುರಿದು ಪ್ರತಿ ಮಾಡಿ ಬೆಲ್ಲ, ಹಾಲಿನೊಂದಿಗೆ ಸೇವನೆ.

೨೯. ರಾಜಪಾಠದ ಎಲೆಯನ್ನು ನೀರಿನಲ್ಲಿ ಹಿಟುಕಿ ಬೆಲ್ಲದೊಂದಿಗೆ ಸೇವನೆ.

೩೧-೩೨. ಅಶ್ವಗಂಧ, ಶತಾವರಿ, ಬಲಾ + ಹಾಲು + ಸಕ್ಕರೆ.

ಪಾನಿಯಾಂ ಷಾणಿನಾಂ ಷಾಣಾ ವಿಶ್ರಮೇವ ಚ ತಂಂಜಯಾಂ

ನಾಹಿ ತೋಯಾಧಿನಾ ವೃತ್ತಿಃ ಸ್ವಸ್ಥಸ್ಯ ತ್ಯಾಧಿತಸ್ಯ ಗಾ ॥ (ಅ. ಸಂ)

ಮಾನವ ಶರೀರದಲ್ಲಿ ಸುಮಾರು ೫% ಜಲೀಯಾಂತ ಇದ್ದು ಆಯುವೇದದಲ್ಲಿ ಆಗಾಗ ಜಲವನ್ನು ಸೇವಿಸಬೇಕೆಂದು ನಿರ್ದೇಶಿಸಿದ್ದಾರೆ.

* * *

ಕರಾವಲಿಯಲ್ಲಿ ದೊರಕುವ ಹಣ್ಣಿನ ಪಾನೀಯ ಹಾಗೂ ಉದ್ದಮ

ಡಾ॥ ರಮೇಶ್. ನಾಯಕ

ಅನಾದಿಕಾಲದಿಂದಲೂ ಮನುಷ್ಯ ತನ್ನ ಸುತ್ತಮುತ್ತೆಯಿರವ ಸಸ್ಯ ಸಂಪತ್ತಿಗಳಿಂದ ದಿನನಿತ್ಯ ಜೀವನಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರ್ಣಸಿಕ್ಹಿಣ್ಣುತ್ತಾ ಬಂದಿದ್ದಾನೆ. ತನ್ನ ಜೀವನ ಆಧಾರದ ಶೈಲಿಯ ಮೇಲೆ ಹಾಗೂ ಅನುಭವದ ಮೇಲೆ ಹಲವಾರು ಸಸ್ಯಗಳನ್ನು ಅಯಾರಕ್ಕೆ ಹಾಗೂ ಕೆಲವನ್ನು ಪಾನೀಯಕ್ಕಾಗಿ ಉಪಯೋಗಿಸುತ್ತಿದ್ದಾನೆ. ಅನೇಕ ಸಸ್ಯ ಮೂಲಗಳ ಚೆಷ್ಟಿಗುಣವನ್ನು ಪರಿಚಯಿಸಿದ್ದಾನೆ. ಈ ಅನುಭವಗಳು ಈಗಿನ ಆಧುನಿಕ ಸಮಯದಲ್ಲಿ ಒಂದು ಪ್ರಮೇಜನಕಾರಿಯಾಗುವುದರಲ್ಲಿ ಸಂದೇಹವಿಲ್ಲ.

ಕರಾವಳಿಕ ರಾಜ್ಯದ ಪ್ರಶ್ನಿಮುಖ ಘಟ್ಟದಲ್ಲಿ ಸಿಗುವ ಅನೇಕ ಸಸ್ಯ - ಹಣ್ಣು, ಕಾಯಿ, ಸೊಳ್ಳುಗಳ ದಿನನಿತ್ಯ ಬಳಕೆಯಲ್ಲಿರುವ ಪಾನೀಯಗಳನ್ನು ಒಂದು ಜಯವೃದ್ಧ ಉದ್ದಿಮೆಯಾಗಿ ಬೆಳಸಬಹುದು. ಕೆಲವೇ ಜನರಲ್ಲಿ ಅರಿವಿರುವ ಸಸ್ಯದ ಗುಣ ಹಾಗೂ ಬಳಕೆಯನ್ನು ಎಲ್ಲಾ ಜನತೆಗೂ ತಿಳಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು: ಮನೆಯ ಮಟ್ಟಿದ ಆತಿಧ್ಯಾದಲ್ಲಿ ನಾಡಿನಲ್ಲಿ ಸಿಗುವ ಅನೇಕ ಹಣ್ಣುಗಳು, ಸೊಳ್ಳುಗಳು, ಸ್ವಾದಿಷ್ಟ ಪಾನಕಗಳು, ತಂಬುಳಿಗಳು, ಶರಬತ್ತಿಗಳ ಪರಿಚಯ ನಮಗೆ ಇದೆ. ಉತ್ತರ ಕ್ಷೇತ್ರದ ಹಾಗೂ ದಕ್ಷಿಣ ಜಿಲ್ಲೆಯಲ್ಲಿ ಮನೆಮನೆಗಳಲ್ಲಿ ತಂಂದಾಗಿ ಸಿಗುವ ಬೇಲ, ಬಿಲ್ಲ, ಮುರಗಲ, ಲಂಬಿ, ನೇರಳೆ, ಮಣಸೇ ಹಾಗೂ ನೆಲ್ಲಿಕಾಯಿಗಳ ಪಾನೀಯಗಳನ್ನು ಸೇವಿಸಿಯೇ ಆದರ ರುಚಿಯನ್ನು ಅನುಭವಿಸಬೇಕು. ಪ್ರಶ್ನಿಮುಖ ಘಟ್ಟದಲ್ಲಿ ಸಿಗುವ ಪ್ರತಿಯೊಂದು ಸಸ್ಯಗಳ ತಂಬುಳಿಯ ರುಚಿ ಅಪಾರ. ಈಗ ಮಾರುಕಟ್ಟೆಯಲ್ಲಿ ಇರುವ ಆಧುನಿಕ (ಕ್ರೆತೆ) ಪಾನೀಯಗಳ ಹಾವಳಿಗಳನ್ನು ತಿಳಿಸಬೇಕಾದರೆ ನಮ್ಮ ಜನಪದ ಪಾನೀಯಗಳು ಮನೆಯ ಅವರಣವನ್ನು ದಾಟಿ ಮಾರುಕಟ್ಟೆಗೆ ಬರುವುದು ಅನಿವಾರ್ಯವಾಗಿದೆ.

ಈ ಸಾಫ್ಬಾರಿಕ, ಪ್ರಕೃತಿಕ, ರುಚಿ ಶುಚಿಯಾದ ಚೆಷ್ಟಾಗಣಿವ್ಯಾಪಿಕೆಗಳನ್ನು ಪಾನೀಯಗಳನ್ನು ಮಾರುಕಟ್ಟೆಗೆ ಶರಬತ್ತಿಕ, ರುಚಿ ಶುಚಿಯಾದ ಚೆಷ್ಟಾಗಣಿವ್ಯಾಪಿಕೆಗಳನ್ನು ಗಮನಿಸಲ್ಪಿತ ಇಟ್ಟಿಕೊಳ್ಳಬೇಕಾಗುತ್ತದೆ. ಹಣ್ಣುಗಳಲ್ಲಿರುವ ಪೊಣಿಕಾಂತಗಳು, ರಸಾಯನಿಕ ಪದಾರ್ಥಗಳು ಹಾಗೂ ಅವುಗಳ ಪ್ರಮಾಣ, ಪರಿಚಯ, ಹಣ್ಣು ಕಾಯಿಗಳ ತಾಜಾತನ, ಬಣ್ಣ, ವಾಸನೆ, ಹಾಗೂ ಅವುಗಳಲ್ಲಿರುವ ಆಂತರಿಕ ಪ್ರಮಾಣ ಮುಂತಾದ ವಿಷಯಗಳನ್ನು ಕೂಲಂಕುಷಿತವಾಗಿ ಅರಿಯುವುದು ಅನಿವಾರ್ಯ ಹಾಗೂ ಉತ್ತಮ. ಅಷ್ಟೇ ಆಲ್ಯಾಡೆ ಈ ಪಾನೀಯಗಳನ್ನು ಎಷ್ಟು ದಿವಸ ಕೆಡದಂತೆ ಇಡಬಹುದು, ಆದರಲ್ಲಿ ಉಪಯೋಗಿಸಲಾಗಿರುವ ಆಹಾರ ಪದಾರ್ಥಗಳ ಹಾಗೂ ಆಕರ್ಷಕ packaging ಹಾಗೂ ಈ ಪಾನೀಯಗಳಿಂದ ಆಗುವ ಲಾಭಗಳು, ಹಾಗೂ labelling ಬಗ್ಗೆ ಸಹಾ ತಿಳಿವಳಿಕೆ ಮೂಡಿಸಬೇಕಾಗುವುದು.

ಇದಕ್ಕು ಹೋಷ್ಟ್‌ಕ ಗ ರಲ್ಲಿ ಪಶ್ಚಿಮ ಫಾಟ್‌ದಲ್ಲಿ ಹೇರಳವಾಗಿ ಸಿಗುವ ಪಾನೀಯಕ್ಕುಗಿ ಉಪಯೋಗಕ್ಕೆ ಬರುವ ಹಣ್ಣಗಳ ಬಗ್ಗೆ ಸಾಮಾನ್ಯ ವಿವರಗಳನ್ನು ಕೊಡಲಾಗಿದೆ.

ಹೋಷ್ಟ್‌ಕ ಏ ರಲ್ಲಿ ಕೆಲವು ಅಯ್ದ ಹಣ್ಣಗಳಲ್ಲಿ ಇರುವ ಹೋಷ್ಟ್‌ಕಾಂಶಗಳ ಪ್ರಮಾಣವನ್ನು ವಿವರಿಸಲಾಗಿದೆ.

ಉಷ್ಣ ಹಾಗೂ ಅರೆ ಉಷ್ಣ ವಲಯಗಳ ಪ್ರದೇಶದ ಸಮೀಕ್ಷೆ ಪ್ರಕಾರ ೧೦೦ಕ್ಕಿಂತಲೂ ಹೆಚ್ಚು, ಸೇವಿಸಲು ಯೋಗ್ಯವಾಗಿರುವಂತಹ ಹಣ್ಣಗಳ ಲಭ್ಯತೆ ಬಗ್ಗೆ ಮಾಹಿತಿ ಇದೆ. ಆದರೆ ಕೆಲವೇ ಹಣ್ಣಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದ ಅನೇಕ ಹಣ್ಣಗಳ ತಳ ಜಾತಿಗಳ ಗುಣ ಪರಿಚಯ ಮತ್ತು ಹೋಷ್ಟ್‌ಕಾಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕಾಗಿದೆ.

ಹಣ್ಣಗಳು ಸ್ತೋಫರಿತವಾಗಿರುವುದರಿಂದ ಅನೇಕ ಪಾನೀಯಗಳನ್ನು ತಯಾರಿಸಬಹುದು. ಆದರೆ ಕಂಬಿ ಹಣ್ಣನ ರಸಕ್ಕೆ ಸಕ್ಕರೆಯನ್ನು ಕೂಡಿಸಿದಾಗ ಅದು ಕಹಿಯಾಗಿಯೇ ಇರುತ್ತದೆ. ಹಾಗೂ ದೊಡ್ಡಲೇಕಾಯಿ ಹಾಗೂ ಸಕ್ಕರೆಕಂಚಿಯ ರಸ ಸಿಹಿಯಿರುವುದಿಲ್ಲ. ಆದ್ದರಿಂದ ಈ ಹಣ್ಣಗಳ ರಸಕ್ಕೆ ಸಕ್ಕರೆ, ನಿಂಬೆ ಹಣ್ಣನ ರಸ ಹಾಗೂ ಕದಂಬ (passion) ಹಣ್ಣನ ರಸವನ್ನು ಕೂಡಿಸಿದರೆ ರುಚಿ ಹೆಚ್ಚಾಗಿ ಕುಡಿಯಲು ಬಹಳ ಸ್ವಾದಿಷ್ಟವಾಗಿರುತ್ತದೆ.

ಬಿಂಬಿ ಹಾಗೂ ಕೊಬ್ಬಿರಿಕಾಯಿಗಳ ಶರಬತ್ತುಗಳು ರುಚಿಕರವಾಗಿದ್ದರೂ ಅವುಗಳ ಹುಳಿ ವಾಸನೆ ಅಪ್ಪು ಬೆಣ್ಣಿಗಾಗಿ ಪಾನೀಯ ಬಹಳ ರುಚಿಕರವಾಗಿರುತ್ತದೆ. ಈ garcinia ರಸಕ್ಕೆ (710mg/kg) ೨೦೦ ಗ್ರಾಂ ಸಕ್ಕರೆಯನ್ನು ಬೆರೆಸಿ ೩೦% ತಾಪಕ್ಕೆ ಅನಿಮಿಷ ಬಿಸಿ ಮಾಡಿ ಅದಕ್ಕೆ ೨೧೦ ಮಿ. ಗ್ರಾಂ/ಗ ಕೇಂಡಿಯಪ್ಪು ಸೋಡಿಯಂ ಬೆನ್‌ಜೋಯಿಟ್‌ ಎಂಬ ರಸಾಯನಿಕ ಪದಾರ್ಥವನ್ನು ಹಾಕಿ, ಶೋಧಿಸಿ ನಂತರ ಪ್ರಾಕ್ ಮಾಡಿ ಇಡಬಹುದು.

ಇದೇ ರೀತಿ ಬಿಂಬಿ ಶರಬತ್ತನ್ನು ೪:೨:೮:೮ರಪ್ಪು ರಸ, ಸಕ್ಕರೆ ಹಾಗೂ ನೀರನ್ನು ಹಾಕಿ ಅದಕ್ಕೆ ಶೇ ಗ ರಪ್ಪು ವಾಸನೆಗಾಗಿ essence ಹಾಕಿದಾಗ ಒಳ್ಳಿಯ ಶರಬತ್ತ ತಯಾರಾಗುತ್ತದೆ. ಇದೇ ರೀತಿ ತಯಾರಾದ ಕೊಬ್ಬಿರಿಕಾಯಿ ಶರಬತ್ತಿಗೆ ಶೇ ೦:೫ ರಪ್ಪು citric acid ಹಾಕಿದಾಗ ರುಚಿಕರ ಶರಬತ್ತಾಗುತ್ತದೆ.

ಸಕ್ಕರೆ ಕಂಚಿನ ಹಾಗೂ ಲಿಂಬೆ ರಸ(೨೦:೪೦)ಕ್ಕೆ ಗಾಂ ಸಕ್ಕರೆಯನ್ನು ಸೇರಿಸಿದಾಗ ಅಗುವ ಸ್ಕೂಟ್‌ಶ್ರೋ ಬಹಳ ರುಚಿಕರವಾಗಿರುತ್ತದೆ.

ಹಣ್ಣನ ರಸ ಹಾಗೂ ಶರಬತ್ತುಗಳು ಎಪ್ಪು ದಿನ ಕೆಡದಂತೆ ಇಡಬಹುದು ಎಂಬುದು ಅದರಲ್ಲಿರುವ ನೀರನಾಂಶ ಹಾಗೂ ಸಕ್ಕರೆ, ರಾಸಾಯನಿಕ ಪದಾರ್ಥಗಳ ಪ್ರಮಾಣ ಹಾಗೂ ವಾತಾವರಣದ ತಾಪದ ಮೇಲೆ ನಿರ್ಧಾರವಾಗಿರುತ್ತದೆ.

ಹಲಸಿನ ಹಣ್ಣ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಸ್ಕರಣೆಯಿಂದ ಕೂಡಿ ಗ್ರಾಹಕರಿಗೆ ಉಳ್ಳವಿದೆ. ಉದಾ: ಹಣ್ಣನ ಜಿಫ್ಟ್, ಹಷ್ಟ್ಚ, ಲೇಡರ್ ಮುಂತಾದವರ್ಗಗಳು. ಅದರೆ ಈ ಹಣ್ಣ ವರ್ಷದಲ್ಲಿ ಇ ತಿಂಗಳು ಮಾತ್ರ ಸಿಗ್ನಪ್ರದರಿಂದ ಹಣ್ಣ ಸದಾಕಾಲ ತಿನ್ನಲು ಸಾಧ್ಯವಾಗಲು ಹಣ್ಣನ ಒಳಭಾಗವನ್ನು ತೆಗೆದು ಇಡೀ ಹಣ್ಣನ್ನು ಶೇ ಇ ಉತ್ಪಿನ ನೀರನ್ನು ಅಥವಾ ೪೦ Brix ಸಕ್ಕರೆಯ ನೀರಿನಲ್ಲಿ ಮುಳ್ಳಿಗಳಿಗೆ ಸ್ವಾಫ್ತವಾದ ಬಾಟಲಿಯಲ್ಲಿ ತುಂಬಿ ಒಂದು ವರ್ಷದವರೆಗೂ ಇಡಬಹುದು. ಇದೇ ರೀತಿ ಹಲಸಿನ ಹಣ್ಣನ ಜಾರ್ಮಾ ಮಾಡಿ (ಹಣ್ಣನ್ನು ನುಣ್ಣಿಗೆ ಮಿಸ್ಟ್ ಮಾಡಿ ಸಕ್ಕರೆಯೋಡನೆ ಕೂಡಿಸಿ) ಬಾಟಲಿ ತುಂಬಿ ಉಪಯೋಗಿಬಹುದು.

ಹಣ್ಣ ಕಾಯಿಪಲ್ಲೆಗಳು ಮನುಷ್ಯನ ಆಹಾರದ ಒಂದು ಮುಖ್ಯ ಆಂಗವಾಗಿದೆ. ಹಾಗೂ ಶರೀರಕ್ಕೆ ಬೇಕಾದ ಪ್ರೋಫರಾಂಶಗಳನ್ನು ಹೇರಳವಾಗಿ ನೀಡುತ್ತದೆ. ಹಣ್ಣಗಳಲ್ಲಿ ನಾರು ಮತ್ತು pectin ಎಂಬ ಆಂಶಗಳು ಪ್ರೋಫರಾಂಶಯನ್ನು ನೀಡುವುದಲ್ಲದೆ ಅನೇಕ ಉಪಾಹಾರಗಳ ತಯಾರಿಕೆಯಲ್ಲಿ ಸಹಾಯ ಮಾಡುತ್ತವೆ. ಪ್ರೋಫರಾಂಶ ಪಾತ್ರವಲ್ಲದೆ ಹಣ್ಣ ಕಾಯಿಪಲ್ಲೆಗಳಲ್ಲಿ ವ್ಯಾದಕೀಯ ಗುಣವನ್ನು ಸಹಾ ನಾವು ಗುರುತಿಸಬಹುದು. phytochemicals ವ್ಯಾದಯನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಹಾಗೂ ಕ್ಯಾಸ್ಪರ್ ಮುಂತಾದ ರೋಗಗಳನ್ನು ಬಾರದಂತೆ ಹಾಗೂ ಹತೋಟಿಯಲ್ಲಿದುವ ಶಕ್ತಿಯನ್ನು ಹೊಂದಿದೆ.

ಅನೇಕ ಆಹಾರ ಸಂಸ್ಕರಣೆಗಳ ಹಣ್ಣಗಳ ಉಪಯೋಗದಿಂದ ಅನೇಕ ಪಾನೀಯಗಳನ್ನು ತಯಾರಿಸಿ ಸ್ವಸಹಾಯ ಉದ್ದಿಮೆಗಳಿಗೆ ನೀರವಾಗಿರುವುದನ್ನು ನಾವು ಇಲ್ಲಿ ಸ್ವಾರ್ಥಿಸಬಹುದು. ಇದರಲ್ಲಿ ಕೋಕೋಮ್ (garcinia Indica) ಹಾಗೂ ಉಪಗೆ ಹಣ್ಣ (garcinia cambogia) ಮುಖ್ಯವಾದದ್ದು. ಇವುಗಳ ಪಾನೀಯವನ್ನು (ರಸ) ಹೊರಡೇಶಗಳಿಗೆ ರಸ್ತೆ ಮಾಡುತ್ತಾರೆ, ಹಾಗೂ ಆರೋಗ್ಯಕ್ಕೆ ಆಹಾರ (Health Foods) ಎಂದು, ರಕ್ತದಲ್ಲಿ ಕೊಣಿನ ಆಂಶವನ್ನು ಕಡಿಮೆ ಮಾಡುವ ಆಹಾರವೆಂದೂ ಇದು ಹೆಸರುವಾಸಿಯಾಗಿದೆ.

ಈಗ ನಮ್ಮ ಭಾರತ ದೇಶದಲ್ಲಿ ಹಣ್ಣ ತರಹಾರಿಗಳ ಸಂಸ್ಕರಣೆ ಉದ್ದಿಮೆಗಳು ಹೆಚ್ಚಿಗಿವೆ. ಈ ಅವಕಾಶವನ್ನು ಉಪಯೋಗಿಸಿ ಜನರು ಸಣ್ಣ ಉದ್ದಿಮೆಗಳಿಗೆ ಭಾಗೀದಾರರಾಗಬಹುದು.

* * *

ಕೋಷ್ಟಕ - ೧

ಹಣ್ಣುಗಳ ಸಾಮಾನ್ಯ ವಿವಿರ

| ಹಣ್ಣುಗಳು | ವೈಜ್ಞಾನಿಕ ಹೆಸರು | ಬಿಡುವ ಕಾಲ | ತಿಂಗಳು | ಕೆದದಂತೆ ಇರುವ ಕಾಲ (ದಿನಗಳು) |
|----------------------|-------------------|-----------|--|---------------------------|
| ದೊಡ್ಡಲೆಕಾಯಿ | Citrus Jumbheri | 2 | Aug - Sept Dec - Feb | 7 |
| ಸಕ್ಕರೆ ಕಂಚಿ | Citrus Grandis | 2 | Aug - Sept Dec - Feb | 7-10 |
| ಕಂಚಿ (ಹುಳಿಕಂಚಿ) | Citrus reticulata | 1 | June - July | 5-7 |
| ಕುಳಿ ಕಂಚಿ | Citrus reticulata | 1 | Feb - March | 7 |
| ಮಾದಲಾ | Citrus Medica | 1 | Aug - Sept | 7 |
| ಮೊರಗಲಾ | Garcinia Indica | 1 | April - Jun | 4 |
| (ಅಮ್ಮೋಲ್ ಕೋಕನಾಟ್) | | | | |
| ಉಪ್ಪಗೆ | | | | |
| ಪ್ರೇನರಹುಳಿ | Garcinia indica | 1 | April - Jun | 7 |
| ಬಿಂಬಳಕಾಯಿ | Avorrhoea bilumbi | 3 | Jan-Feb. April - May Oct - Nov | 3 |
| ಕೊಬ್ಬರಿಕಾಯಿ | | | | |
| ಕರಮಲ | A Carambola | 3 | Oct - Nov | 3 - 4 |
| ನೀರ ಹಲಸು | A Carambola | 1 | April - Jun | 7 |
| ಮೊಗ್ಗಕಾಯಿ | A Carambola | 1 | April - Jun. | 1 |
| | | | | (365 years) |
| ಸಂಪಿಗೆ ಹಣ್ಣು | Flacourtie Indica | 1 | Jan - Feb. | 3 |
| ಅಮುಕೆಕಾಯಿ | Spondias Pinnata | 3 | Jan - Feb April - Mar Oct - Nov. | 3 |
| ಮುಳ್ಳ ಹಣ್ಣು | Spondias Pinnata | 1 | May - June | 2 - 4 |
| ಕಾಗೇ ಹಣ್ಣು | Spondias Pinnata | 1 | May - June | 3 |

ಕೆಲ್ಲೇಜ್‌ರ್ - ೨
ಬೈಂದುಕಾಂಶಗಳ ಕ್ರಮಮಾನ (೧೦೦ ನಾಂತರಿ)

| ಹೆಸರು | ನೀರು ಗ್ರಾಮ | ನೀಲಾಯನ ಗ್ರಾಮ | ಕೊಟ್ಟು ಗ್ರಾಮ | ಖನಿ ಗ್ರಾಮ | ಸಾರಾಣಿಕ ಗ್ರಾಮ | ನಾರು ಗ್ರಾಮ | ಪಿಟ್ಟು ಗ್ರಾಮ | ಲೋಕೆ ಮ.ನ್ಯಾಂ | ಸುರಿ ಮ.ನ್ಯಾಂ |
|-------------|---------------|-----------------|-----------------|--------------|------------------|---------------|-----------------|-----------------|-----------------|
| ಮಹೇಶ್ವರ | 34.85 | 15.55 | 6.60 | 1.90 | 1.50 | 7.80 | 47.35 | 0.64 | 20.97 |
| ಉತ್ತರಗ್ರಾಮ | 35.71 | 12.68 | 2.52 | 1.19 | 1.10 | 5.67 | 53.81 | 0.49 | 16.89 |
| ಮೌಡುರು | 89.25 | 22.87 | 0.09 | 0.05 | 0.13 | 0.13 | 10.35 | 0.29 | 32.48 |
| ದೊಡ್ಡಲೋಕಾಯ | 87.65 | 26.40 | 0.08 | 0.08 | 0.10 | 0.19 | 11.90 | 0.28 | 31.50 |
| ಕಂಟಿ ಕಾರು | 86.43 | 31.57 | 0.11 | 0.09 | 0.13 | 0.13 | 13.41 | 0.89 | 26.75 |
| ಗಜಲಂಬೆ | 84.93 | 58.51 | 0.14 | 0.04 | 0.16 | 0.25 | 14.48 | 0.39 | 80.48 |
| ಹಲಗೆ ಹಣ್ಣು | 72.54 | 28.50 | 2.10 | 0.52 | 2.17 | 1.23 | 21.44 | 0.39 | 80.48 |
| ಸಂಹಿಗ ಹಣ್ಣು | 68.54 | 11.30 | 3.42 | 0.87 | 2.52 | 1.42 | 23.23 | 0.39 | 80.48 |

ಕರಾವಳಿಯ ಜನಪದ ಪಾನೀಯ ಪರಿಕರಗಳ ವೈಜ್ಞಾನಿಕ ನೆಲೆಗಳು

ಡಾ. ಜಯಕರ ಭಂಡಾರಿ ಎಂ.

ಜನಪದ ಸಂಸ್ಕೃತಿಗಳಲ್ಲಿ ಆಹಾರ ಮತ್ತು ಜೀವಧಿಗಳ ನಡುವಿನ ಗೇರೆ ತೀರುತ್ತಿರುತ್ತದೆ. ಜೀವಧಿಯ ಅಂಶಗಳ ಕಣಜವೆಂದು ಈಗ ರುಜುವಾತಾಗಿರುವ ಅರಣಿನ, ಶುಂಠ, ಬೆಳ್ಳಿ, ಸೀರುಳಿ, ಕಾಳುಮೊಣಸು. ಇತ್ಯಾದಿಗಳು ಸಾಂಪ್ರದಾಯಿಕ ಅಡುಗೆ ಮನೆಗಳ ಅವಿಭಾಜ್ಯ ಅಂಗ. ಇವುಗಳಲ್ಲಿ ಒಂದೆರಡನ್ನಾದರೂ ಒಳಗೊಳ್ಳುವ ಅಡುಗೆಗಳೇ ಇಲ್ಲ. ಇಂತಹ ಅಡುಗೆಗಳು ಏಕಾಲದಲ್ಲಿ ಆಹಾರ ಮತ್ತು ಜೀವಧಿಗಳಾಗಿ ಕಾರ್ಯನಿರ್ವಹಿಸುತ್ತವೆ ಎನ್ನುವ ಸತ್ಯ ಜನಪದ ಜೀವನ ವಿಧಾನಗಳಲ್ಲಿ ಆಹಾರ ಮತ್ತು ಜೀವಧಿಯಂಬ ವರ್ಗೀಕರಣ ಪ್ರಬುಲಿವಿಲ್ಲವೇನ್ನುವುದಕ್ಕೆ ಸಾಕ್ಷಿ. ತೋರಿಕೆಗೆ ದಾಹ ನೀರಿಸುವ ಹೇಯಿಗಳಾಗಿ ತೋರುವ ಜನಪದ ಪಾನೀಯಗಳಲ್ಲಿ ಬಳಕೆಯಾಗುವ ವೈವಿಧ್ಯಮಯ ಪರಿಕರಗಳನ್ನು ಈ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಹೊರಹೊಮ್ಮುವ ಒಳನೋಟ ಕೂಡಾ ವೇಳೆ ವ್ಯಕ್ತಗೊಂಡ ಅಭಿಪ್ರಾಯವನ್ನು ಪ್ರಚ್�ೀಕರಿಸುವಂಥದ್ದು.

ಅಧ್ಯನೀಕರಣ ಮತ್ತು ಉದಾರೀಕರಣದ ಮುಚ್ಚು ನೇಯಲ್ಲಿ ಕೊಚ್ಚಿಹೋಗುತ್ತಿರುವ ಜನಪದ ಸಂಸ್ಕೃತಿಗಳ ಅಧ್ಯಯನ - ದಾವಿಲೀಕರಣಗಳ ವ್ಯಾಪ್ತಿಯೋಳಿಗೆ ಅವರ ಆಹಾರ ಸಂಪ್ರದಾಯಗಳು ಇನ್ನೂ ವ್ಯಾಪಕವಾಗಿ ಸೇರಿಲ್ಲ. ಜನಪದ ಪಾನೀಯಗಳ ಬಗೆಗೆ ಯಾವುದೇ ಗಮನಾಹ ಅಧ್ಯಯನಗಳು ದೇಶೀಯವಾಗಿ ದಾವಿಲಾಗಿಲ್ಲ. ಈ ಕೊರತೆಯಿಂದಾಗಿ, ಜನಪದ ಆಹಾರ ಸಾಮಗ್ರಿಗಳು ಆರೋಗ್ಯ ನಿರ್ವಹಣೆಯಲ್ಲಿ ವಹಿಸುವ ಮಹತ್ವರವಾದ ಪಾತ್ರವನ್ನು ವಿವರಿಸಲು ನಿದರ್ಶನಗಳನ್ನು ವಿದೇಶೀ ಸಂಸ್ಕೃತಿಗಳ ಅಧ್ಯಯನದಿಂದಲೇ ಎರವಲು ಪಡೆಯಬೇಕಾಗಿದೆ. ನಮ್ಮ ಸಾಂಪ್ರದಾಯಿಕ ಆಹಾರ ಪರಿಕರಗಳ ವೈಜ್ಞಾನಿಕ ಪರಿಶೀಲನೆಗೆ ದಿಕ್ಕಾಟಿಯಾಗಬಲ್ಲಂತಹ ಎರಡು ಉದಾಹರಣೆಗಳನ್ನು ನೀಡಿ, ನಂತರ ಪ್ರತ್ಯಕ್ಷ ಪ್ರಮಾಣಗಳ ಅನುಪಸ್ಥಿತಿಯಲ್ಲಿ ಲಭ್ಯ ಪರೋಕ್ಷ ಮಾಹಿತಿಗಳ ಚೆಂಬಲದೊಂದಿಗೆ ಕರಾವಳಿ ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ಜನಪದ ಪಾನೀಯಗಳ ವೈಜ್ಞಾನಿಕ ನೆಲೆಗಳನ್ನು ಗುರುತಿಸಲು ನಾನಿಲ್ಲಿ ಪ್ರಯತ್ನಿಸುತ್ತೇನೆ.

‘ಮಸಾಯಿ’ (Masai) ಮತ್ತು ‘ಬಟೇಮಿ’ (Batemi) ಇವು ಜಾನುವಾರುಗಳ ಮಾಂಸ, ರಕ್ತ ಮತ್ತು ಹಾಲೇ ಮುಖ್ಯ ಆಹಾರವಾಗಿರುವ ಕೀನಾ ಮತ್ತು ತಾಂಚೇನಿಯಾಗಳಲ್ಲಿ ವಾಸಿಸುವ ಏರಡು ದನಗಾಣ ಬುಡಕಟ್ಟಿ ಜನಾಂಗಗಳು. ಈ ಜನರು ನಿತ್ಯ ಸೇವಿಸುವ ಕೊಲೆಸ್ಟರಾಲೋನ ಪ್ರಮಾಣ ೨೦೦೦ ಮಿಲಿ. ಗ್ರಾಂಗಳು! ಇದು ಅಮೇರಿಕಾದ ಆರೋಗ್ಯ ತಜ್ಫರು ನಿಗದಿಗೊಳಿಸಿರುವ ಸಹನೀಯ ಪ್ರಮಾಣವಾದ ೨೦೦ ಮಿ.ಗ್ರಾಂಗಳಿಗಿಂತ ಹಲವು ಪಟ್ಟು

ಹೆಚ್ಚಾಗಿದ್ದರೂ, ಇವರಲ್ಲಿ ಕೊಲೆಸ್ಪರಾಲ್‌ನ ತೊಂದರೆ ಇಲ್ಲವೇ ಇಲ್ಲ! ಯಾಕೆಂದರೆ ಇಷ್ಟು ಬ್ಯಾಕೋಪ್ರಮಾಣದಲ್ಲಿ ಕೊಲೆಸ್ಪರಾಲ್ ಸೇವಿಸಿದರೂ, ಆದವರ ರಕ್ತದಲ್ಲಿ ಉಳಿಯವುದಿಲ್ಲ. ಈ ಬುಡಕಟ್ಟು ಜನರ ರಕ್ತದಲ್ಲಿ ಕಾಣಬಿರುವ ಕೊಲೆಸ್ಪರಾಲ್‌ನ ಪ್ರಮಾಣ ಅಮೇರಿಕನ್‌ನ ಸರಾಸರಿ ಪ್ರಮಾಣದ ಮೂರನೇ ಒಂದು ಭಾಗದಟ್ಟು ಎಂಬ ಮಾಹಿತಿ ತಿಮೋತಿ ಜೋನ್ಸ್‌ನ್ ಎಂಬ ಮ್ಯಾರ್ಥಾಗಿಲ್ ವಿವಿಯ 'ಜನಾಂಗಿಯ ಸಸ್ಯಶಾಸ್ತ್ರಜ್ಞ'ನ (Ethnobotanist) ಕುತೂಹಲಕ್ಕೆ ಕಾರಣವಾಯಿತು. ಈ ಜನಾಂಗಗಳು ಬಳಸುವ ಸಕಲ ಆಹಾರ ಸಾಮಗ್ರಿಗಳನ್ನು ಪಟ್ಟಿ ಮಾಡಿ ಅವುಗಳನ್ನು ವೈಚಾಳಿಕವಾಗಿ ಪರಿಶೀಲಿಸಿದಾಗ ಪತ್ತೆಯಾದದ್ದು - ಮಾಂಸ ಬೇಳಿಸುವಾಗ ಆದರೊಳಗೆ ಬೆರಿಸುತ್ತಿದ್ದ ಮರದ ತೊಗಟೆಗಳಿಗೆ ಮತ್ತು ಮಾಂಸದೂಟದ ತರುವಾಯ ಸೇವಿಸುತ್ತಿದ್ದ 'ಕವಾಯ'ಗಳಿಗೆ ದೇಹದಲ್ಲಿ ಕೊಲೆಸ್ಪರಾಲ್‌ನ ಪ್ರಮಾಣವನ್ನು ತಗ್ಗಿಸುವ ಗುಣವಿರುವ ಸತ್ಯ! ಅಂದರೆ ಅಧ್ಯನಿಕ ಜೀವನ ಶೈಲಿಯನ್ನು ಕಾಡುತ್ತಿರುವ ಕೊಲೆಸ್ಪರಾಲ್ ಮತ್ತು ಅದು ತರುವ ಹಲವು ರೀತಿಯ ಹೃದಯ ಕಾಯಿಲೆಗಳಿಗೆ ಈ ಜನಪದ ಸಂಸ್ಕೃತಿಗಳು ತಮ್ಮ ಆಹಾರದ ಜೊತೆಯಲ್ಲಿಯೇ ಛಿಷಧವನನ್ನು ಸೇರಿಸಿ ಸೇವಿಸುತ್ತಿದ್ದವು!

ಗಳಂತರ ನಂತರ ಹೊಸ ಅವಾರಾಯಿನ್ನು ಸ್ನೇಹಿತರಿಸತೊಡಗಿದ 'ಅರಿಜೋನಾ'ದ 'ರಿವರ್ ಪಿಮಾ' (River Pima) ಜನಾಂಗದಲ್ಲಿ ಇದ್ದಕ್ಕಿದ್ದಂತೆ 'ಡಯಾಬಿಟಿಸ್' ನ ಪ್ರಮಾಣ ವಿರತೊಡಗಿತು. ಸರಿಸುಮಾರು ಆರ್ಥಿಕದಟ್ಟು ಜನಾಂಗವನೇ ಆವರಿಸತೊಡಗಿದ ಈ ರೋಗದ ದಿಫಿರ್ ಏರಿಕೆಗೆ ಕಾರಣ ಶೋಧಿಸತೊಡಗಿದ ತಜ್ಜಂಗಿ ಅರಿವಾದದ್ದು - ಆಹಾರ ಪದ್ಧತಿಯ ಪಲ್ಲಟವೇ ಇದಕ್ಕೆ ಮೂಲವೆಂಬ ವಿಷಯ. ಅಧ್ಯನಿಕರಣಿದ ಪರಿಶಾಮವಾಗಿ ಮೆದುಹಿಟ್ಟಿನ ಆಹಾರ ಪದಾರ್ಥಗಳಿಗೆ ಶರಕಾದ..... ಇವರು ಪರಂಪರಾಗತವಾಗಿ ಬಳಸುತ್ತಿದ್ದಂತಹ ನಾರು ಮತ್ತು ಅಂಟಿನ ಅಂಶಗಳಿಂದ ಸಮೃದ್ಧವಾಗಿದ್ದ ಹಲವು ಬಗೆಯ ಸ್ಥಾಯಿ ಸಸ್ಯಗಳಿಂದ ತಯಾರಿಸಲಾಗುತ್ತಿದ್ದ ಆಹಾರವನ್ನು! ನಿಧಾನವಾಗಿ ಮತ್ತು ಹಂತ-ಹಂತವಾಗಿ ಕರಿ ಕರುಳಿನಿಂದ ಓರ್ಲೆರಲ್ಲಿದ್ದ ಈ ಆಹಾರಗಳಿಗೆ ದೇವ ಹೊಂದಿಕೊಂಡಿತ್ತು. ಆದರೆ ವೇಗವಾಗಿ ಪಚನೊಳ್ಳುವ ಅಂಶಗಳಿಂದ ಹೊಸ ಆಹಾರ ಸಕ್ಕರೆಯ ರೂಪದಲ್ಲಿ ರಕ್ತ ಸೇರಿ ಕಾಡತೊಡಗಿತ್ತು.

ಕರಾವಳ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಜನಪದ ವಾನೀಯಗಳ ತಯಾರಿಯಲ್ಲಿ ಬಳಕೆಯಾಗುವ ಸಸ್ಯಗಳ ಬಗೆಗೆ ದಾಖಿಲಾಗಿರುವ ವೈಚಾಳಿಕ ಮಾಹಿತಿಗಳ ಅಧಾರದಲ್ಲಿ ಅವುಗಳು ಅರೋಗ್ಯ ರಕ್ತಕ್ಷಯಯಲ್ಲಿ ನೆರವಾಗುವ ರೀತಿಯನ್ನು ಹೀಗೆ ವಿಂಗಡಿಸಬಹುದೆನಿಸುತ್ತದೆ:

'ಅರೋಗ್ಯ ವೈಚಾಳಿಕ'ಗಳಾಗಿ :

ಕೆಲವು ನಿಸರ್ಗದತ್ತ ಜೀವರಾಸಾಯನಿಕ ಸಾಮಗ್ರಿಗಳು ನಿಗದಿತ ಪ್ರಮಾಣದಲ್ಲಿ ದೇಹದೊಳಗೆ ಸೇರುತ್ತಿದ್ದರೆ ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ರೋಗಗಳು ದೇಹದಲ್ಲಿ ಮೊಳೆಯವ ಸಾಧ್ಯತೆಗಳು ಕಡಿಮೆ ಎಂಬುದು ಅರೋಗ್ಯ ವಿಚಾಳಿಗಳ ಹೊಸ ಶೋಧ. 'ಒಕ್ಸಿಡೇಟಿವ್ ಬ್ರೆಟ್ಸ್' (Oxidative stress) ವನ್ನು ತಗ್ಗಿಸಿ ದೇಹಕೋಶಗಳನ್ನು ಸಂರಕ್ಷಿಸುವ ಈ ಸಾಮಗ್ರಿಗಳಿಗೆ 'Antioxidants' ಎಂದು ನಾಮಕರಣವಾಗಿದೆ. ಸಸ್ಯಜನ್ಸ ವಸ್ತುಗಳಾದ ಬೀಟಾ ಕಾರೋಟಿನ್ (Beta carotene), ಫಾಳವನ್ಸ್‌ಲ್ಯೂಡ್ (Flaronoid) ಮತ್ತು

ವಿಟಮಿನ್‌-ಸಿ, ಇ, ಇತ್ಯಾದಿಗಳು ಈ ಪಟ್ಟೆಯಲ್ಲಿ ಪ್ರಮುಖ. ಈ ‘ಆರೋಗ್ಯಪ್ರೋಫೆಕ್ಟ್’ಗಳನ್ನು (neutraceuticals) ನಿಯಮಿತವಾಗಿ ಆಹಾರದ ಜೊತೆ ಸೇವಿಸಿ ಎನ್ನುವುದು ಆರೋಗ್ಯರಕ್ಷಕಗೆ ಅಧ್ಯನಿಕ ಪಂಡಿತರು ನೀಡುವ ಸಲಹೆ.

ಜನಪದ ಪಾನೀಯಗಳಾಗಿ ಬಳಕೆಯಲ್ಲಿರುವ ಎಷ್ಟೇ ಹಸಿರು ಸೊಷ್ಟುಗಳಲ್ಲಿ ಮತ್ತು ಹಣ್ಣುಗಳಲ್ಲಿ ಆರೋಗ್ಯಪ್ರೋಫೆಕ್ಟ್‌ಗಳು ತುಂಬಿಕೊಂಡಿವೆ. ಉದಾಹರಣೆಗೆ ಸಾಮಾನ್ಯ ಬಳಕೆಯ ಕೆಲವು ಸೊಷ್ಟು ಸಾಮಗ್ರಿಗಳಲ್ಲಿರುವ ಬೀಳಾ ಕ್ಯಾರೋಟಿನ್‌ನ ಅಳತೆ ಹೀಗಿದೆ:

| | | |
|--------------------|------------------------|----------------|
| ಸುಗ್ಗಿ ಸೊಷ್ಟು - | (ಪ್ರತಿ ೧೦೦೦ ಗ್ರಾಂಲ್ಲಿ) | - ೬.೨ ಮಿ.ಗ್ರಾಂ |
| ಕೊತ್ತಂಬರಿ ಸೊಷ್ಟು - | ೬.೨ ಮಿ.ಗ್ರಾಂ | |
| ಮೆಂತೆ ಸೊಷ್ಟು - | ೨.೫ ಮಿ.ಗ್ರಾಂ | |
| ಕೆಸುವಿನ ಸೊಷ್ಟು - | ೧೨ ಮಿ.ಗ್ರಾಂ | |
| ಬಸಳೆ ಸೊಷ್ಟು - | ೧೨ ಮಿ.ಗ್ರಾಂ. | |
| ಹರಿವೆ ಸೊಷ್ಟು - | ೧೪.೭ ಮಿ.ಗ್ರಾಂ. | |

ಇನ್ನೊಂದಂತೆ, ಅಕ್ಕಿ, ಹೆಸರುಹಳ್ಳಿ, ಗೋಧಿ ಇತ್ಯಾದಿಗಳು ‘ಮಿಟಮಿನ್’ - ಇ ಯಿಂದ ಕೂಡಿದ್ದರೆ, ನೆಲ್ಲಿಕಾಯಿಯಂತೂ ವಿಟಮಿನ್ ‘ಸಿ’ಯ ನೇರ್ಸರ್ವಿಕ ಕಣಜ. ಅರಸಿನ ಮತ್ತು ಶುಂಭಿಗಳಲ್ಲಿ ಕೂಡಾ ‘ಅಂಟಿಬಿಕ್ಟೆಂಟ್’ ಅಂಶಗಳಿರುವುದು ಧೃಥಗೊಂಡಿದೆ.

ಸೋಂಕು ನಿವಾರಕಗಳಾಗಿ :

ಹೆಚ್ಚಿನ ಸಾಮಾನ್ಯ ರೋಗಗಳಿಗೆ ಮೂಲ - ಸೂಕ್ಷ್ಮಾಣಿ ಜೀವಿಗಳ ಸೋಂಕು. ಇವುಗಳಿಗೆ ಪರಿಹಾರ - ಸೋಂಕುನಿವಾರಕಗಳ (antibiotic) ಬಳಕೆ. ವಾತಾವರಣದಲ್ಲಿ ಪಕಾಪಕಿ ಏರುಪೇರುಗಳಾಗುವ ಕಾಲಾಂಶಗಳಲ್ಲಿ ಸೋಂಕುಂಟಾಗುವ ಸಾಧ್ಯತೆಗಳು ಹೆಚ್ಚು. ಜನಪದ ಪಾನೀಯಗಳು ಒಳಗೊಳ್ಳುವ ಹಲವು ಸಸ್ಯಗಳಿಗೆ ಸೋಂಕುನಾಶಕ ಸಾಮಧ್ಯರ್ಥಿ ಏರುವುದು ಮತ್ತು ಇಂತಹ ಕೆಲವು ಪಾನೀಯಗಳನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಕಡ್ಡಾಯವಾಗಿ ಸೇವಿಸಬೇಕೆಂಬ ಜನಪದ ನಿಯಮಗಳು ಆಚರಣೆಯಲ್ಲಿರುವುದು ಈ ಹಿನ್ನಲೆಯಲ್ಲಿ ಅರ್ಥಪೂರ್ಣ. ಉದಾಹರಣೆಗೆ, ದಕ್ಷಿಣ ಕನ್ನಡ ಜಿಲ್ಲೆಯ ತುಳುವರಲ್ಲಿ ಆಷಾಧದ ಅಮಾವಾಸ್ಯೆಯಂದು ಜೀರಿಗೆಯ ಜೊತೆ ರುಬ್ಬಿ ತಯಾರಿಸಿದ ಹಾಲೆಮರ (ಸಪ್ತಪರ್ಣ)ದ ಕಹಿರಸವನ್ನು ಕುಡಿಯುವ ಪರಿಪಾರವಿದೆ. ಹಾಲೆಮರದ ರಸಕ್ಕಿ ಹಲವಾರು ರೋಗಕಾರಕ ಸೂಕ್ಷ್ಮಾಣಿಗಳನ್ನು ನಾಶಗೊಳಿಸುವ ಸಾಮಧ್ಯರ್ಥಿಯಿಂಬ ವೈಜ್ಞಾನಿಕ ಸಂದೇಹ ಮತ್ತು ಮಳೆಯ ಅಭ್ಯರ ಹೆಚ್ಚಾಗಿರುವ ‘ಆಷಾಧವು’ ಜನಪದೀಯವಾಗಿ ಒಂದು ‘ನಿರ್ವೇಧಿತ’ ಸಂದರ್ಭ ಎಂಬ ಹಿನ್ನಲೆಯಲ್ಲಿ ಆಚರಣೆಯನ್ನು ಅಧ್ಯೇತಿಸಿಕೊಳ್ಳಬೇಕು.

ಸೋಂಕುನಿವಾರಕ ಗುಣವಿದ್ದು, ಜನಪದ ಪಾನೀಯಗಳಲ್ಲಿ ಬಳಕೆಯಾಗುವ ಸಾಮಾನ್ಯ ಸಸ್ಯಾಂಶಗಳು :

ಮಾಪಿನ ಹಣ್ಣು / ಎಲೆಯ ರಸ
ದಾಳಿಂಬೆ ಸಿಪ್ಪೆಯ ರಸ

ಗೇರು ಹಣ್ಣನ ರಸ
 ವೇರಳಿ ಹಣ್ಣ / ಎಲೆಯ ರಸ
 ನೆಲ್ಲಿಕಾಯಿ ರಸ
 ಪಾದಾಳ ಸೊಷ್ಟು
 ಒಂದೆಲಗ ಸೊಷ್ಟು
 ಚಗಟೆ ಸೊಷ್ಟು / ಬೀಜ
 ಲಿಂಬಿ ರಸ
 ಬಿಳ್ಳಿ ಮೊಸು
 ಬಲಗನೆ ಸೊಷ್ಟು
 ದಭೇ ಗಿಡ, ಇತ್ತಾದಿ

ಇತರ ರೋಗ ನಿವಾರಕಗಳಾಗಿ : ಮೇಲೆ ವಿವರಿಸಲಾದ ಗುಣಗಳ ಜೊತೆಗೆ, ಜನಪದರು ಪಾನಿಯಗಳಾಗಿ ಸೇವಿಸುವ ಏಷ್ಟೇ ಸಸ್ಯಗಳಿಗೆ ಒಂದಲ್ಲಿ ಒಂದು ರೋಗವನ್ನ ತಡೆಯುವ ಚಿಕಿತ್ಸಾ ಶಾಖೆಯಿರುವ ಬಗ್ಗೆ ಮಾಹಿತಿಗಳಿವೆ. ಇವುಗಳು ಲ್ಲವನ್ನು ಪಟ್ಟಿ ಮಾಡುವುದು ಕಷ್ಟ ಸಾಧ್ಯವಾದ ಕಾರಣ, ಕೆಲವು ಸಾಮಾನ್ಯ ಸಸ್ಯಗಳ ಪ್ರಮುಖ ರೋಗಕರಣ ಸಾಮರ್ಥ್ಯಗಳನ್ನಷ್ಟೇ ಇಲ್ಲಿ ಹೆಸರಿಸಲಾಗಿದೆ.

| | | |
|-------------------------|---|--|
| ಪಕ್ಷಾಯಕ ಮತ್ತು ಬೇಂಗ | = | ಉರಿಯೂತ ನಿವಾರಕ, ಮಧುಮೇಹಕ್ಕೆ ಮದ್ದು |
| ಕಡಿರಬೇರು/ಕಲ್ಲಂಗಡಲೆ | = | ವಾತಮಿರೋಧಿ |
| ಅಲ, ಅಶೋಕ, ಅತ್ಯಿ ಇತ್ತಾದಿ | = | ಮೂತ್ರಪನಕಾಂಗ, ಗಭ್ರಕೋಶದ ತೊಂದರೆಗಳಿಗೆ ಅತ್ಯಾತ್ಮಮ ಜಿಷ್ಣಿ |
| ಹಾಲಿವಾಣ (ಹೊಂಗಾರೆ) | = | ಉರಿಯೂತ ನಿವಾರಕ |
| ಅರಶಿನ | = | ಗಾಯ, ಕೃಷ್ಣರ್ ನಿವಾರಕ |
| ತುಳಸಿ, ದಾಸವಾಳ | = | ಮಾನಸಿಕ ಉದ್ದೀಪನೆ ಶಮನ ಗೊಳಿಸುವಂತಹದ್ದು. |
| ಮಂಚಿಪತ್ರೆ | = | ಜ್ಞರ ನಿವಾರಕ |

ಹೀಗೆ ಜನಪದ ಪಾನಿಯಗಳು ಈಗಿನ ಕೆಲ್ಲಿಬಾಕ ಸಂಸ್ಕೃತಿಗಳ ಪ್ರತೀಕಗಳಾದ ಕೋಲಾ-ಹಾಲಾಹಲಗಳಂತೆ ಕೇವಲ ಕ್ರಾಂಕ ದಾಹ ನೀಗಿಸುವ ಪೇಯಗಳಿಗಿಂತ ವ್ಯಕ್ತಿರೀಕೃತವಾದ, ದಾಹಕ್ಕಿಂತಲೂ ಮಿಗಿಲಾದ ದೇಹದ ಸುಸ್ಥಿತಿಯೇ ಗುರಿಯಾಗಿರುವ, ಅಶಯವಾಗಿರುವ ತಯಾರಿಗಳು. ಇವುಗಳನ್ನು, ಹಸಿವನ್ನು ತಣೆಸುವುದರ ಜೊತೆಗೆ ಆರೋಗ್ಯವನ್ನು ಕಾಪಿಡುವ

ವಿಶಾಲ ದೃಷ್ಟಿಮೇನವಿರುವ ಜನಪದ ಆಹಾರ ಸಂಸ್ಕೃತಿಯ ಭಾಗವೆಂದು ಪರಿಗಳಿಸಿ ಗಂಭೀರವಾಗಿ ಅಧ್ಯಯನ ಮಾಡಿದರೆ, ಆಳವಾಗಿ ಕೆಣಕಿದರೆ, ಆರೋಗ್ಯದ ದೃಷ್ಟಿಯಿಂದ ಮಹತ್ತರವಾದ ಹೊಸ ವಿಷಯಗಳು ಹೊರಬರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಈ ನಿಶ್ಚಯನಲ್ಲಿ ಜಾನಪದ ತಳ್ಳರು, ಸಸ್ಯಚಾಳನಿಗಳು ಮತ್ತು ಆರೋಗ್ಯ ಚೈರ್ಯ ವಿಜ್ಞಾನಿಗಳು ಒಟ್ಟಾಗಿ ಯೋಚಿಸಬೇಕಾಗಿದೆ.

ಗ್ರಂಥ ಮೂರಿ :

1. Balick, M.J. and Cox, P.A., Plants, People and Culturea: the Science of Ethnobotany, Scientific American Library, Newyork 1996.
2. Kameshwara Rao, Database on Indian medicinal plants, KSCST, Bangalore 2000
3. Yoganarasimhan: Medicinal Plants of Karnataka, Interline Publishers, Bangalore.

* * *

ಜನಪದ ಪಾನೀಯಗಳು

ಡಾ. ಜಿ. ಎಸ್. ಹೆಗಡೆ ಹಡಿನಬಾಳ

ಪ್ರಸ್ತಾವನೆ:

ಜಾನಪದವು ತನ್ನ ಗಭ್ರದಲ್ಲಿ ಹುದುಗಿಸಿಕೊಂಡಿರುವ ಜ್ಞಾನ ವಿಶೇಷಗಳಲ್ಲಿ ಪಾನೀಯ ವಿಷಯವೂ ಒಂದು. ಪಾನೀಯ ಎಂದರೆ ನೀರು, ಕುಡಿಯಲು ಯೋಗ್ಯವಾದ ದ್ರವಪದಾರ್ಥ ಎಂಬ ಅರ್ಥವಿದೆ. ‘ಪೇಯ’ ಎಂಬುದೂ ಇದೇ ಅರ್ಥವನ್ನೂ ಪಡೆದುಕೊಂಡಿದೆ.

ನಮ್ಮ ಆಹಾರವನ್ನು ಭಕ್ಷಣೆ, ಭೋಜ್ಯ, ಲೇಜ್ಯ, ಪೇಯ ಎಂಬ ನಾಲ್ಕು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಿಕೊಳ್ಳಬಹುದು. ಜನಪದರು ತಮ್ಮ ‘ಅಡುಗೆ’ಗಾಗಿ ತಮ್ಮ ಸುತ್ತ ಮುತ್ತಲಿನಲ್ಲೇ ಸಿಗುವ ಬಹುತೇಕ ಎಲ್ಲ ಸಸ್ಯಗಳನ್ನೂ ಬಳಸಿಕೊಂಡಿರುವುದನ್ನು ಗಮನಿಸಿದರೆ ಅವರಿಗಿರುವ ಸಸ್ಯ ಜಳಪ, ಅವುಗಳ ಉಪಯೋಗ ದೃಷ್ಟಿ, ಅರೋಗ್ಯ ದೃಷ್ಟಿ ಎಷ್ಟು ಆಳವೆಂಬುದು ತಿಳಿಯುತ್ತದೆ. ಜನಪದ ಪಾನೀಯಕ್ಕೂ ಇದೇ ಮಾತ್ರ ಅನ್ಯರೀತಿನ್ನುತ್ತದೆ. ‘ಭೋಜ್ಯ’ದಲ್ಲಿ ಪದಾರ್ಥವಾಗುವ ವಿವಿಧ ತಂಬಿ ಸಾರುಗಳು, ಪಾನೀಯದಲ್ಲಿ ಕುಡಿಯುವ ತಂಬಿ ಕುಡಿಯುವ ಸಾರುಗಳಾಗಿ ಬಳಿಕೆಯಾಗುತ್ತವೆ. ಇವಲ್ಲದೆ, ವಿವಿಧ ಹಣ್ಣನ ಪಾನಕಗಳು, ಹಾಗೂ ತಂಬಿ ಪಾನೀಯ (ಹಣ್ಣು)ಗಳನ್ನೂ ಹಳ್ಳಿಯ ಜನ ನಿತ್ಯವೂ ಕುಡಿಯುತ್ತಾರೆ ಇವು ಬಾಯಾರಿಕೆಯನ್ನಷ್ಟೇ ಅಲ್ಲ, ಹಸಿವೆ ದರೆವುಗಳನ್ನೂ ಹೋಗಲಾಡಿಸುತ್ತವೆ.

ಉಂಟದ ಸಮಯದಲ್ಲಿ ಅಥವಾ ಬಾಯಾರಿಕೆಯಾದಾಗ ನೀರನ್ನೇ ಕುಡಿಯ ಬಹುದಾಗಿದ್ದರೂ ಜನಪದರು ಬಹುಬಗೆಯ ಪಾನೀಯಗಳನ್ನು ಮಾಡಿ ಕುಡಿಯುವ ರೂಢಿ ಇಟ್ಟುಕೊಂಡಿರುವುದು ಆಹಾರದಲ್ಲಿ ಅವರಿಗಿರುವ ರಸಿಕರ್ತೆಯನ್ನು ತೋರಿಸುತ್ತದೆ. ಇವುಗಳಲ್ಲಿ ಅವರು ದುಡಿಗೂ, ಉಪಯೋಗಕ್ಕೂ, ಅರೋಗ್ಯಕ್ಕೂ ಮಹತ್ವ ನೀಡಿದ್ದಾರೆ. ನಿತ್ಯವೂ ಘನಸ್ವತಿಯಕ್ಕು ಪಾನೀಯ ಸೇವಿಸಿ ಅರೋಗ್ಯವಾಗಿ ಬದುಕ್ಕಿದ್ದರು. ಹಲವು ಖಾಯಿಲೆಗಳಿಗೆ ಈ ಪಾನೀಯಗಳೇ ಚೈವಧವೂ ಆಗಿದ್ದವೆಂಬುದು ಇಂದಿನವರಿಗೆ ಆಶ್ಚರ್ಯವಾಗಿ ತೋರಬಹುದು. ಮಜ್ಜಿಗೆ ಅಥವಾ ಷ್ಯಾನ ಪದಾರ್ಥದ ಕೊರತೆ ಇದ್ದವರಂತೂ ಇಂಥ ಪಾನೀಯಗಳನ್ನೇ ಉಪಯೋಗಿಸಿ ಅದರ ಸತ್ಯವನ್ನು ಪಡೆಯುತ್ತಿದ್ದರು.

೨. ವಿಭಾಗ

ಪಾನೀಯವನ್ನು ಅಭಾಸದ ದೃಷ್ಟಿಯಿಂದ ಈ ಕೆಳಗಿನಂತೆ ವಿಭಾಗಿಸಿಕೊಳ್ಳಬಹುದು.

ವಿಭಾಗ I ಪಾನೀಯದ ಸ್ವರೂಪ (ಪಕಾರ)

- ಗ. ತಂತ್ರ ಪಾನೀಯ : ಕುಡಿಯುವ ತಂಬಿ, ಕುಡಿಯುವ ಮಜ್ಜಿಗೆ, ಹನ್ (ಅಸ್ತ್ರ) ಪಾನಕ, ತನು, ನೀರು.
- ಎ. ಬಿಸಿ ಪಾನೀಯ : ಕುಡಿಯುವ ಸಾರು, ಕಷಾಯ.

ವಿಭಾಗ II ಪಾನೀಯದ ಸ್ವರೂಪ (ಪಕಾರ)

- ಗ. ಉಪಾಹಾರದ ಜೊತೆ : ಕಷಾಯ ಕಾಫಿ.
- ಎ. ಉಟ್ಟದ ಜೊತೆ : ಕುಡುಸಾರು, ಕುಡುತಂಬಿ, ಕುಡು ಮಜ್ಜಿಗೆ
- ಖ. ದಣ್ಣವಾದಾಗ : ಪಾನಕ, ಹನ್, ನೀರು, ತನು.
- ಇ. ಅನಾರೋಗ್ಯವಿದ್ಧಾಗ : ಕಷಾಯ

ವಿಭಾಗ III ಪಾನೀಯದ ವಸ್ತು

ಗ. ಸಸ್ಯ : ಸಸ್ಯದ ಎಲೆ, ಬಳ್ಳಿ, ಚೆಕ್ಕಿ, ಬೇರು, ಗಡ್ಡೆ, ಕಾಂಡ, ಹೂಷು, ಕಾಯಿ, ಹೆಣ್ಣು ಸಿಪ್ಪೆ, ಒರಟೆ, ನೀರು.

ಎ. ಧಾನ್ಯ : ಉದ್ದು, ಅಕ್ಕಿ, ರಾಗಿ, ಹೆಸರುಕಾಳು, ಎಳ್ಳು, ಅವಲಕ್ಷ್ಯ ಮುಂತಾದವು ಇಂದಿನ ಚರ್ಚೆಯಲ್ಲಿ ಪಾನೀಯಕ್ಕೆ ಉಪಯೋಗಿಸುವ ವಸ್ತುವೇ ಪ್ರಥಾನ ವಿಷಯವಾಗಿರುವುದರಿಂದ ಈ ಕ್ರಮದಲ್ಲಿಯೇ ಇಲ್ಲಿ ವಿವರಿಸಲಾಗಿದೆ.

ಗ.ಇ ಪಾನೀಯದ ವಸ್ತು - ವಿಧಾನ

ಗ.ಗ. ಸಸ್ಯದ ಎಲೆ:

ಗ.ಗ.ಗ. ಇಲ್ಲಿಕಿವಿ:

ಇದರಿಂದ ಬೇಸಿಗೆಯಲ್ಲಿ ನಿತ್ಯವೂ ಉಂಟದ ಸಮಯದಲ್ಲಿ ಕುಡಿಯುವ ತಂಬಿಯನ್ನು ಮಾಡುತ್ತಾರೆ. ಇಲ್ಲಿಕಿವಿ ಗಿಡದ ಎಲೆಯನ್ನು ತಂದು ತೊಳೆದು ಜೀರ್ಣಗೆಯನ್ನು ಹಾಕಿ ಹುರಿದು ಕಾಯಿ ತುರಿಯೋಂದಿಗೆ ರುಬ್ಬಿ ಮಜ್ಜಿಗೆ, ಉಪ್ಪು ಹಾಕಿ ಕಲಪುತ್ತಾರೆ. ಮಳೆಗಾಲದಲ್ಲಿ ಇದೇ ಎಲೆಯನ್ನು ಹುರಿದು, ಕಾಯಿ ತುರಿ ಹಾಕಿ ರುಬ್ಬಿ ಮಜ್ಜಿಗೆ ಹಾಕಿ ಕುಡಿಸಿ ಅನುತರ ತುಪ್ಪದಲ್ಲಿ ಜೀರಿಗೆ ಹುರಿದು ಒಗ್ಗರಣಿಕೊಟ್ಟು ಕುಡಿಯುವ ಸಾರನ್ನು ಮಾಡುತ್ತಾರೆ.

ಗ.ಗ.ಬಿ. ಎಲಾವರಿಗೆ :

ಎಲೆಯನ್ನು ತುಪ್ಪದಲ್ಲಿ ಹುರಿದು ಕಾಯಿ ತುರಿಯೋಂದಿಗೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ ಕಲಪುತ್ತಾರೆ. ಇದರಿಂದ ಸಹ, ಬೇಸಿಗೆಯಲ್ಲಿ ಕುಡಿಯುವ ತಂಬಿಯನ್ನು ಮಳೆಗಾಲದಲ್ಲಿ ಕುಡಿಯುವ ಸಾರನ್ನಾಗಿಯೂ ಮಾಡುತ್ತಾರೆ. ಇದು ಹಿತ್ತೆ ಪ್ರಮೇಷಕ್ಕೆ ಒಳ್ಳಿಯ ಶೈಷಧವೂ ಆಗಿದೆ.

ಇ.ಇ.ಇ. ಉರಗೆ :

ಉರಗೆ ಎಲೆಯನ್ನು ಗಡ್ಡೆ ಸಹಿತ ಚೆನ್ನಾಗಿ ತೊಳೆದು, ಕಾಯಿತುರಿ, ಸ್ವಲ್ಪ ಜೀರಿಗೆ, ಒಂದೆರಡು ಕಾಳುಮೇಣಿಸು ಹಾಕಿ ರುಬ್ಬಿ ಬೆಲ್ಲ, ಮಟ್ಟಗೆ, ಉಪ್ಪೆ ಹಾಕಿ ಕಲಕಿ ಕುಡಿಯುವ ತಂಬಳಿ ಮಾಡುತ್ತಾರೆ. ಸಿಹಿ ಹಾಕದೆಯೂ ಮಾಡುತ್ತಾರೆ. ಇದು ತಂಪ್ತ ನೀಡುವುದಲ್ಲದೆ ಜ್ಞಾಪಕಶತ್ರೀಯನ್ನು ಹೆಚ್ಚಿಸುತ್ತದೆ.

ಇ.ಇ.ಇ. ಪತ್ತೆ :

ಪತ್ತೆ ಎಲೆಯನ್ನು ತೊಳೆದು, ಕಾಯಿ ಅರಿಯೋಂದಿಗೆ ರುಬ್ಬಿ, ಮಟ್ಟಗೆ, ಉಪ್ಪೆ ಸೇರಿಸುತ್ತಾರೆ. ಇದೇ ಕ್ರಮದಲ್ಲಿಯೇ - ಸೇವಂತಿಗೆ ಗಿಡದಂತೆ ಇರುವ 'ಮಂಜ ಪತ್ತೆ' ಯಿಂದಲೂ ಕುಡಿಯುವ ತಂಬಳಿ ಮಾಡುತ್ತಾರೆ. ಇವರೂ ಸಿಹಿಮೂತ್ತಕ್ಕೆ ಹಾಗೂ ಚವಿರೋಗಕ್ಕೆ ಮದ್ದಾಗಿವೆ.

ಇ.ಇ.ಇ. ಮಾಘು :

ಮಾವಿನ ಎಲೆಯನ್ನು ನೀರಿನಲ್ಲಿ ಕುಡಿಸಿ ನಾಲ್ಕು ಪ್ರಮಾಣ ನೀರನ್ನು ಒಂದು ಪ್ರಮಾಣಕ್ಕೆ ಬತ್ತಿಸಿ (ಉ:ಗ) ಕಷಾಯ ಮಾಡಿ ಕುಡಿಯುತ್ತಾರೆ. ಇದು ಛ್ವಾನಿ ಬಿದ್ದುದಕ್ಕೆ ಒಳ್ಳೆಯಾದು.

ಮಾವಿನ ಕಾಯಿಯನ್ನು ಕಾಯಿತುರಿಯೋಂದಿಗೆ ಬೀಸಿ ಕುಡಿಯುವ ತಂಬ್ಯಿಯನ್ನು ಮಾಡುತ್ತಾರೆ. ಅದರಲ್ಲಿಯೂ ಅಪ್ಪೆ ಮಾವಿನಕಾಯಿಯ ಕುಡಿಯುವ ತಂಬ್ಯಿ ಪ್ರಸಿದ್ಧವಾದುದು.

ಮಾವಿನ ಕಾಯಿಯೋಳಗಿನ ಎಳೆಯ ಒರಟೆ (ಕೂಗಲೆ)ಯಿಂದಲೂ ಇದೇ ರೀತಿಯಲ್ಲಿ ತಂಬ್ಯಿ ಮಾಡಿ ಕುಡಿಯುತ್ತಾರೆ.

ಇ.ಇ.ಇ. ಲವಂಗದ ಎಲೆ:

ಎಳೆಯ ಎಲೆ (ಕುಡಿ)ಯನ್ನು ನೀರಿನಲ್ಲಿ ಚೆನ್ನಾಗಿ ಕವಚಿಕೊಂಡು ಕುಡಿಯುತ್ತಾರೆ. ಇದು ಒಳ್ಳೆಯ ಪರಿಮಳದಿಂದ ಕೂಡಿರುತ್ತದೆ.

ಇ.ಇ.ಇ. ಸೊಪ್ಪು:

ಇ.ಇ.ಇ.ಗ. ನಾಚಕೆ ಸೊಪ್ಪು:

ಇದರಿಂದ ಎಲ್ಲ ಕಾಲದಲ್ಲಿಯೂ ತಂಬಳಿ ಮಾಡುತ್ತಾರೆ. ನಾಚಕೆ ಸೊಪ್ಪಿನೊಂದಿಗೆ ಸ್ವಲ್ಪ ಜೀರಿಗೆ ಹಾಕಿ ತುಪ್ಪದಲ್ಲಿ ಹುರಿದು, ಕಾಯಿತುರಿ ಹಾಕಿ ರುಬ್ಬಿ, ಚಿಪ್ಪೆ, ಮಟ್ಟಗೆ ಹಾಕಿ ಕದಡಿ - ಶಾಟೆದ ಸಂದರ್ಭದಲ್ಲಿ - ಕುಡಿಯುವ ತಂಬಳಿಯನ್ನಾಗಿ ಉಪಯೋಗಿಸುತ್ತಾರೆ. ಇದು ಅಮಶಂಕೆ ಹಾಗೂ ಮೂಲವಾದಿ ನಿವಾರಣೆಗೆ ಉಪಯೋಗವಾಗುತ್ತದೆ.

ಸಂಭಾರ ಸೊಪ್ಪಿನ ಕುಡಿಯುವ ತಂಬಳಿಯನ್ನು ಇದೇ ಕ್ರಮದಲ್ಲಿಯೇ ಮಾಡುತ್ತಾರೆ. ಮಳೆಗಾಲದಲ್ಲಾದರೆ ಕುಡಿಸಿ ಸಾರು ಮಾಡುತ್ತಾರೆ. ಇದು ನೇಗಡಿ ಅದವರಿಗೆ ಒಳ್ಳೆಯದು.

ಇದೇ ಕ್ರಮದಲ್ಲಿಯೇ ತಗಟಿಸೊಷ್ಟು, ನುಗ್ನಸೊಪ್ಪಿನ ಕುಡಿಯುವ ತಂಬಳಿಯನ್ನು ಮಾಡುತ್ತಾರೆ. ತಗಟಿಸೊಷ್ಟು ಅತಿಸಾರ ನಿವಾರಕವಾದರೆ ನುಗ್ನಸೊಷ್ಟು ಪಿತ್ತ ನಿವಾರಕವಾಗಿದೆ.

೧.೩.೨.೨ ಕೊತ್ತೊಂಬಿ ಸೊಪ್ಪು :

ಕೊತ್ತೊಂಬಿ ಸೊಪ್ಪಿನೊಂದಿಗೆ ಕಾಯಿತುರಿ ಹಾಕಿ ರುಬ್ಬಿ ಉಪ್ಪು, ಮಜ್ಜೆಗೆ ಸೇರಿಸಿ ಕುಡಿಯುವ ತಂಬಳಿ ಮಾಡುತ್ತಾರೆ. ಇದು ವಾಂತಿ ನಿಲ್ಲಿಸಲು ಉಪಯುಕ್ತವಾಗಿದೆ.

ಗಡ್ಡೆಯಲ್ಲಿ ಎಲ್ಲ ಕಾಲದಲ್ಲಾ ಸಿಗುವ ನೆಲಮಾವಿನ ಸೊಪ್ಪಿನಿಂದಲೂ ಇದೇ ಕ್ರಮದಲ್ಲಿಯೇ ತಂಬಳಿ ಮಾಡುತ್ತಾರೆ. ಈ ಸೊಪ್ಪು ಪರಿಮಳದಿಂದ ಕೂಡಿದ್ದಾಗಿದೆ.

೧.೩.೨.೩ ತೋಂಡಸೊಪ್ಪು :

ತೋಂಡಸೊಪ್ಪಿನೊಂದಿಗೆ ಜೀರಿಗೆ, ಕಾಳುಮೆಣಸು ಹಾಕಿ ಹುರಿದು, ಕಾಯಿ ಪುರಿಯೊಂದಿಗೆ ರುಬ್ಬಿ ಉಪ್ಪು, ಮಜ್ಜೆಗೆ ಮಿಶ್ರಣ ಮಾಡಿ ಕುಡಿಯುವ ತಂಬಿ ಮಾಡುತ್ತಾರೆ. ಇದು ಉರಿಮೂತ್ತ ನಿವಾರಕವಾಗಿದೆ.

ಬಸಲೆ ಸೊಪ್ಪಿನಿಂದಲೂ ಇದೇ ಕ್ರಮದಲ್ಲಿಯೇ ಕುಡಿಯುವ ತಂಬಳಿ ಮಾಡುತ್ತಾರೆ. ಇದು ಉರಿಮೂತ್ತ ಹಾಗೂ ಬಾಯಿಹುಣ್ಣು ನಿವಾರಕವಾಗಿದೆ.

೧.೩.೨.೪ ನಕ್ಕರಕನ ಸೊಪ್ಪು

ಇದರಿಂದ ಕುಡಿಯುವ ಸಾರನ್ನು ಮಾಡುತ್ತಾರೆ. ಸೊಪ್ಪಿನೊಂದಿಗೆ ಕೊತ್ತೊಂಬಿ, ಜೀರಿಗೆ, ಬಣಮೆಣಸು, ಹುಣಸೆ ಹಾಕಿ ಹುರಿದು ಸ್ವಲ್ಪ ಕಾಯಿತುರಿ ಉಪ್ಪು ಹಾಕಿ ರುಬ್ಬುತ್ತಾರೆ. ಅನಂತರ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿ ಕುದಿಸುತ್ತಾರೆ.

೧.೩.೨.೫ ಹುಲ್ಲು:

೧.೩.೨.೫.೧ ಮಜ್ಜೆಗೆ ಹುಲ್ಲು :

ಇದರಿಂದ ವಿಶೇಷ ಕಾಯಿಗಳಲ್ಲಿ ಕುಡಿಯುವ ತಂಬಳಿ ಮಾಡುತ್ತಾರೆ. ಮಜ್ಜೆಗೆ ಹುಲ್ಲಿನ ಜೊತೆಗೆ ಸ್ವಲ್ಪ ಕಾಯಿತುರಿ ಹಾಕಿ ರುಬ್ಬಿ ಅದಕ್ಕೆ ಉಪ್ಪು ಮಜ್ಜೆಗೆ ಹಾಕಿ ಕದಡುತ್ತಾರೆ. ಇದು ಒಳ್ಳೆಯ ಪರಿಮಳವಾದುದಷ್ಟೇ ಅಲ್ಲ, ವಾಂತಿ ಬೇರಿ ವರದಕ್ಕೂ ಚಿಷಧವೂ ಆಗಿದೆ.

೧.೪. ಕುಡಿ :

೧.೪.೧ ನೇರಳೆ :

- ನೇರಳೆ ಕುಡಿಯನ್ನು ಹುರಿದು, ಜೀರಿಗೆ, ಕಾಯಿತುರಿಯ ಜೊತೆ ರುಬ್ಬಿ ಮಜ್ಜಿಗೆ, ಉಪ್ಪು ಹಾಕಿ ಕುಡಿವ ತಂಬಳಿ ಮಾಡುತ್ತಾರೆ. ಇದು ಅತಿಸಾರ ಮತ್ತು ಬಾಯಿಹುಣ್ಣನ ನಿವಾರಣೆಗೆ ಉಪಯುಕ್ತವಾಗಿದೆ.
- ನೇರಳೆ ಹಣ್ಣು ಕಿವುಚಿ ರಸ ತೆಗೆದು ನೀರು ಬೆಲ್ಲ ಹಾಕಿ ಪಾನಕ ತಯಾರಿಸುತ್ತಾರೆ.

೨. ಹೇರಲೆ ಕುಡಿ :

ನೇರಳೆ ಕುಡಿಯ ತಂಬಳಿಯಂತೆಯೇ ಮಾಡುತ್ತಾರೆ. ಜೀರಿಗೆಯನ್ನು ಮಾತ್ರ ಹಾಕುಪುಡಿಲ್ಲ. ಇದು ಸಹ ಬಾಯಿ ಹುಣ್ಣನ ನಿವಾರಣೆಗೆ ಉಪಯುಕ್ತವಾಗಿದೆ.

೩. ದಾಸವಾಳ :

- ದಾಸವಾಳ ಕುಡಿಯಿಂದ ನೇರಳೆಕುಡಿ ತಂಬ್ಬಿಯ ವಿಧಾನದಲ್ಲಿಯೇ ತಂಬಳಿ ಮಾಡುತ್ತಾರೆ. ಶರೀರದಲ್ಲಿ ಉಷ್ಣವಾದರೆ ತಂಬಿನ ಸಲುವಾಗಿ ಕುಡಿಯುತ್ತಾರೆ.
- ದಾಸವಾಳ ಹೋಗ್ಗು ಮತ್ತು ಹೊವನ್ನು ನೀರಿನಲ್ಲಿ ಅರೆದುಕೊಂಡು ಕುಡಿಯುತ್ತಾರೆ. ಇದು ಧಾತು ಹೋಗುವುದನ್ನು ನಿಲ್ಲಿಸಲು ಉತ್ತಮವಾಗಿದೆ.

೪. ಚೆಕ್ಕೆ:

ಗ) ಬಡಗಣೆ ಚೆಕ್ಕೆ : ಬಡಗಣೆ ಚೆಕ್ಕೆಯನ್ನು ಬೆಣ್ಣೆಹಾಕಿ ಹುರಿದು, ಕಾಯಿ ತುರಿಯೊಂದಿಗೆ ರುಬ್ಬಿ, ಉಪ್ಪು, ಮಜ್ಜಿಗೆ ಹಾಕಿ ಕುಡಿಯುವ ತಂಬಳಿ ಮಾಡುತ್ತಾರೆ.

ಎ) ಅತ್ತಿ ಚೆಕ್ಕೆ : ಅಕ್ಕಿ ತೊಳಿದ ನೀರಿನಲ್ಲಿ ಅತ್ತಿ ಚೆಕ್ಕೆಯನ್ನು ಕುದಿಸಿ ಅದಕ್ಕೆ ಕಲ್ಲುಸಕ್ಕರೆಯನ್ನು ಹಾಕಿ ಕಷಾಯ ತಯಾರಿಸಿಕೊಂಡು ಕುಡಿಯುತ್ತಾರೆ.

೮.೨.೬ ಚೇರು/ಗಡ್ಡೆ:

ಗ. ಉಳ್ಳಾಗಡ್ಡೆ:

ಉಳ್ಳಾಗಡ್ಡೆಯನ್ನು ಹೆಚ್ಚಿ, ಕಾಯಿತುರಿಯೊಂದಿಗೆ ರುಬ್ಬಿ ಉಪ್ಪು, ಮಜ್ಜಿಗೆ ಸೇರಿಸಿ ಕುಡಿಯುವ ತಂಬಳಿ ಮಾಡುತ್ತಾರೆ.

ಇದೇ ಕ್ರಮದಲ್ಲಿಯೇ ಬೆಳ್ಳುಳ್ಳಿ, ಅಂಬೆಕೊಂಬು, ಶುಂಳಿಕೊಂಬಿನಿಂದಲೂ ಕುಡಿಯುವ ತಂಬಳಿ ಮಾಡುತ್ತಾರೆ. ಬೆಳ್ಳುಳ್ಳಿ ವಾಯು ಪ್ರಕೋಪ ಮತ್ತು ವಾತ ನಿವಾರಕವಾದರೆ ಶುಂಳಿ ತಂಬಳಿ ನೆಗಡಿ, ಕಘದ ತೊಂದರೆಗೆ ಮತ್ತು ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ.

೭. ನಾಯಿಗೆಂಡೆ:

ಗದ್ದೆಯ ಬದಿಯಲ್ಲಿ ಕಳೆಯ ಜೊತೆ ಬೆಳೆಯುವ ಈ ಸಸ್ಯದ ಗಡ್ಡೆಗಳನ್ನು ತಂದು ಹೊರಬಲು ತೇಗೆದು ಜಟ್ಟಿ, ಬಿಸಿನೀರಿನಲ್ಲಿ ಕುದಿಸಿ ಕವಾಯ ಮಾಡಿ ಕುಡಿಯುತ್ತಾರೆ. ಇದು ವಾಯು ಪ್ರಕೋಪ ನಿವಾರಣೆಗೆ ಮತ್ತು ಹೊಟ್ಟೆ ಶುದ್ಧವಾಗಲು ಉಪಯುಕ್ತವಾಗಿದೆ.

೮. ಕಾಡರಿಶಿನ:

ಅರಿಶಿನದಂತೆ ಬೆಳೆಯುವ ಕಾಡರಿಶಿನದ ಕೊಂಬನ್ನು ಹೊಯ್ದು ತಂದು ಅದನ್ನು ಸಿಗಿದು, ರುಬ್ಬುತ್ತಾರೆ. ಅನಂತರ ಪಸ್ತದಲ್ಲಿ ನೀರು ಬಸಿದು. ಬಿಸಿಲಲ್ಲಿ ಒಣಿಸಿಟ್ಟುಹೊಳ್ಳುತ್ತಾರೆ. ಇದನ್ನು ಹಾಲು - ಸಕ್ಕರೆಯೊಂದಿಗೆ ಕುದಿಸಿ ಕವಾಯ ಮಾಡಿಕೊಂಡು ಕುಡಿಯುತ್ತಾರೆ. ಇದು ಬೇಧಿ ನಿವಾರಕವಾಗಿದೆ.

ಇದೇ ಕ್ರಮದಲ್ಲಿಯೇ ಅರಿಶಿನದಿಂದಲೂ ಕಾಫಿ ತಯಾರಿಸುತ್ತಾರೆ. ನೆಗಡಿ ಗಂಟಲುನೋವು, ಕಥ ನೀರಾಗಲು ಇದು ಉಪಯುಕ್ತವಾಗಿದೆ.

೯. ಕಾಡುಚೆಂಡೆ ಬೇರು:

ಬೇರನ್ನು ಜಟ್ಟಿ ನೀರಿನಲ್ಲಿ ಕಡಡಿಕೊಂಡು ಕುಡಿಯುತ್ತಾರೆ. ಇದು ತಂಪಿನ ಗುಣ ಹೊಂದಿದೆ.

೧೦. ಏಕನಾಯಕ:

ಏಕನಾಯಕನ ಬೇರನ್ನು ಕುದಿಸಿ ಕವಾಯ ಮಾಡಿಕೊಂಡು ಕುಡಿಯುತ್ತಾರೆ. ಇದು ಶಿಂಘಮೂತ್ರ ರೋಗಕ್ಕೆ ಉಪಯುಕ್ತವಾಗಿದೆ.

೧೧. ಬೀಜ:

ಎ. ಕುಂಬಳ ಬೀಜ:

ಕುಂಬಳಕಾಯ ಬೀಜವನ್ನು ನೆನೆಸಿ ರುಬ್ಬಿ, ಬೆಲ್ಲಹಾಕಿ ಪಾನಕ ಮಾಡುತ್ತಾರೆ. ಬುದ್ಧಿ ಬೆಳವಣಿಗೆಗೆ ಇದು ಒಳೆಯದು.

ಇದೇ ಕ್ರಮದಲ್ಲಿಯೇ ಮೋಗಬೀಜ, ಪ್ರತ್ಯಾಂಬಿಜದಿಂದಲೂ ಪಾನಕ ಮಾಡುತ್ತಾರೆ. ಇವೆರಡೂ ತಂಪಿನ ಗುಣ ಹೊಂದಿವೆ.

೧೨. ಕಾಮ ಕಸ್ತೂರಿ ಬೀಜ:

ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ಸ್ವಲ್ಪ ಸಮಯದ ನಂತರ ಅದಕ್ಕೆ ಬೆಲ್ಲಹಾಕಿ ಪಾನಕ ಮಾಡುತ್ತಾರೆ ಇದು ತಂಪಿನ ಗುಣ ಹೊಂದಿದೆ. ತುಳಸಿ ಬೀಜದಿಂದಲೂ ಇದೇ ರೀತಿ ಪಾನಕ ಮಾಡುತ್ತಾರೆ.

ಇ.ಎ. ಕಾಂಡ

೧. ಕೆಬ್ಬಿ : ಕೆಬ್ಬಿನ ಸಿಪ್ಪೆಯನ್ನು ತೆಗೆದು ರಸವನ್ನು ಕುಡಿಯುತ್ತಾರೆ.

೨. ಕೋಲ್ ಮದ್ದಿನ ಗಿಡ: ಅಡವಿಯಲ್ಲಿ ಸಿಗುವ ಕೋಲ್ ಮದ್ದಿನ ಗಿಡದ ಕಾಂಡವನ್ನು ತಂದು ಹೊರಗಿನ ಹೊರಬಲು (ಸಿಪ್ಪೆ) ತೆಗೆದು ಉಳಿದ ಕಾಂಡವನ್ನು ಕತ್ತಿಯ ಸಹಾಯದಿಂದಲೇ ಕೆರೆಸುತ್ತಾರೆ. ಅದನ್ನು ಚೆನ್ನಾಗಿ ರುಬ್ಬಿ, ಪಾನೀಯ ತಯಾರಿಸುತ್ತಾರೆ. ಗದ್ದೆ ಹೂಡಿ ಅದನಂತರ ಸೂಂಟನೋವು, ಹೊಟ್ಟನೋವು ಆಗಬಾರದೆಂದು ಇದನ್ನು ಕುಡಿಯುತ್ತಾರೆ.

೩ದೇ ರೀತಿಯಲ್ಲಿ ಕರಕಿ-ಪಾಟಿ ಕೋಲನ ಆಸ್ತು ಎಂದೂ ಮಾಡುತ್ತಾರೆ. ಹೊರಬಲು ತೆಗೆದು ಉಳಿದ ಭಾಗವನ್ನು ಜಚ್ಚೆ ನೀರಿನಲ್ಲಿ ಕಿವುಚಿಕೊಂಡು ಕುಡಿಯುತ್ತಾರೆ. ಇದು ಸಹ ಹೊಲದ ಕೆಲಸಕ್ಕೆ ಹೋಗಿ ಬಂದು ಅಯಾಸವಾಗಿದ್ದಾಗ ಕುಡಿಯುವ ತಂಪ್ತ ಪಾನೀಯವಾಗಿದೆ.

ಇ.ಎ. ಕಾಯಿ

೧. ಹೀರೆಕಾಯಿ : ಹೀರೆಕಾಯಿ ಬೇಯಿಸಿ ಕಾಯಿತುರಿ, ಜೀರಿಗೆ ಹಾಕಿ ರುಬ್ಬಿ ಉಪ್ಪಾಹಾಕಿ (ಮಜ್ಜಿಗ್ಗೆಹಾಕದೆ) ಕುಡಿಯುವ ತಂಬಳ ಮಾಡುತ್ತಾರೆ. ಇದು ಶರೀರಕ್ಕೆ ತಂಪ್ತ ನೀಡುತ್ತದೆ. (ಮಾವಿನಕಾಯಿ ತಂಬಳಿಯನ್ನು ಹಿಂದೆಯೇ ಹೇಳಿದೆ.)

ಇ.ಎಂ. ಧಾನ್ಯ:

೧. ಉದ್ದು : ಉದ್ದನ್ನು ಮರಿದು, ಕಾಯಿತುರಿಯೋಂದಿಗೆ ರುಬ್ಬಿ, ಉಪ್ಪೆ, ಬೆಲ್ಲ, ಹಾಕಿ ಉದ್ದಿನ ಹಣೆ ತಯಾರಿಸುತ್ತಾರೆ. ಉದ್ದನ್ನು ಮರಿಯದೆ, ನೆನೆಸಿಯೂ ಹಣೆ (ಪಾನೀಯ) ತಯಾರಿಸುತ್ತಾರೆ ಇದು ದಾಡು (ದೃಢ) ಆಹಾರವಾಗಿಯೂ ಬಳಕೆಯಾಗುತ್ತದೆ.

೨. ಅಕ್ಕಿ ಹಣೆ: ಅಕ್ಕಿಯನ್ನು ನೆನೆಸಿ, ಕಾಯಿತುರಿಯೋಂದಿಗೆ ರುಬ್ಬಿ, ಉಪ್ಪೆ, ಬೆಲ್ಲ, ಹಾಕಿ ಅಕ್ಕಿ ಹಣೆ ತಯಾರಿಸುತ್ತಾರೆ.

೩ದೇ ಕ್ರಮದಲ್ಲಿಯೇ ಅವಲಕ್ಷಿ, ಹೆಸರುಕಾಳು, ಎಳ್ಳು, ಶೇಂಗಾ, ಕಸಕಸೆ, ರಾಗಿ, ಮುಂತಾದ ಧಾನ್ಯಗಳಿಂದಲೂ ಹಣೆಯನ್ನು ತಯಾರಿಸುತ್ತಾರೆ.

೪. ಮೆಂತೆ: ಮೆಂತೆಯನ್ನು ಕಾಯಿತುರಿಯೋಂದಿಗೆ ರುಬ್ಬಿ ಉಪ್ಪೆ, ಬೆಲ್ಲ ಹಾಕಿ - ಪಾನೀಯವನ್ನೂ ತಯಾರಿಸುತ್ತಾರೆ. ಮೆಂತೆಯನ್ನು ಬೇಯಿಸಿ, ಬೆಲ್ಲಹಾಕ ಕಾಯಿಸಿ, ಹಾಲು ಸೇರಿಸಿ ಕಷಾಯವನ್ನೂ ಮಾಡುತ್ತಾರೆ.

೫. ಕೊತ್ತೊಂಬಿ: ಕೊತ್ತೊಂಬಿಯನ್ನು ಬೇಯಿಸಿ ಹಾಲು ಬೆಲ್ಲ ಹಾಕಿ ಕಷಾಯ ಮಾಡಿಕೊಂಡು ಕುಡಿಯುತ್ತಾರೆ. ಇದು ಮಲಬದ್ಧತೆಗೆ ಮತ್ತು ಉರಿಮೂತ್ತೆ ನಿವಾರಣೆಗೆ ಉಪಯುಕ್ತವಾಗಿದೆ.

೬ದೇ ಕ್ರಮದಲ್ಲಿಯೇ ಜೀರಿಗೆ, ರಾಗಿಹಿಟ್ಟಿ, ಒಮಗಳಿಂದಲೂ ಕಷಾಯಮಾಡುತ್ತಾರೆ.

ಇ. ಕಾಳುಮೇಣಸು: ನೀರಿಗೆ ಕಾಳಮೇಣಸನ್ನು ಒಡೆದು ಹಾಕಿ ಬೆಲ್ಲ, ಉಪ್ಪು ಸೇರಿಸಿ ಕುದಿಸುತ್ತಾರೆ. ಜೀರಿಗೆ ಒಗ್ಗರಣೆಕೊಟ್ಟು ಸ್ವಲ್ಪ ಲಿಂಬು ರಸ ಹಿಂಡಿ 'ಕಟ್ಟೆ' ತಯಾರಿಸುತ್ತಾರೆ.

ಇವಲ್ಲದೆ ಕಾಳುಮೇಣಸಿನೊಂದಿಗೆ ಯಾಲಕ್ಕಿ ಹಾಗೂ ಬೆಲ್ಲ ಹಾಕಿ ಪಾನಕ ಮಾಡುತ್ತಾರೆ. ಕಾಳುಮೇಣಸು, ಜೀರಿಗೆ, ಒಣಶುಂಠಿ, ಜೈಷ್ವ ಮಥು, ಕರುಳೈಯನ್ನು ಹಾಕಿ ಕುದಿಸಿ ಬೆಲ್ಲ ಹಾಕಿ ಕಷಾಯ ಮಾಡುತ್ತಾರೆ.

ಗ.ಇ.ಗಂ: ನೀರು:

ಗ. ಕುಕ್ಕಸರ್ನ ನೀರು: ಕುಕ್ಕಸರ್ನ ಬಳ್ಳಿಯಲ್ಲಿರುವ ನೀರನ್ನು ಗಡ್ಡೆ ಕೆಲಸಕ್ಕೆ ಹೋಗಿ ಬಾಯಾರಿದಾಗ ಕಡಿದು ಕುಡಿಯುತ್ತಾರೆ. ಕುಕ್ಕಸರ್ನ ಬಳ್ಳಿಯ ನಾಳದಲ್ಲಿ ನೀರು ತುಂಬಿರುತ್ತದೆ. ಅದನ್ನೇ ನೇರವಾಗಿ ಪಾನೀಯವಾಗಿ ಕುಡಿಯುತ್ತಾರೆ.

ಇದೇ ರೀತಿ ಕಣಗಿಲೆ, ಅತ್ಯಿ ಮರದ ನೀರನ್ನು ಪಾನೀಯವಾಗಿ ಸೇವಿಸುತ್ತಾರೆ. 'ನೀರು' ಸಹಜ ಪಾನೀಯವಾಗಿದ್ದರೆ, ಹಳ್ಳಿಯಲ್ಲಿ ಉಪ್ಪು, ನೀರು ಅಥವಾ ಬೆಲ್ಲ ನೀರು ಬೆರಸಿದ ಮಜ್ಜಿಗೆ ತುಂಬ ಜನಪ್ರಿಯ ಹಾಗೂ ಅರೋಗ್ಯಕರ ಪಾನೀಯವನಿಸಿದೆ.

ಗ.ಉ ಉಪಸಂಹಾರ :

ಜನಪದರು ಉಪಯೋಗಿಸುತ್ತಿದ್ದ ಈ ವಿಧಿ ಪಾನೀಯಗಳು ಇಂದು ನಮ್ಮೀಂದ ದೂರವಾಗುತ್ತಿವೆ. ಹೆಚ್ಚಿಟ್ಟು ಪಾನೀಯ ಸೇವಿಸುವುದು ಅರೋಗ್ಯಕ್ಕೂ ಒಳ್ಳೆಯದು. ಅದ್ದರಿಂದ ನಾವೀ ವ್ಯವಿಧ್ಯ ತಿಳಿಯದೆ ಎಷ್ಟೋಸಲ ಬರಿಯ ನೀರನ್ನೇ ಕುಡಿದು ಸಮಾಧಾನ ಪಟ್ಟಕೊಳ್ಳಬೇಕಾಗಿದೆ.

ಅಯಾಯ ಸಮಯದಲ್ಲಿ ಅಯಾಯ ಪಾನೀಯ ಮಾಡಿ ಕುಡಿಯಬೇಕೆಂಬಿದು ಹಿಂದೆ ಸಂಪ್ರದಾಯದಂತೆ ಬೆಳೆದು ಬರುತ್ತಿತ್ತು. ಇಂದು ಹಾಗೆ ಮಾಡುವ, ಹೇಳಿ ಮಾಡಿಸುವ ಪರಂಪರೆ ಮಾಯವಾಗುತ್ತಿದೆ. ಶ್ರಾದ್ಧಾಧಿಗಳಲ್ಲಿ ಕಾಳು ಮೇಣಿನ ಕಟ್ಟೆ, ರಾಮನವಮಿ, ತುಳಸಿ ಹಬ್ಬಗಳಲ್ಲಿ ಪಾನಕ ಸೇವೆ, ಉಪವಾಸಗಳಲ್ಲಿ ಹೋರಿ ಅಕ್ಕಿ ಅಸ್ತು ಮದುವೆ - ಮುಂಜಿಯಂಥ ಸಂದರ್ಭದಲ್ಲಿ ವಿಧಿ ಕುಡಿಯುವ ತಂಬಿ - ಸಾರುಗಳು; ಅತಿಥಿಗಳು ಮನೆಗೆ ಬಂದಾಗ ರುಚಿಕಟ್ಟುದ ಪುಡಿಯುವ ಮಜ್ಜಿಗೆ, ಮನೆ ಕಂಬಳ, ಗೊಬ್ಬರ ಕಂಬಳ ಮುಂತಾದವುಗಳಲ್ಲಿ ಅಕ್ಕಿ - ಉದ್ದು ಮುಂತಾದ ಧಾಸ್ಯಗಳ ಹಣ, ಅನಾರೋಗ್ಯದಲ್ಲಿ ಅಯಾ ಕಾಯಿಲೆಗೆ ಅನುಗುಣವಾದ ಕಷಾಯ ಇವೆಲ್ಲ ಹಿಂದೆ ಕಡ್ಡಾಯವಾಗಿ ಬೆಳೆದುಕೊಂಡು ಬಂದಿದ್ದವೆ. ಆದರೆ ಇಂದು ಅವೆಲ್ಲ ಅವಜ್ಞೆಗೆ ಒಳಗಾಗಿವೆ.

ಹಿಂದಿನವರು ಪಾನೀಯಕ್ಕೆ ಉಪಯೋಗಿಸುತ್ತಿದ್ದ ಸಸ್ಯಗಳು ಎಷ್ಟೋ ಇಂದು ಹತ್ತಿರದಲ್ಲಿ ಸಿಗುತ್ತಿಲ್ಲ. ಸಿಗುವಂತಿದ್ದರೂ ಅವುಗಳ ಉಪಯೋಗವನ್ನು ನಾವಿಂದು ತಿಳಿದಿಲ್ಲ. ಹೀಗಾಗಿ ಮನೆಗೆ ಬಂದವರಿಗೆ ಚಹ, ಕಾಫಿಯ ಸಮಾರಾಧನೆ ಶ್ರೇಷ್ಠವನಿಸಿದೆ. ಹಿಂದಿನ ಮಾದರಿಯ ಕಂಬಳಗಳಲ್ಲ, ಅದ್ದರಿಂದ ಉದ್ದು, ಎಳ್ಳು, ಅಕ್ಕಿಯ ಹಣ ಮಾಡುವ ಸಂದರ್ಭವೇ ಮಾಯವಾಗಿದೆ. ಕೆಲಸಗಾರರು ಸಹ 'ಚಹ'ದ ಹೋಡಿಗೇ ಹೊಂದಿಕೊಂಡವರಾಗಿದ್ದಾರೆ.

ಹೀಗೆ ಮರೆತು ಹೋಗುತ್ತಿರುವ ನಮ್ಮ ಶ್ರೀಮಂತವಾದ ಪಾನೀಯ ವಿಧಾನವನ್ನು
ಪುನರುಚ್ಯಾಪನಗೊಳಿಸಲು ಇದು ಸುಸಂದರ್ಭ. ಉತ್ತಮ ಅರೋಗ್ಯಕ್ಕಾಗಿ ಇದು ಅತ್ಯಗತ್ಯ.
ಹೋಕಾಕೋಲಾ ಕುಡಿದು ಅರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ಎಲ್ಲರೂ ಇಂಥ ಜನಪದ
ಪಾನೀಯಗಳನ್ನೇ ಕುಡಿಯುವಂಥ ಅನುಕೂಲ ಒದಗಿದರೆ ಇದೊಂದು ಉದ್ದೇಶವಾಗಿ ಬೇಳೆದರೆ
ಆಗ ನಮ್ಮ ಸಂಸ್ಕೃತಿಯನ್ನು ರಕ್ಷಿಸಿದೆಂತೆಯೂ ಅಗುತ್ತದೆ.

* * *

ಬಹೂಪಯೋಗಿ ಮುರಗಲ

ಗಳೇಶಭಟ್ಟ, ಉಪ್ಪೋಳಿ

ಕನಾಡಿಕ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಗೋವಾ ರಾಜ್ಯ ಹಾಗೂ ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ, ರತ್ನಗಿರಿ ಜಿಲ್ಲೆಗಳಲ್ಲಿ ಅಂದರೆ ಭೋಗೈಲೋಲಿಕವಾಗಿ ಕೊಂಕಣ ಪ್ರದೇಶವೆಂದು ಗುರುತಿಸಲ್ಪಡುವ ಪಶ್ಚಿಮಘಟ್ಟದ ಇಲ್ಲಕಲಿನಲ್ಲಿ ಸಮೃದ್ಧವಾಗಿ ಬೆಳೆಯುವ ಮುರುಗಲಕ್ಕೆ ಮರಾಠಿಯಲ್ಲಿ ಆಮ್ ಸೋಲ್, ಕೊಂಕಣೆಯಲ್ಲಿ ಬಿರಿಂಡ, ಮಲೆಯಾಳಿಂಗಲಲ್ಲಿ ಪುನಂಪ್ರಾ ಮರಪ್ರಾ, ತುಳುವಿನಲ್ಲಿ ಪುನ್ನಪ್ರಾ, ಹಿಂದಿಯಲ್ಲಿ ಕೋಕಂ ಹಾಗೂ ಸಂಸ್ಕಾರದಲ್ಲಿ ವೃಕ್ಷಾಳ್ವಲ್ ಎಂಬ ಹೆಸರುಗಳಿವೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇದನ್ನು ಮುರಗಲ ಎನ್ನುತ್ತಾರೆ. ಗಾಂಧಿನಿಯೂ ಇಂಡಿಕ್ ಇದರ ಸುಸ್ಥಳಾಸ್ತೀಯ ಹೆಸರು. ವ್ಯಾಪಾರಿ ನೆಲೆಯಲ್ಲಿ ಇದು ಕೋಕಂ ಎಂಬ ಹೆಸರಿನೊಂದಿಗೆ ವ್ಯವಹಾರದಲ್ಲಿದೆ.

ತಂಬಿ, ಸಾರು, ಶರಬತ್ತು, ಕುಡಿಯುವ ಸಾರು, ಜಾಮ್, ಗೊಜ್ಜ್ ಮುಂತಾದ ಜನಪದ ಅಡುಗೆಗಳಿಗೆ ಸೀಮಿತವಾಗಿದ್ದ ಮುರಗಲ ಹಳ್ಳಿ ಸುಮಾರು ಒಂದು ದಶಕದ ಹಿಂದೆ ಮೊಟ್ಟೆ ಮೊದಲು ರತ್ನಗಿರಿ ಜಿಲ್ಲೆಯಲ್ಲಿ ಸಾಂದ್ರೀಕೃತ ರಸದ ರೂಪದಲ್ಲಿ ಕಾಣಿಸಿಕೊಂಡು ಕೋಕಂ ಹೆಸರಿನೊಂದಿಗೆ ಅಡುಗೆ ಮನೆಯಿಂದ ಹೊರಬಂದಿತು. ಮುಂದೆ ಆಗಿನ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಖ್ಯವಾಗಿ ಪ್ರತುರಿನಲ್ಲಿ ಇದು ಮಾರುಕಟ್ಟೆ ಪ್ರವೇಶಿಸಿದ್ದಾಗಿ ತಿಳಿದುಬಿರುತ್ತದೆ. ಕೋಕಂ ಪಾನೀಯವು ಕೊಂಕಣ ಹಾಗೂ ಕೊಂಕಣದ ಹೊರಚಿಲ್ಲೆಗಳಲ್ಲಿಯೂ ಮಾರುಕಟ್ಟೆ ಪ್ರವೇಶಿಸಿತು. ಗೋವಾ ರಾಜ್ಯದಲ್ಲಿ ‘ಕೋಕಂ’ ಎಂಬ ಪಾನೀಯವಲ್ಲದೆ ಸೋಲ್ ಕಡಿ ಹಾಗೂ ಕೋಕಂ ವೈನ್‌ಗಳು ಜನಪ್ರಿಯವಾಗಿವೆ.

ಕೋಕಂನ ಆಗಾಢ ಸಾಧ್ಯತೆಗಳು: ರುಬೆ, ಬಣ್ಣ ಹಾಗೂ ಡೈಷಿಫಾರ್ಗಣಾದ ನೈಸರ್ಗಿಕ ತಂಪು ಪಾನೀಯ ಕೋಕಂನ ಬೇಡಿಕೆಯ ಹೆಚ್ಚೆಗಳನ್ನು ಗಮನಿಸಿದಾಗ ಇದಕ್ಕೆ ಉತ್ತಮ ಭವಿಷ್ಯವಿದೆಯಿನಿಸುತ್ತದೆ. ಗೃಹೋದ್ಯೋಗಾಳು ಬೆಳೆಯುತ್ತಿವೆ. ಸಾಂದ್ರೀಕೃತ ರಸವನ್ನು ಯಾವುದೇ ರಾಸಾಯನಿಕ ಬಳಸದೆ ವರ್ಷಾಗಟ್ಟಲೆ ಕಾದಿದುವುದು ಸಾಧ್ಯವಿದೆ. ಇನ್ನೂ ಹೆಚ್ಚು ಕಾಲ ರಕ್ಷಿಸುವ ನೈಸರ್ಗಿಕ ವಿಧಾನಗಳ ಕಡೆಗೆ ಹೆಚ್ಚು ಒತ್ತು ಹೊಡಬೇಕಾಗಿದೆ. ಆಕರ್ಷಕ ಪ್ರಯೋಜಿಗೊ ಹಾಗೂ ಜಾಹೀರಾತಿನ ಬಲ ಬೇಕಾಗಿದೆ. ಕೋಕಂ ಬಗ್ಗೆ ತಿಳಿದಿರದ ಪ್ರದೇಶಗಳಲ್ಲಿಗೆ ಇದನ್ನು ಒಯ್ಯಿವ ವ್ಯವಸ್ಥೆಯಾಗಬೇಕಾಗಿದೆ. ಕೋಕಂ ರಸದಿಂದ ತಯಾರಿಸಿದ ಪಾನೀಯಗಳನ್ನು ಮಾರುಕಟ್ಟಿಗೆ ತಂದರೆ ಅದು ಒಂದರೆಡು ದಿನಗಳಲ್ಲಿಯೇ ಕೆಡುವ ಸಾಧ್ಯತೆಯಿದೆ. ಆದ್ದರಿಂದ ಇಂಥ ಪಾನೀಯಗಳನ್ನು ಸಾಂದ್ರೀಕೃತ ರಸದಿಂದ ಅಥವಾ ಇತರ ವಿಧಾನಗಳಿಂದ ತಯಾರಿಸಿ ತಂಪು ಪಾನೀಯದ ಅಂಗಡಿಗಳಲ್ಲಿ ಕೂಡಲೆ ವಿತರಿಸುವ ಪದ್ಧತಿ ಜಾರಿಗೆ ಬರಬೇಕಾಗಿದೆ. ಇಲ್ಲದೆ ಕೋಕಂ ಶರಬತ್ತನ್ನು ಹಾಗೂ ತಂಬಿ ಮತ್ತು ಕುಡಿಯುವ ಸಾರು ಇತ್ತಾದಿಗಳನ್ನು ಕೆಲವು ತಿಂಗಳು

ಕಾದಿಟ್ಟು ಮಾರಾಟಿ ಮಾಡಲು ಸಾಧ್ಯವಾಗುವಂತಹ ಟಿಟ್ಟು ವ್ಯಾಕೆಂಗ್ ವ್ಯವಸ್ಥೆ ಜಾಲಿಗೆ ಬರಬೇಕು. ಇದಕ್ಕೆ ತಕ್ಕ ಬಂಡವಾಳ ಹೊಡಿಕೆದಾರರು ಬೇಕು.

ಚೇಸಾಯ: ಕೋರಂ ಉದ್ಯಮದ ಅಭಿವೃದ್ಧಿಯಾಗಬೇಕಾದರೆ ಮುರಗಲ ಹಣಗಳ ಲಭ್ಯತೆ ಹೆಚ್ಚಾಗಬೇಕು. ಹಣಗಳಾಗಿ ಸಾರಪ್ಪು ಮರಗಳನ್ನು ಬೆಳೆಸಬೇಕು. ದಪ್ಪ ಎಲೆಯ ಈ ಹಣರು ಮರದ ಚೇಸಾಯ ಪರಿಸರ ಸಂರಕ್ಷಕೆಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲದು. ಆದರೆ ಪಶ್ಚಿಮ ಘಟ್ಟದ ಇಳಕಲನಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿರುವ ಮುರಗಲ ಮರಗಳನ್ನು ಬಿಟ್ಟರೆ ಇದನ್ನು ಒಂದು ಬೆಳೆಯಾಗಿ ಚೇಸಾಯದಲ್ಲಿ ಆಳವಡಿಸಿಕೊಂಡವರು ತೀರ ವಿರಳ. ಇದು ಕೊಂಕಣದ ಹೋಳಿಗಳಾಗಿ ತಕ್ಕ ಬೆಳಿಯಾದರೂ ಪ್ರಬಾರದ ಅಭಾವದಿಂದಾಗಿ ಇದರ ಚೇಸಾಯ ಅಭಿವೃದ್ಧಿಗೊಳ್ಳಲಿಲ್ಲ.

ದಾತ್ವೇಲಿಯ ಹೊಂಕೊ ಕ್ಷಣಿ ವಿದ್ಯಾಪೀಠದಲ್ಲಿ ಆಗಿರುವ ಕೆಲವು ಸಂಶೋಧನೆಗಳನ್ನು ಹೊರತುಪಡಿಸಿದರೆ ಈ ಬಗ್ಗೆ ಇತರದೇ ಆಗಿರುವ ವೈಜ್ಞಾನಿಕ ಅಧ್ಯಯನಗಳು ತೀರ ವಿರಳ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುರಗಲು ಬೆಳೆಯುತ್ತಿರುವ ಕ್ಷೇತ್ರ ಮತ್ತು ಉತ್ತರದೆ ಇತ್ಯಾದಿಗಳ ನಿವಿರವಾದ ಮಾಹಿತಿ ದೊರಕುತ್ತಿಲ್ಲ. ಕೇಂದ್ರ ಸರಕಾರದ ಆಧಿಕ್ಯಾರದಲ್ಲಿರುವ ಸಾಂಬಾರ ಮಂಡಳಿಯ ವ್ಯಾಪ್ತಿಗೆ ಮುರಗಲವೂ ಸೇರುತ್ತದೆ. ಅವರ ಪಟ್ಟಿಯಲ್ಲಿರುವ ಏವತ್ತರಧು ಸಾಂಬಾರ ಬೆಳೆಗಳಲ್ಲಿ ಮುರಗಲವೂ ಸೇರಿದೆಯೆಂಬುದನ್ನು ಬಿಟ್ಟರೆ ಈ ಬಗ್ಗೆ ಹೆಚ್ಚನ ಮಾಹಿತಿ ಲಭ್ಯವಿಲ್ಲ. ನಮ್ಮ ರಾಜ್ಯದ ತೋಟಗಾರಿಕಾ ಇಲಾರೆ ಇದನ್ನು ಕಾಡುಬೆಳೆಯೆಂದು ಉಪೇಕ್ಷಿಸುತ್ತಿದೆ. ಇದು ಸಲ್ಲದು. ಈ ಸಸ್ಯಗಳ ಸಂವರ್ಧನೆ, ಸಂರಕ್ಷಣೆ, ಉತ್ತಮ ತಳಿಗಳ ಮುದುಕಾಟ ಇತ್ಯಾದಿಗಳು ತುರಾಗಿ ನಡೆಯಬೇಕಾಗಿದೆ. ಕ್ಷಣಿ ವಿಶ್ವವಿದ್ಯಾಲಯಗಳು ತಮ್ಮ ಸಂಶೋಧನೆ ಕಾರ್ಯಕ್ರಮದಲ್ಲಿ ಈ ಬೆಳೆಯನ್ನು ಸೇರಿಸಿಕೊಳ್ಳುವ ಆಗತ್ಯವಿದೆ. ಕಾಡುಮೇಡುಗಳಲ್ಲಿ ಬೆಳೆದ ಮುರಗಲಕ್ಕೆ ವ್ಯವಸ್ಥಿತ ಮಾರುಕಟ್ಟೆಯಿಲ್ಲ. ಆಯಾ ಜಿಲ್ಲೆಗಳ ಮಾರುಕಟ್ಟೆ ಸಮಿತಿಗಳು ಈ ಹಣ್ಣನ ಮಾರುಕಟ್ಟೆಯ ಹೊಣೆಗಾರಿಗೆ ಮುಂದಾಗಬೇಕು.

ಖಾನೀಯಗಳು : ಮುರಗಲ ಹಣ್ಣನ ರಸವನ್ನು ಸಾಂದ್ರೀಕೃತಗೊಳಿಸಿ ಬೇಕಾದಾಗ ವಾನಕ ತಯಾರಿಸಿಕೊಳ್ಳಬಹುದು. ಈ ರಸ ವರ್ಷಗಟ್ಟಲೇ ಕೆಡದು.

ಸಾಂದ್ರೀಕೃತ ರಸ ತಯಾರಿ :

ಗ) ಚೇಯಿಸದ ವಿಧಾನ : ಹಣ್ಣಗಳನ್ನು ಮಧ್ಯದಿಂದ ಹೋಳಿಮಾಡಿ ಸಕ್ಕರೆಯನ್ನು ತುಂಬಿ ಸ್ವೀಲ್ ಪಾತ್ರೆಯಲ್ಲಿಟ್ಟು ಬೆಳಿಲಲ್ಲಿಡಬೇಕು. ಪಾತ್ರೆಯ ಬಾಯಿಕಟ್ಟಿ ಏಳು ದಿನದ ಬಿಳಾದ ಬಳಿಕ ಪಾತ್ರೆಯಲ್ಲಿ ಹೊರಸೂಡಿದ ರಸವನ್ನು ತೆಗೆದು ಬಾಟಲಲ್ಲಿ ತುಂಬಿದಬೇಕು.

ಉ) ಚೇಯಿಸದ ವಿಧಾನ : ಬೀಜವನ್ನು ತೆಗೆದು ಬಳಿಕ ಹೋಳಿಗಳನ್ನು ಸ್ವೀಲ್ ಪಾತ್ರೆಯಲ್ಲಿ ಹಾಕಿ ಹೋಳಿಗಳು ಮುಖುಗುವಷ್ಟು ನೀರನ್ನು ಸೇರಿಸಿ, ಕುದಿಸಿ, ಆರಿದ ಬಳಿಕ ಉದಿದ ಹೋಳಿಗಳು ನುಚ್ಚಿ ಗುಚ್ಚಾಗಿ (ಚೆನ್ನಾಗಿ ನುರಿದು) ಬಟ್ಟೆ ಅಥವಾ ಜರಡಿ ಮೂಲಕ ಸ್ವೋಸಿ ಸಿದ್ಧವಾದ ದ್ರವಣದ ತೂಕದ ಮುಕ್ಕಾಲು ಭಾಗ ಸಕ್ಕರೆಯನ್ನು ಸೇರಿಸಿ ಕುದಿಸಿ, ತಡೆಸಿ, ಬಾಟಲಿಯಲ್ಲಿ ಹಾಕಿದಬೇಕು.

ಘಾಂಡಿಕ್ಕತ ರಷದಿಂದ ಪಾನಕ : ಒಂದು ಗ್ಲಾಸ್ ನೀರಿಗೆ ಎರಡು ಚಪ ಚಮಚ ಸಾಂಪ್ರಿಕ್ಕತ ರಸ ರುಚಿಗಾಗಿ ಜೊರು ಉಷ್ಟ ಅಗತ್ಯವಿದ್ದರೆ ತುಸು ಸಕ್ಕರೆ ಸೇರಿಸಿ ಕದಡಿದರೆ ಮುರಗಲ ಹಣ್ಣನ ಪಾನಕ ಸಿದ್ಧ ಇದೇ ಕೋಕಂ.

ಜೇನುತ್ಪಷ್ಟ, ಜೀರಿಗೆ ಪ್ರಡಿ, ಬಣಶುಂಠ ಪ್ರಡಿ, ಹಸಿಶುಂಠ ಪ್ರಡಿ, ರಸ, ಏಲಕ್ಕಿ ಪ್ರಡಿ, ಕಾಳುಮೊಸಿನ ಪ್ರಡಿ ಮುಂತಾದವರ್ಗಳನ್ನು ಅತ್ಯಲ್ಲಿ ಪ್ರಮಾಣದಲ್ಲಿ ಪ್ರತ್ಯೇಕವಾಗಿ ಅಥವಾ ಜೊತೆಯಾಗಿ ಸೇರಿಸಿದರೆ ಕೋಕಂ ಇನ್ನಷ್ಟು ರುಚಿ.

ಸಿಪ್ಪೆಯಿಂದ ಪಾನಕ : ಸಿಪ್ಪೆಯನ್ನು ನೀರಿನಲ್ಲಿ ಕಿವೆಚಿರಿ, ಸಕ್ಕರೆಯೊಂದಿಗೆ ಕುದಿಸಿರಿ, ಸೋಸಿರಿ ತಣಸಿರಿ, ಅವಶ್ಯವಿದ್ದರೆ ನೀರು ಸಕ್ಕರೆ ಸೇರಿಸಿರಿ, ಮೇಲೆ ಹೇಳಿದ ರೀತಿಯಲ್ಲಿ ಜೇನು ತುಪ್ಪ ಮತ್ತು ಕಾಳು ಮೊಸಿನ ಪ್ರಡಿಗಳನ್ನು ಸೇರಿಸಿರಿ.

ಗುಳದ ಗೊಜ್ಜು ಮೋಸ್ ರಸಂ : ಮುರುಗಲ ಹಣ್ಣನ ಬೀಜದ ಸುತ್ತ ಇರುವ ಮಾಂಸದ ಭಾಗವು ಗುಳ. ಗುಳವನ್ನು ಹಿಂಡಿದಾಗ ರಸ ಹೊರೆಯುತ್ತದೆ. ಗುಳ ಹಿಂಡಿಕೊಂಡ ರಸ ಒಂದು ಲೋಟ, ಅರ್ಧಲೋಟ ನೀರಿನಲ್ಲಿ ಕದಡಿದ ಎರಡು ಚಪಚ ಗೋಧಿ ಹಿಟ್ಟಿ, ತುಸು ಕಾಳುಮೊಸಿನ ಹುಟಿ, ಒಂದು ಚಪಚ ಸಕ್ಕರೆ, ಉಷ್ಟ ಇವಲ್ಲವನ್ನು ಸ್ವೀಲ್ ಪಾತ್ರೆಗೆ ಹಾಕಿ ತೊಳಿಸುತ್ತ ಕುದಿಸಿರಿ. ಇದು ಗೊಜ್ಜು ಇದಕ್ಕೆ ಬ್ರೆಡಿನ ಜೊರುಗಳನ್ನು ಸೇರಿಸಿ, ಇದು ಸೂಪ್. ಗೊಜ್ಜೆಗೆ ಒಂದು ಸವಟು ನೀರು ಸೇರಿಸಿ ಕುದಿಸಿದರೆ ಮುರಗಲ ಹಣ್ಣನ ರಸಂ ಸಿದ್ಧ.

ಸಿಹಿ ತಂಬಿ : ಎರಡು ಹಣ್ಣನ ಸಿಪ್ಪೆಯನ್ನು ಒಂದು ಸವಟು ಕಾಯಿಸುಳಿಯೊಂದಿಗೆ ನುಣ್ಣಿಗೆ ರುಬ್ಬಿರಿ, ಕರಿಮೊಸಿನ ಪ್ರಡಿ ಬೆಲ್ಲ ಉಷ್ಟ ಸೇರಿಸಿರಿ, ಮಜ್ಜಿಗೆ ಸೇರಿಸಿ ತೆಳ್ಳಿಗೆ ಮಾಡಿರಿ. ಸವಟಿನಲ್ಲಿ ಒಂದು ಚಪಚ ತುಪ್ಪ ಅರ್ಧ ಚಪಚ ಜೀರಿಗೆ ಹಾಕಿ ಪರಿಮಳ ಬರುವಂತೆ ಕಾಸಿ ತೆಳ್ಳಿಗೆ ಮಾಡಿದ ತಂಬಿಗೆ ಹಾಕಿರಿ. ಇದು ಉಟದ ಹೊತ್ತಿಗೆ ಅನ್ನ ಕಲಸಿಕೊಳ್ಳಲು ಹಾಗೂ ಹೆಡಿಯಲು ದುಡಿಕರ.

ತಿಳಿಖಾರು : ಎದಾರು ಸಿಪ್ಪೆಗಳನ್ನು ಎರಡು ಗ್ಲಾಸು ನೀರಿನಲ್ಲಿ ನೆನೆಸಿ, ಕುದಿಸಿರಿ, ಕುದಿಸುವಾಗ ಜೀರಿಗೆ ಶುಂಠ, ಜೊರುಗಳು ತುಸು ಉಷ್ಟ, ಬೆಲ್ಲ ಕರಿಬೇವಿನಸೊಪ್ಪ ಸೇರಿಸಿರಿ, ಜೀರಿಗೆಯ ಅಥವಾ ಇಂಗು ಸಾಸಿವೆಯ ವಗ್ಗರಣೆ ಮಾಡಿರಿ.

ಗೋವಾ ಸೋಲೊಕಡಿ : ಮುರಗಲ ಹಣ್ಣನ್ನು ಕತ್ತಲಿಸಿ ಬೀಜತೆಗೆದು ಸಿಪ್ಪೆಯನ್ನು ಹಿಂಗಾಣಿ ಪಾತ್ರೆಯಲ್ಲಿ ಬಣಗಲು ಇಡಿ. ಹಣ್ಣನಿಂದ ಹೊರತೆಗೆದ ಬೀಜವನ್ನು ಕಿವೆಚಿರಿ ಬೀಜಕ್ಕೆ ಹತ್ತಿಕೊಂಡಿರುವ ರಸ ಹೊರಬರುತ್ತದೆ. ಇದನ್ನು ಅಡಿಕೆ ಹಾಳೆ, ಹಿಂಗಾಣಿ ಪಾತ್ರೆ ಅಥವಾ ಸ್ವೀಲ್ ಪಾತ್ರೆಯಲ್ಲಿ ಸಂಗ್ರಹಿಸಿಕೊಳ್ಳಿ. ಬಿಸಿಲಲ್ಲಿ ಬಣಗಿದ ಸಿಪ್ಪೆಯನ್ನು ಎತ್ತಿ ಸಂಗ್ರಹಿಸಿಕೊಂಡ ರಸದಲ್ಲಿ ಹಾಕಿಡಿ, ಮುರದಿನ ಗುಳದಲ್ಲಿ ನೆನೆದ ಸಿಪ್ಪೆಯನ್ನು ಹಿಂಗಾಣಿಪಾತ್ರೆಯಲ್ಲಿ ಹಾಕಿ ಮತ್ತೆ ಬಣಗಿಸಿರಿ. ರಾತ್ರಿಯಲ್ಲಿ ಸಿಪ್ಪೆಯನ್ನು ಮತ್ತೆ ಸಂಗ್ರಹಿಸಿಕೊಂಡ ರಸದ ಪಾತ್ರೆಗೆ ಹಾಕಿರಿ. ಈ ಕುಪುವನ್ನು ಏಳುದಿನ ಅವಕಿಸಿರಿ. ರಸವಲ್ಲಿ ಸಿಪ್ಪೆಗೆ ಸೇರಿಕೊಂಡು ಬಣಗಿದಾಗ ತುಸು ಉಷ್ಟ ಬೆರೆಸಿ ಚೇನಿಮಣ್ಣನ ಜಾಡಿಯಲ್ಲಿ ತುಂಬಿಡಿ.

ವಿಧಾನ ೧ : ಸೋಲ್ ಕಡಿ ಮಾಡುವಾಗ ಜಾಡಿಯಲ್ಲಿ ಸಂಗ್ರಹಿಸಿಕೊಂಡಿರುವ ಒಂದೆರಡು ಸಿಪ್ಪೇಗಳನ್ನು ಒಂದು ಗ್ರಾಸ್ ನೀರಿನಲ್ಲಿ ಅಥವಾ ಗಂಟೆ ನೇನೆಯಿಸಿರಿ, ಕಿವುಚಿರಿ, ಸೋಸಿರಿ. ಸೋಸಿಕೊಂಡ ನೀರಿಗೆ ತೆಗಿನಕಾಯಿಯ ಹಾಲು ಹಾಗೂ ರುಚಿಗೆ ತಕ್ಕಷ್ಟು ಉಪ್ಪೆ ಸೇರಿಸಿರಿ, ಮಜ್ಜೆಯ ಬದಲಿಗೆ ಇದರ ಉಪಯೋಗವಿದೆ.

ವಿಧಾನ ೨ : ಹಾದು ಸಿಪ್ಪೇಯನ್ನು ಅಥವಾ ಕಪ್ ನೀರಿನಲ್ಲಿ ಕುದಿಸಿರಿ, ಸೋಸಿಕೊಳ್ಳಿರಿ. ಅಥವಾ ತೆಗಿನಕಾಯಿಯ ತುರಿಯನ್ನು ಎರಡು ಹುರಿದ ಮೇಣಸುಗಳಿಗೊಂದಿಗೆ ಅರೆದು ಸೋಸಿಕೊಂಡ ರಸಕ್ಕೆ ಸೇರಿಸಿರಿ. ಉಪ್ಪೆ ಬೆರೆಸಿರಿ. ಸಾಸಿವೆ ಬೇವಿನ ಸೊಫ್ಟ್‌ನ ವಗ್ಗರಕೆ ಮಾಡಿರಿ.

ಒಣಿಗಿದ ಮುರಗಲ ಸಿಪ್ಪೇಯನ್ನು ಕುಟ್ಟಿ ಪೈಡಿ ಮಾಡಿ ಸಂಗ್ರಹಿಸಿಕೊಂಡು ಪಾನಕ, ಕಡಿ ತಂಬಿಗಳಿಗೆ ಬಳಸುವುದುಂಟು.

ಗುಳದ ಹುಳಿ : ಸಾರು ಸಾಂಭಾರ : ಮುರಗಲ ಹಣ್ಣನ್ನು ಬೀಜದ ಮೇಲಿನ ಗುಳವು ಒಸರುವಂತೆ ಹಳದಿ ಮೇಣ ಹೊರಹೊರಡೆದಂತೆ ತುಸು ಹಿಂಡಿ ರಸವನ್ನು ಪಡೆಯಬೇಕು. ಈ ರಸಕ್ಕೆ ತುಸು ಉಪ್ಪೆ ಸೇರಿಸಿ ಕಲಪತ್ರಿದ್ದರೆ ಗುಳದ ಹುಳಿಯಾಗಿದ್ದೆ. ಇದನ್ನು ರಸ್ಕಿಸಿಟ್ಟುಕೊಂಡರೆ ಹಣ್ಣು ದೊರೆಯಿದ ಕಾಲದಲ್ಲಿ ಇದನ್ನು ಸಾರು ಸಾಂಭಾರಗಳಿಗೆ ಬಳಸಬಹುದು.

ಮುರಗಲ ಗುಳದ ವೈನ್ : ಎರಡು ಕೇಜಿ ಸಕ್ಕರೆಯನ್ನು ಎರಡೂವರೆ ಲೀಟರು ಕುದಿಯಿವ ನೀರಿನಲ್ಲಿ ಚೆನ್ನಾಗಿ ಕರಗಿಸಿರಿ. ಇನ್ನೇರಡು ಲೀಟರು ನೀರನ್ನು ಸೇರಿಸಿ ತಳಿಸಿ, ಒಂದು ಕಪ್ ನೀರಿನಲ್ಲಿ ನಾಲ್ಕು ಚೆಮಡ ಸಕ್ಕರೆಯನ್ನು ಕರಗಿಸಿರಿ. ಇದಕ್ಕೆ ಗಳಿ ರಿಂದ ೨೦ ಗ್ರಾಂ ಈಸ್ಟ್ ಹಾಕಿ ಕರಗಿಸಿರಿ. ಸುಮಾರು ಅಥವಾ ಗಂಟೆಯ ಬಳಿಕ ನೂರೆ ಬರಲು ಶುರುವಾಗುತ್ತದೆ. ಆಗ ಒಂದು ಕೇಬಿ ರಸ ಒಸರುತ್ತಿರುವ ಗುಳದಿಂದ ಆವೃತವಾಗಿರುವ ಮುರಗಲ ಬೀಜವನ್ನು ಒಂದು ಭರಣಿಯಲ್ಲಿಟ್ಟು ಅದಕ್ಕೆ ತಯಾರಿಸಿಟ್ಟುಕೊಂಡಿರುವ ಈಸ್ಟ್ ಮಿಶ್ರಣವನ್ನು ಸೇರಿಸಿರಿ. ಭರಣಿಯ ಬಾಯಿಯನ್ನು ಶುಭ್ರವಾದ ಬಟ್ಟೆಯಿಂದ ಬಿಗಿದು ಕಟ್ಟಿರಿ, ಭರಣಿಯಲ್ಲಿ ಗಾಳಿಯಾಡುವ ಆವೃತಕೆಯಿರುವ ಕಾರಣ ಮುಕ್ಕಳವನ್ನು ಹಾಕಬಾರದು, ಏಳು ದಿನಗಳ ಕಾಲ ಪ್ರತಿದಿನಕ್ಕೊಮ್ಮೆ ಭರಣಿಯಲ್ಲಿಯ ಪದಾರ್ಥಗಳನ್ನು ಚೆನ್ನಾಗಿ ಕಲಕಿರಿ, ಹೀಗೆ ಕಲಕುಪುದರಿಂದ ಭರಣಿಯಲ್ಲಿ ಉಪ್ಪತ್ತಿಯಾದ ಅಂಗಾರಾಮ್ಮದ ಬಿಡುಗಡೆಗೆ ಸರಪಾರವಾಗುತ್ತದೆ, ಬಳಿಕ ಇಪ್ಪತ್ತೊಂದು ದಿನ ಕಲಕದ ಬಿಡಿ. ಅನಂತರ ಮುಕ್ಕಿನ್ನು ಬಟ್ಟೆಯಲ್ಲಿ ರಸವನ್ನು ಶೋಧಿಸಿ ಮೂರು ತಿಂಗಳು ಗಾಢಿನ ಶೀಸೆಯಲ್ಲಿ ತುಂಬಿಡಿ, ಅಮೇಲೆ ಶೀಸೆಯ ತಳದಲ್ಲಿರುವ ಚರಣವನ್ನು ಬಿಟ್ಟು ಉಳಿದ ದ್ವವನ್ನು ಇನ್ನೊಂದು ಶೀಸೆಗೆ ಸ್ವೇಫ್ನಾ ಮಾಡಿದಾಗ ವೈನ್ ಸಿದ್ಧ ವೈನ್ ಹುಳಿಬರುವ ಸಮಯದಲ್ಲಿ ದಾಲ್ನಿ ಅಥವಾ ಲವಂಗದ ಪೈಡಿ ಸೇರಿಸಿದರೆ ವೈನ್ ಪರಿಮಳಭರಿತವಾಗಿರುತ್ತದೆ.

ಎಲೆಯ ಬಳಕೆ : ಮುರಗಲ ಎಲೆಯನ್ನು ಚಟ್ಟಿ ಗೊಜ್ಜು ತುಂಬುಳಿಯಲ್ಲಿ ಬಳಸಬಹುದು. ಎಲೆಯ ಚಿಗುರನ್ನು ನುಣ್ಣಿಗೆ ಅರೆದು ನೆತ್ತಿಯ ಮೇಲೆ ಹಚ್ಚಿ ಒಂದೆರಡು ಗಂಟೆ ಬಿಟ್ಟು ಸ್ವಾಸ್ ಮಾಡಿರಿ. ಹಿತ್ತದ ತೊಂದರೆಗಳು ದೂರ.

೨ ಮುರಗಲ ಸಿಪ್ಪೇಯ ವೈನ್ : ಗುಳದ ವೈನ್ ತಯಾರಿಸುವ ರೀತಿಯಲ್ಲಿ ಮುರಗಲ ಹಸಿ ಸಿಪ್ಪೇಯಿಂದ ವೈನ್ ತಯಾರಿಸಬಹುದು. ಇದು ಹೆಚ್ಚೆ ಬ್ರಾಡಿಂದ ಉರ್ಜ್ಜಿತವಾಗಿರುತ್ತದೆ. ಮುರಗಲ

ಹಣ್ಣನ ಸಿಪ್ಪೆ, ಗುಳ, ಬೀಜಗಳಲ್ಲದೆ ಮುರಗಲ ಎಲೆಯೂ ಅಡುಗೆಯಲ್ಲಿ ಬಳಕೆಯಲ್ಲಿದೆ. ಬೀಜದಿಂದ ವಣ್ಣ ತೆಗೆಯುತ್ತಾರೆ. ಸಿಪ್ಪೆಯನ್ನು ಅಡುಗೆಯಲ್ಲಿ ಹುಣಿಸೆ ಹುಳಿಯ ಬದಲಿಗೆ ಬಳಸುತ್ತಾರೆ.

ಡಿಷಟ್‌ಯ ಗುಣ :

- ಮುರಗಲ ಹಣ್ಣನ ರಸ, ಹೃದಯೋತ್ತೇಜಕ, ರಕ್ತವರ್ಧಕ, ರಕ್ತಪೂರಕ.
- ಕಥಹಾರಕ, ಯಕ್ಕತ್ತೊ, ಪ್ಲಿಹಗಳ ರೋಗ, ಜರರ, ಕರುಳುಗಳ ತೊಂದರೆ ಶ್ವಾಸ ಬಿಕ್ಕು ಉದಾವರ್ತ (ಅಹಾರ ಮೇಲ್ಯವಿವಾಗಿ ಬರುವ ರೋಗ) ಮೂತ್ರದ ಕಲ್ಲು, ಮೂಲವ್ಯಾಧಿ ಗುಲ್ಕು, ಶೂಲೆಗಳು ಇತ್ಯಾದಿಗಳನ್ನು ಗುಣಪಡಿಸುತ್ತದೆ.

ಎ) ಇದು ಪಿತ್ತ ಉಪಕ್ರಮನಾರ್ಥಿ, ಹೀಗೆ ಅಥವಾ ಒಣಿಗಿದ ಹಣ್ಣನ ನಾಲ್ಕು ಸಿಪ್ಪೆಗಳನ್ನು ಒಂದು ಗ್ರಾಸ್ ಕುಡಿಯುವ ನೀರಿನಲ್ಲಿ ಹಾಕಿ ಮುಚ್ಚಿಟ್ಟು ಸೋಸಿ, ತಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

I ಮುರಗಲ ತುಪ್ಪದ ಡಿಷಟ್ ಗುಣ :

- ಒಂದೆರಡು ಚಿಟಕೆ ಮುರಗಲ ತುಪ್ಪದ ಪ್ರಡಿಯನ್ನು ಹಾಲು ಸೇರಿಸಿದ ಅಧ್ಯಕ್ಷ ಕಪ್ಪು ಚಹಕ್ಕೆ ಸೇರಿಸಿ ಕುಡಿಯಿರಿ. ಬೇಧಿಗೆ ಇದು ಮದ್ದು.
- ಅಧ್ಯಗ್ರಾಸ್ ಬಿಸಿ ಹಾಲಿಗೆ ಹತ್ತು ಗ್ರಾಸನಷ್ಟು ಮುರಗಲ ತುಪ್ಪ ಸೇರಿಸಿ ದಿನಕ್ಕೆ ಮೂರುಬಾರಿ ಸೇವಿಸಿರಿ. ಆಮರಂಕೆ ದೂರವಾಗುತ್ತದೆ.
- ಹಾಲು ಒಡಕಾಗಿದ್ದರೆ ಮುರಗಲ ತುಪ್ಪವನ್ನು ತುಸು ಬಿಸಿ ಮಾಡಿ ಲೇಪಿಸಿರಿ.
- ಮುಖಿ ತುಟಿ ಒಡೆದಿದ್ದರೆ ಮುರಗಲ ತುಪ್ಪವನ್ನು ಬೆಂಟ್‌ಗೆ ಮಾಡಿ ಹಚ್ಚಿರಿ.
- ಮುರಗಲ ತುಪ್ಪವನ್ನು ಬಿಸಿ ಮಾಡಿ ದ್ರವರೂಪಕ್ಕೆ ತಂದು ತುಸು ಕೊಬ್ಬರಿ ಎಣ್ಣೆ ಸೇರಿಸಿರಿ. ಮೃದುವಾದ ಬೇಸಿಲೋಜನ್ ಸಿದ್ಧು.

ಮುರಗಲ ಬೀಜದಿಂದ ತುಪ್ಪ :

ವಿಧಾನ ೧ : ಒಳ ಬೀಜವನ್ನು ಒಣಿಗಿಸಿ ನಯವಾದ ಪ್ರಡಿ ಮಾಡಿ ಕುಡಿಯುವ ನೀರಿಗೆ ಹಾಕಿರಿ. ತಣೆಸಿರಿ, ತೇಲುವ ಕೊಬ್ಬನ್ನು ಸಂಗ್ರಹಿಸಿಕೊಳ್ಳಿ.

ವಿಧಾನ ೨ : ಒಳ ಬೀಜಕ್ಕೆ ಕುದಿ ನೀರು ಸೇರಿಸಿರಿ. ಅರೆಯಿರಿ (ರುಬ್ಬಿರ) ಕುದಿಸಿರಿ. ತಣೆಸಿರಿ, ತೇಲುವ ಕೊಬ್ಬನ್ನು ಸಂಗ್ರಹಿಸಿರಿ.

ತು ಕೊಬ್ಬ ಬಿಸಿಯಿರುವಾಗ ಎಣ್ಣೆಯಂತೆ ತೇಲುತ್ತದೆ. ತಣೆದಾಗ ಜೇನುಮೇಳಿದಂತೆ ಗಟ್ಟಿಯಾಗಿರುತ್ತದೆ. ಮುರಗಲು ತುಪ್ಪ, ಹಲವಾರು ವರ್ಷಗಳು ಬಾಳಿಕೆ ಬರುತ್ತದೆ.

ಸೌಜನ್ಯ : ಆಡಕೆ ಪತ್ತಿಕೆ, ಜೂನ್ ಮತ್ತು ಸೆಪ್ಟೆಂಬರ್ 1996

* * *

ಗೇರುಹಣ್ಣನ ವಾನಕ

ಡಾ. ವಿನಾಯಕ ಎಂ. ಭಂಡಾರಿ

ಗೇರುಹಣ್ಣ ಅಥವಾ ಗೋಡಂಬಿ ಹಣ್ಣ ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ‘ಗೋವಹಣ್ಣ’ ಎನ್ನಾವಾಗಿಯು ಕರೆಯಲ್ಪಡುತ್ತದೆ. ಸಕ್ಕರೆ, ವಿನಿಜಾಂಶ ಮತ್ತು ಮಾನವನಿಗೆ ಅತಿ ಉಪಯುಕ್ತವಾದ ಸಿ - ಜೀವಸತ್ತವನ್ನು ಹೊಂದಿರುವ ಗೇರುಹಣ್ಣ, ಹಣ್ಣಗಳ ಬುಟ್ಟಿಯಲ್ಲಿ ಅಗ್ನಾನವನ್ನು ಪಡೆಯಲು ಅರ್ಚವಾಗಿದೆ.

“ಬಡವರ ಬೆಳೆ-ಸಿರಿವಂತರ ಆಹಾರ” ವೆಂದೇ ಪ್ರಖ್ಯಾತಿ ಪಡೆದ ಗೋಡಂಬಿ ಎಂತಹ ಪ್ರದೇಶದಲ್ಲಿ ಬೆಳೆಯಬಹುದಾದ ಬೆಳೆಯಾಗಿದೆ. ಗೇರುಹಣ್ಣನಲ್ಲಿ ಈ ಕೆಳಗಿನ ಅಂಶಗಳು ಒಳಗೊಂಡಿದ್ದು ಕಂಡುಬಂದಿರುವುದರಿಂದ, ಇದು ಕಿತ್ತಲೆ ಹಣ್ಣಗಿಂತಲೂ ಉತ್ತಮ ಎನಿಸಿಕೊಂಡಿದೆ. (ಸತ್ತಗಳು ಪ್ರತಿಶತಕ್ಕೆ) ತೇವಾಂಶ ೮೯.೨; ಪ್ರೌಟೆನ್ ೦.೮; ಹೊಬ್ಬೆ ೦.೬; ಸಕ್ಕರೆ ೧೧.೧; ವಿನಿಜಾಂಶ ೦.೪; ಕಾಲ್ಲಿಯಂ ೪.೦; ರಂಜಕ ೨೧ ಎಂ.ಎ. /೧೦೯; ಕಬ್ಬಿಣ ೦.೨ ಎಂ.ಎ/ ೧೦೦ ಜಿ ಮತ್ತು ಸಿ - ಜೀವಸತ್ತ ೧೨೦ - ೧೩೦ ಮಿ.ಗ್ರಾಂ.

ಮಾನವನಿಗೆ ಉಪಯುಕ್ತವಾಗುವ ಇಷ್ಟೆಲ್ಲಾ ಅಂಶಗಳು ಗೇರು ಹಣ್ಣನಲ್ಲಿ ಇದ್ದರೂ, ಗೇರುಹಣ್ಣನ್ನು ನೋಡಿ ಮೂಗು ಮುರಿಯುವವರು ಸಾಕಷ್ಟು ಜನ ಇರುವರು. ಮುಖ್ಯವಾಗಿ ಗೇರು ಹಣ್ಣ ತಿಂಡಾಗ ಗಂಟಲು ತುರಿಕೆಯಾಗುವ (Astringency) ಅಂಶ, ಸುಮಧುರವಾದ ವಾಸನೆ ಇಲ್ಲದಿರುವಿಕೆ ಮತ್ತು ಬಹುಬೇಗ ಕೆಡುವ ಗುಣ ಹೊಂದಿರುವ ಕಾರಣ ಉಳಿದ ಹಣ್ಣಗಳಿಗೆ ಹೋಲಿಸಿದಾಗ ಗೇರುಹಣ್ಣ ಅಷ್ಟು ಜನಪ್ರಿಯವಾಗಿಲ್ಲ.

ಆದಾಗೂ ಕೇಂದ್ರ ಆಹಾರ - ತಾಂತ್ರಿಕ ಸಂಶೋಧನಾ ಸಂಸ್ಥೆ, ಮೈಸೂರು ಇವರು ನಡೆಸಿದ ಸಂಶೋಧನಾ ಘಳವಾಗಿ ಗೇರುಹಣ್ಣನಲ್ಲಿರುವ ಗಂಟಲು ತುರಿಕೆಯ ಅಂಶವನ್ನು ಸಂಪೂರ್ಣವಾಗಿ ತೆಗೆದು ಗೇರುಹಣ್ಣನ ಪಾನಕ, ಚಾಮ್ರ ಮತ್ತು ಉಪ್ಪಿನಕಾಯಿ ಮುಂತಾದವರ್ಗಗಳನ್ನು ಸುಲಭವಾಗಿ ತಯಾರಿಸುವುದು ಸಾಧ್ಯವಾಗಿದೆ.

ಗೇರುಹಣ್ಣನ ಪಾನಕ ತಯಾರಿಕಾ ವಿಧಾನ

ಬೇಕಾಗುವ ಸಾಮಾನುಗಳು

೧. ಚೆನ್ನಾಗಿ ಬಲಿತ ಗೇರುಹಣ್ಣನ ರಸ ೧ ಕ.ಗ್ರಾಂ.
೨. ೧೦ ಗ್ರಾಂ ಸಕ್ಕರೆ
೩. ಸಿಟ್ರಿಕ್ ಅಷ್ಟು ೧.೫ ಗ್ರಾಂ

ಚೆನ್ನಾಗಿ ಬಲೀತ ಗೇರುಹಣ್ಣಗಳನ್ನು ತಂದು ಚೆನ್ನಾಗಿ ತೊಳೆದು ಸಣ್ಣ - ಸಣ್ಣ ರಂಧ್ಯಗಳಿರುವ ಅಲ್ಯುಮಿನಿಯಂ ಅಥವಾ ಸೈನ್‌ಲೆಸ್ ಸ್ಟೀಲ್ ಪಾತ್ರೆಯಲ್ಲಿ ಇರಿಸಿ ಪಾತ್ರೆಯನ್ನು ಪ್ರೈಶರ್ - ಕುಕ್ಕರ್‌ನಲ್ಲಿ ಇಟ್ಟು ೦.೫೫ - ೦೮ ಕಿ.ಗ್ರಾಂ ಸ್ಟೀಮ್ ಪ್ರೈಶರ್‌ನಲ್ಲಿ ೫ ರಿಂದ ೧೦ ನಿಮಿಷದವರೆಗೆ ಬೇಯಿಸಬೇಕು. ನಂತರ ಬೇಯಿಸಿದ ಹಣ್ಣಗಳನ್ನು ತೆಗೆದು ತಣ್ಣಿರುವ ನೀರಿನಲ್ಲಿ ಮುಖುಗಳಿಗೆ ತಂಪು ಮಾಡಿ ತೆಗೆಂಬಡೆಕು.. ಹೀಗೆ ಮಾಡುವುದರಿಂದ ಗೇರುಹಣ್ಣ ಸಾಕ್ಷ್ಯ ಮೃದುವಾಗಿ ತನ್ನಲ್ಲಿರುವ ಗಂಟಲು ತುರಿಸುವ (ಒಗರಿನ) ಅಂಶವನ್ನು ಬಿಟ್ಟು ಕೊಡುತ್ತದೆ. ಹೀಗೆ ಸ್ಟೀಮ್‌ನಲ್ಲಿ ಬೇಯಿಸಿ ಆರಿಸಿದ ಗೇರುಹಣ್ಣಗಳನ್ನು ರಸತೆಗೆಯುವ ಯಂತ್ರದಿಂದ ಅಥವಾ ಕ್ಯಾಯಿಂದ ಹಿಂಡಿ ರಸತೆಗೆದು ಆ ರಸವನ್ನು ಮಲ್ಲಿನ ಬಟ್ಟೆಯಿಂದ ಸೋಸಿ ಶುದ್ಧವಾದ ರಸ ತಯಾರಿಸಿಕೊಳ್ಳಬೇಕು. ಹೀಗೆ ಶುದ್ಧಿಕರಿಸಿದ ರಸಕ್ಕೆ ಸಕ್ಕರೆ ಸೇರಿಸಿ ಎಂರಿಂದ ಇ ಡಿ.ಸಿ.ಸೆ.ನಷ್ಟು ಬಿಸಿಮಾಡಿ ಸಿಟ್ರಿಕ್ ಆಮ್ಲ ಸೇರಿಸಿ ಇಳಿಸಿ ಸ್ವಲ್ಪ ಬಿಸಿ ಇರುವಾಗಲೇ ಬಾಟಲಿ ತುಂಬಿಟ್ಟುಕೊಂಡು ಬೇಕಾದಾಗ ಶರ್ಬತ್ ಮಾಡಿ ಕುಡಿಯಲು ಉಪಯೋಗಿಸಬೇಕು. ಒಂದು ಚಿಟ್ಟಿಕೆ ಸೋಡಿಯಂ ಚೆಂಚೊಯ್ ಅನ್ನು ಕುದಿಯುವಾಗಲೇ ಸೇರಿಸುವುದರಿಂದ ಹೆಚ್ಚು ದಿನ ಕೆಡದಂತೆ ಇಡಬಹುದು.


ಮಲ್ಲಿನ ಬಟ್ಟೆಯಿಂದ ಸೋಸಿ ಶುದ್ಧಿಕರಿಸಿದ ಗೇರು ಹಣ್ಣನ ರಸಕ್ಕೆ, ೧೦ ಪ್ರತಿಶತ ನೀರಿನಲ್ಲಿ ಜಿಲ್ಲೆಟನ್ ದ್ರಾವಣ ತಯಾರಿಸಿ ಸೇರಿಸಿ, ಗೇರುಹಣ್ಣನ ರಸ ಹೆಚ್ಚಿಗಟ್ಟುಪವರೆಗೆ ಕಡಕಿ ಪಾತ್ರೆಯ ತಳದಲ್ಲಿ ಇರುವ ರಸವನ್ನು ತೆಗೆದು ಪುನಃ ಬಟ್ಟೆಯಿಂದ ಸೋಸಿ ಆ ರಸಕ್ಕೆ ಸಕ್ಕರೆ, ಸಿಟ್ರಿಕ್ ಆಮ್ಲ ಸೇರಿಸಿ ಬಿಸಿ ಮಾಡಿ ಇಳಿಸಿ ಬಾಟಲಿ ತುಂಬಿ ಇಟ್ಟರೆ ಇನ್ನೂ ಉತ್ತಮ ಮತ್ತು ಇದರಿಂದ ರುಚಿಯಾದ ಪಾನಕ ಮಾಡಬಹುದು.

* * *

ಅಷ್ಟೂವ್ ವಾನೀಯಗಳು


ಕಮಲದ ಬೀಜದ ವಾನೀಯ

ಚಿತ್ರ ಲೇಖನ: ಶಾಂತಿ ನಾಯಕ



ಕಮಲದ ಕಾಯಿಗಳು ನೀರಿನಲ್ಲಿ ಮುಳುಗಿರುತ್ತವೆ. ಅವುಗಳಲ್ಲಿ ಬೆಳೆದ ಕಾಯಿಗಳನ್ನು ಅರಿಸಿ ಸುಲಿಯಿರಿ. ಸುಲಿದ ಕಾಯಿಗಳನ್ನು ಒತ್ತಿದಾಗ ತಳಭಾಗರಿಂದ ರಾಗಿಯನ್ನು ಹೋಲುವ ಬೀಜಗಳು ಹೊರಬರುತ್ತವೆ. ಇದನ್ನು ಗಂಧವಾಗಿ ರುಬ್ಬಿರಿ, ರುಬ್ಬಿದ ಹಿಟ್ಟಿಗೆ ದಪ್ಪ ಮಜ್ಜೆಗೆಯ ಹದಬರುವಂತೆ ನೀರನ್ನು ಸೇರಿಸಿರಿ, ಸಿಹಿಬೆರೆಸಿ ಸೇವಿಸಿರಿ. ಅಯುರ್ವೇದಿನ ವೇಯವಿದು.


ಕದಂಬ ಹಣ್ಣೆನ ಪಾನಕ



ಕದಂಬ ಹಣ್ಣೆನ ಪಾನಕ

ಕದಂಬ ಹಣ್ಣು (ಪ್ರಾವನ್ ಫ್ಲೂಟ್) ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಇದು ವಿದೇಶದ ಹಣ್ಣು, ರಸದ ಬ್ರಹ್ಮಾಂಡನಲ್ಲಿ ಮಾಡಿಕಿದಂತಿದೆ. ಒಂದು ಹಣ್ಣನ ತಿರುಳಿಗೆ ನಾಲ್ಕು ಚಂಪಬ ಸಕ್ಕರೆ ಹಾಕಿ ಕಿವೃಚಿರಿ. ಒಂದು ಗ್ರಾಮ ನೀರು ಬೆರೆಸಿರಿ ಸೋಸಿ ಕುಡಿಯಿರಿ. ಜೀವಸ್ತ್ರಗಳ ಗಂಡಿಯಿದು. ಮಕ್ಕಳಿಗೆ ಮುದುಕರಿಗೆ ಗಭೀರೆಯಿರಿಗೆ ಅರೋಗ್ಯದಾಯಕ ಹೇಯ.

ಅಕ್ಕತೆ ಬಳ್ಳಿಯ ಪಾನಕೆ



ಒಂದು ಮೊಳದ್ದು ಅಕ್ಕತೆ ಬಳ್ಳಿಯ ಹೊಗಟೆ ತೆಗೆಯಿರಿ ತುಸು ಜಡ್ಜಿರಿ. ನಾಲ್ಕು ಗ್ರಾಂ ನೀರಿಗೆ ಹಾಕಿ ಏದು ನಿಮಿಷ ಕುಡಿಸಿರಿ. ಸೋಣಿರಿ, ಹಾಲು ಸಕ್ಕರೆ ಬೆರೆಸಿ ಕುಡಿಯಿರಿ. ಬಹು ಪ್ರಮಾಣದಲ್ಲಿ ಇದರ ಹಣ್ಣು ದೊರಪತ್ತಿದ್ದಲ್ಲಿ ಹಣ್ಣನ್ನು ನೀರಿನಲ್ಲಿ ತಪ್ಪಬಿ ಸಿಹಿಸೇರಿಸಿ ಕುಡಿಯಿರಿ. ಹೊಗಟೆಯಿಂದ ತಂಬುಳ ತಯಾರಿಸಿ ಸೇವಿಸಿರಿ. ಜೊಗರು ರುಚಿಯ ಈ ಬಳ್ಳಿಯ ಎಲೆ ನಾಡವ್ಯೇದ್ದುದಲ್ಲಿ ವ್ಯಾಪಕ ಬಳಕೆಯಲ್ಲಿದೆ. ಇದರಲ್ಲಿಯ ಲೋಳಿಯ ಗುಣದಲ್ಲಿ ಔಷಧ ಮಹತ್ವದಿದೆ.

ಮದಿವಾಳ(ಉವಂಚೆ)ದ ನೀರು



ಬೇರನ್ನು ವ್ಯಾಪಿಸಾಡಿರಿ, ತೆಸ್ತೀರಿಗೆ ಒಂದು ಬೀಟಕೆ ವ್ಯಾಡಿ ಹಾಕಿ ಮುಢ್ಣಿ, ಮರುದಿನ ಸೋಣಿ ಕುಡಿಯಿರಿ. ಹಾಲು ಸಕ್ಕರೆ ಬೇಡ. ಇದು ಪರಿಮಳದ ನೀರು. ವ್ಯಾಡಿ ಯಾ ಬೇರನ್ನು ನೀರಿನಲ್ಲಿ ಕುಡಿಸಿರಿ. ಹಾಲು ಸಕ್ಕರೆ ಬೆರೆಸಿ ಕವಾಯ ಸೇವಿಸಿರಿ. ಬಿಸಿಲ ದಾಹಕ್ಕೆ ಶಮನಕಾರಿಯಿದು.

ಮುರಗೆಲ ಸಿಪ್ಪೆಯ ಪಾನಕೆ

ಕೋಡಿ ಹಂಡಿಪಾಯ ರೀತಿ




ಸುಗ್ರೀ ಕಾಲದಲ್ಲಿ ಒಣಗಿದ ಸಿಪ್ಪೆ ಬಹು ಆಗ್ನಿದರದಲ್ಲಿ ಮೊರೆಯುತ್ತದೆ. ಇವನ್ನು ಮನೆಗೆ ತಂಡು ಹರಿದು ಚೆಕ್ಕು ಚೂರು ಮಾಡಿ ಮತ್ತೆ ಚೆನ್ನಾಗಿ ಒಣಗಿಸಿ ಬಾಟ್ಟಿಯಲ್ಲಿ ಕಾದಿಡಿ. ಎರಡು ಮೂರು ವರ್ಷ ಬಾಳುತ್ತದೆ. ರಾಜಾಯನಿಕ ರಕ್ಖಕಗಳ ಆವಶ್ಯಕತೆಯಿಲ್ಲ.

ಹತ್ತು ಹದಿನ್ಯೇದು ಗ್ರಾಮ ಸಿಪ್ಪೆಯ ಚೂರುಗಳನ್ನು ಅವು ಮುಳುಗುವವ್ಯಾ ನೀರಿನಲ್ಲಿ ನೆನೆಯಿಡಿ. ಹದಿನ್ಯೇದು ನಿಮಿಷದಲ್ಲಿ ನೀರು ಆಕರ್ಷಕ ಕೆಂಪು ಬಣ್ಣ ಪಡೆಯುತ್ತದೆ. ಒಂದು ಗ್ರಾಮ ನೀರಿಗೆ ಎರಡು ಚಮಚ ರಸ ನಾಲ್ಕು ಚಮಚ ಸಕ್ಕರೆ ತುಸು ಯಾಲಕ್ಕಿ ಪ್ರತಿ ಸೇರಿಸಿ ಕಡಚಿರಿ. ಮುರಗೆಲ ಹಣ್ಣನ ರುಚಿಯ ಈ ಪಾನಕ ನಿಸರ್ಗದ ದೇಣಿಗೆ. ಒಣಗಿದ ಈ ಹಣ್ಣನ ಸಿಪ್ಪೆಯ ಸಂಗ್ರಹದ ಬಾಟ್ಟಿ ಗೃಹಿಣಿಯರಿಗೆ ಆಕ್ರಯ ಪಾನಕ ಪಾತ್ರೀಯಾಗಿದೆ. ಹತ್ತಿಪ್ಪತ್ತು ರೂಪಾಯಿಯ ಸಿಪ್ಪೆ ವರ್ಷಗಳಿಂದಲೇ ಪಾನಕವನ್ನು ನೀಡುತ್ತದೆ.

ಕರಿ ಹುರಡೆಯ ನೀರು

ನೀರು ಕಾಲ್ಪನಿಕ ಆಂತರಿಕ



ಕರಿ ಹುರಡೆ ಹುಲ್ಲಿನ ಗಡ್ಡೆ ನಿಮ್ಮ ಹಿತೆಲಲ್ಲಿ ಬೆಳೆಯತ್ತದೆ. ಗಡ್ಡೆಯನ್ನು ತೊಳೆದು ಕಲ್ಪಿಸಿದ ಜಟ್ಟಿ. ಒಂದು ಗ್ರಾಸ್ ನೀರಿಗೆ ನಾಲ್ಕು ಗಡ್ಡೆಯ ಲೇಕ್ಕಿದಲ್ಲಿ ಜಟ್ಟಿದ ಗಡ್ಡೆಗಳನ್ನು ನೀರಿಗೆ ಹಾಕಿ ಪುದಿಸಿರಿ. ಈ ಪರಿಮಳದ ನೀರು ನಿಮ್ಮ ಮಾನಸಿಕ ಶಾಂತಿಯನ್ನು ಜರುದ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಂತೆ ತುಳಸಿ ಎಲೆ, ತುಳಸಿ ಉದ್ದಿಷ್ಟ, ದಾಲ್ಭಾವಿ ಎಲೆ ಇತ್ಯಾದಿ ಪರಿಮಳದ ಸಸ್ಯಾಂಗಗಳಿಂದ ಪರಿಮಳಭರಿತ ನೀರನ್ನು ತಯಾರಿಸಿಕೊಂಡು ಸೇವಿಸಿರಿ.

ಕಡವಣಿಕೆಯ ಕಷಾಯ

ಒಂದಡಿ ಎತ್ತರದ ನಾಲ್ಕುರು ಕಡವಣಿಕೆ ಗಿಡಗಳನ್ನು ಕಿತ್ತು ಅದರ ಎಲೆಗಳನ್ನು ತೇಗೆದುಹಾಕಿ ತೊಗಟೆ ಕಿತ್ತುಕೊಳ್ಳಿರಿ, ತುಸು ಜಟ್ಟಿರಿ. ಜಟ್ಟಿದ ಹಸಿಜೀರಿಗೆ, ಕೊತಂಬಿರ ಹಾಗೂ ತೊಗಟೆಯನ್ನು ನೀರಿಗೆ ಹಾಕಿರಿ. ಏದು ನಿಮಿಷ ಪುದಿಸಿರಿ, ಸೋಸಿರಿ, ಹಾಲು ಸಕ್ಕರೆ ಸೇರಿಸಿ ಪುಡಿಯಿರಿ. ಸೋಸಿಕೊಂಡಾಗ ಉಳಿದ ಚರಟಕ್ಕೆ ನೀರು ಸೇರಿಸಿ ಇನ್ನು ಒಂದೆರಡು ಬಾರಿ ಮೇಲಿನಂತೆ ಕಷಾಯ ಮಾಡಬಹುದು. ಈ ಗಿಡದ ತೊನಿಕ್ ಬಲಾರಿಷ್ಟೆವೆಂಬ ಹೆಸರಿನಲ್ಲಿ ಮಾರಾಟವಾಗುತ್ತದೆ.

ಬೆಲ್ಲವತ್ತೆ ಹಣ್ಣನ ಪಾನಕ


ಬೆಳ್ಳವತ್ತೆ ಹಣ್ಣನ ಪಾನಕ



ಕಪಿತ್ತೆ ಜಂಬುಘಳ ಸಾರಭಟ್ಟೆ ತನಾದ ವಿನಾಯಕನ ಪ್ರೀತಿಯ ಹಣ್ಣು ಇದು. ಇದೇ ಸಂಸ್ಕೃತದಲ್ಲಿ ಕಪಿತ್ತೆ, ಕನ್ನಡದಲ್ಲಿ ಬೆಲ್ಲವತ್ತೆ-ಬೇಲ.

ಹಣ್ಣನ್ನು ಒಡೆದು ತೆರುಬು ತೆಗೆದು ಬೆಲ್ಲ ಸೇರಿಸಿ ಕಿವುಚಿರಿ, ನೀರು ಸೇರಿಸಿರಿ. ಸೂರ್ಯಿ ಕುದಿಯಿರಿ.

ಅತ್ಯಿತೋಗಟೆಯ ಕವಾಯ



ಬೆಳ್ಳದ ಅತ್ಯಿಯ ಮರದ ಗೇಣಗಲದ ತೊಗಟೆ ತೆಗೆಯಿರಿ. ಹೊರಕವಚವನ್ನು ಹೇರಿಸಿ ತೆಗೆಯಿರಿ ಈಗ ತಿಳಿಗುಲಾಬಿ ಬಣ್ಣನ್ನು ತೊಗಟೆ ಉಳಿಯುತ್ತದೆ. ತೊಗಟೆಯನ್ನು ಒಜ್ಜರಿ ಎರಡು ಗ್ಲಾಸ್‌ ನೀರಿನಲ್ಲಿ ಬಂದುನಿಮಿಷ ಕುದಿಸಿರಿ ಹಾಲು ಸಕ್ಕರೆ ಸೇರಿಸಿ ಕುದಿಯಿರಿ. ಇದರ ಬಣ್ಣ ಪರಿಮಳ, ಸತ್ಯ ನಿಮಗೆ ಈ ಧಾರ್ಮಿಕ ಶ್ಯಾತಿಯುಳ್ಳ ಮರವು ನೀಡಿದ ಅಮೂಲ್ಯ ದೇಶಗೆಯಾಗಿದೆ.

ಹಾಡೆ ಎಲೆಯ ಘಾನಕ



ನಾಲ್ಕು ಹಾಡೆ ಎಲೆಗಳನ್ನು ಕಲ್ಲಿನಿಂದ ತುಸು ಜಡ್ಟೆರಿ. ಒಂದು ಗ್ಲೂಬ್‌ನ ನೀರಿನಲ್ಲಿ ಎಲೆಯೆಲ್ಲವೂ ರಸವಾಗುವಂತೆ ಕೈಯಿಂದ ನುರಿಯುತ್ತಿರಿ. ಬಳಿಕ ಸೋಸಿ. ಸಕ್ಕರೆ ಅಥವಾ ಜೀನು ಸೇರಿಸಿರಿ. ಅಂದಕ್ಕಾಗಿ ಸೆನೆದ ತುಳಸಿ ಬೀಜ ಅಥವಾ ಕಾಮಕಣ್ಣಿ ಬೀಜ ಸೇರಿಸಿರಿ. ದಕ್ಕಿನ ಕನ್ನಡದ ಬೆಳ್ಳಂಗಡಿಯ ಸುತ್ತ ಮುತ್ತು ಇದರ ಸೇವನೆ ಹೆಚ್ಚು ಪ್ರಯೋಗದಲ್ಲಿದೆ.

ಕರಿಂಗಾಲಿ ಘಾನಕ



ಈ ಪಾನೀಯವು ದಕ್ಕಿನ ಕನ್ನಡದಿಂದ ದಕ್ಕಿನಕ್ಕೆ ಯಾಗೂ ಕೇರಳ ನಾಡಿನಲ್ಲಿ ಹೆಚ್ಚು ಜನಪ್ರಿಯವಾದದ್ದು. ಇದರ ಮರದ ಚೊರುಗಳು ಅಲ್ಲಿಯ ಗಿಡಮೂಲಿಕೆ ಅಂಗಡಿಯಲ್ಲಿ ದೊರೆಯುತ್ತದೆ. ಒಂದು ಗ್ಲೂಬ್ ನೀರಿಗೆ ಪದಾರ್ಥ ಗ್ರಾಮ್ ಕರಿಂಗಾಲಿ ಚೊರುಗಳ ಲೆಕ್ಕದಲ್ಲಿ ಒಂದೆರಡು ಲೀಟರ್ ಕರಿಂಗಾಲ ನೀರನ್ನು ತಯಾರಿಸಿಕೊಂಡು ನೀರಿನ ಬದಲಿಗೆ ಸೇವಿಸಬಹುದು. ವಿಧಾನ ಸುಲಭ, ಚಕ್ಕೆಯ ಚೊರುಗಳನ್ನು ಹಡಿಯುವ ನೀರಿಗ ಹಾಕಿ ಇದು ನಿಮಿಷ ಪುದಿಸಿದರಾಯಿತು. ನೀರನ್ನು ಸೋಸಿಕೊಂಡು ಪಾತ್ರೆಗೆ ಇನ್ನಷ್ಟು ನೀರು ಸೇರಿಸಿ ಪುದಿಸಿತ್ತಿರೆ ಮರುದಿನಕ್ಕಾಯಿತು. ಹೀಗೆ ಸುಮಾರು ಏಂಟುದಿನ ಚಕ್ಕೆಯ ಚೊರುಗಳು ತಮ್ಮ ಬಣ್ಣ ಮತ್ತು ಸತ್ಯಾಗಳನ್ನು ನೀರಿಗೆ ಬಿಡಬಲ್ಲವು. ಈ ನೀರು ಬೊಚ್ಚು ಕರಗಿಸುತ್ತದೆ. ಹಲ್ಲಿಗೆ ಉತ್ತಮವೆಂದು ತಿಳಿಯಲಾಗುತ್ತದೆ.

ಎಳನೀರು

ವಿಜಯ ಅಂಗಡಿ

ಆಬಾಲವ್ಯಧಾದಿಯಾಗಿ ಎಲ್ಲಾ ವರ್ಯೋಮಾನದ ಜನರು ಸೇವಿಸುತ್ತಿರುತ್ತಾದ ಉತ್ಪನ್ನ ಪಾನೀಯ ಎಳನೀರು. ಇದಕ್ಕೆ ಸೀಯಾಳ 'ಬೊಂಡ' ಎಂಬ ಪ್ರಾದೇಶಿಕ ಹೆಸರುಗಳಿವೆ.

ಎಳನೀರು ಶಕ್ತಿದಾಯಕ, ಪ್ರಸ್ತಿದಾಯಕ, ಪ್ರೋಫೆಕ್ಟಾಂಶಿಗಳ ಗಳೇ. ಜ್ಞರ ಬಂದಾಗ, ವಾಂತಿಕೆಗೆ ರೋಗವಿದ್ಯಾಗಿ, ಬಾಣಂತಿಯಾಗಿ ಮಲಗಿರುವಾಗ ಹಾಲುಣ್ಣತಿರುವ ಶಿಶುವಿಗೆ ಎಳನೀರು ಜೈವಧಯುತ್ತಿರುತ್ತದೆ.

ಎಳನೀರಿನಲ್ಲಿ ಅಕ್ಕಿನ್ನಾ, ಜಿಬಲಿನ್ನಾ ಹಾಗೂ ಸೈಮೋಕ್ಸೆನಿನ್ನಾ ಎಂಬ ಚೋದಕಾಗಿವೆ. ಹಸುವಿನ ಹಾಲಿನಲ್ಲಿರುವದಕ್ಕಿಂತ ಹೆಚ್ಚು ಆಜಿನಿನ್ನಾ, ಆಲೋನಿನ್ನಾ ಸಿಸ್ಟಿನ್ನಾ, ಸರಿನ್ನಾ ಎಂಬ ಅಮ್ಮೆನೋ ಆಮ್ಮಗಳಿವೆ.

ನೂರು ಗ್ರಾಂ ಎಳನೀರಿನಲ್ಲಿ ೨.೨. ರಿಂದ ೩.೩. ಮಿ.ಗ್ರಾಂ.ನಮ್ಮ ವಿಟಮಿನ್ 'ಸಿ' ಇರುತ್ತದೆ. ರಕ್ತ ಚೆಲನೆಯನ್ನು ಸುವೃದ್ಧಿಸ್ಯಾಯಲ್ಲಿಟ್ಟು ಮೂತ್ರ ಕಟ್ಟಿಕೊಳ್ಳಬಂತೆ ನೋಡಿಕೊಳ್ಳುತ್ತದೆ. ಮೂತ್ರ ಸಂಬಂಧ ರೋಗಿಗಳಿಗೆ ಚೈತನ್ಯ ನೀಡುತ್ತದೆ.

ನೂರು ಗ್ರಾಂ ಎಳನೀರಿನಲ್ಲಿ ಪ್ರೋಫೆಕ್ಟಾಂಶ ಪ್ರಮಾಣ

| | |
|-------------------|--------------|
| 95.5 % | ನೀರು |
| 0.1 % | ಪ್ರೈಂಟೆನ್ಸು |
| 0.1% | ಕೊಬ್ಬಿ |
| 0.4 % | ಲಂಬಾಗಳು |
| 4.0 % | ವಿಟಮಿನ್ಸುಗಳು |
| 20 ಮಿಲಿ.ಗ್ರಾಂ. | ಕ್ಯಾಲ್ರಿಯಂ |
| 37 ಮಿಲಿ.ಗ್ರಾಂ. | ರಂಜಕ |
| 0.10 ಮಿಲಿ.ಗ್ರಾಂ. | ಕಟ್ಟಿಣಿ |
| .0105 ಮಿಲಿ.ಗ್ರಾಂ. | ಸೋಡಿಯಂ |
| .312 ಮಿ.ಗ್ರಾಂ. | ಪ್ರೋಟಾಷಿಯಂ |
| 0.3. ಮಿ.ಗ್ರಾಂ. | ಮೆಗ್ನೆಶಿಯಂ |
| 0.04 ಮಿ.ಗ್ರಾಂ. | ಆಮ್ಲ |
| 24 ಮಿ.ಗ್ರಾಂ. | ಗಂಧಕ |
| 183 ಮಿ.ಗ್ರಾಂ | ಕ್ಲೌಡಿನ್ |
| ಈಗ ಅಂಥ್ಯ ನಿಮ್ಮದು. | |

ಸಂಜನ್ : ಸುಧಾ ಗಂ ಅಕ್ಷೋಽಬರ ಅಂಂಗರ ಲೇಖನ

ಜನಪದ ಪಾನೀಯಗಳಿಗೆ ಅಧಿಕೃತ ಮಾನ್ಯತೆ, ಸರ್ಕಾರಕ್ಕೆ ಒತ್ತಾಯ ನಿರ್ಣಯಗಳು

‘ಕರಾವಳಿ ಜಿಲ್ಲೆಗಳ ಜನಪದ ಪಾನೀಯಗಳು’ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಈ ಕೆಳಗಿನ ನಿರ್ಣಯಗಳನ್ನು ಮಂಡಿಸಿ ಸಭೆಯ ಒತ್ತಾಸೇ ಪಡೆಯಲಾಯಿತು.

ಕರಾವಳಿ ಜಿಲ್ಲೆಗಳಲ್ಲಿ ಪರಂಪರಾಗಿತರಾಗಿ ಬಳಕೆಯಲ್ಲಿರುವ ಅರವತ್ತುಕ್ಕೂ ಹೆಚ್ಚು ಜನಪದ ಪಾನೀಯಗಳು ಇಂದು ಆರೋಗ್ಯವಧಿಸಿ, ಉದ್ಯೋಗ, ಆರ್ಥಿಕ ಪ್ರಗತಿ ಮುಂತಾದ ಕಾರಣಗಳಿಂದ ಮಹತ್ವವನ್ನು ಪಡೆದಿವೆ. ಮನೆಬಳಕೆಯಲ್ಲಿ ಮಾತ್ರ ಬಳಕೆಯಾಗುತ್ತಿರುವ ಇವುಗಳನ್ನು ಹಲವಾರು ಕಾರಣಗಳಿಂದ ಅಭಿವೃದ್ಧಿ ಪಡಿಸುವ ಅವಶ್ಯಕತೆಯುಂಟಾಗಿದೆ. ಇಂದು ನಡೆದ ಪ್ರಾತ್ಸ್ಥಾಕ್ಕೆ ವಿಚಾರ ಸಂಕಿರಣದ ಹಾರಣಾದಿಂದ ತಮ್ಮ ಪಾನೀಯಗಳ ಬಗ್ಗೆ ಜನರಲ್ಲಿರುವ ಕೇಳರಿಮೆ ದೂರವಾಗಿ ಮಹಿಳೆಯರಲ್ಲಿ ತಮ್ಮ ಪಾನೀಯಗಳ ಬಗ್ಗೆ ಅತ್ಯವಿಶ್ವಾಸ ಪುಡುರಿದೆ. ಆದರೆ ಇಷ್ಟೇ ಸಾಲದು. ಪಾನೀಯ ತಯಾರಿಕೆ ಮತ್ತು ಅದರ ಮಾರಾಟ ಜಾಲವನ್ನು ವಿಸ್ತರಿಸಲು ಸರ್ಕಾರವು ಯೋಜನಾಬದ್ದು ನೇರವು ನೀಡಬೇಕೆಂದು ದಿನಾಂಕ ಏಷಿ ಮತ್ತು ಇಂಫೆ. ೨೦೦೯ರಲ್ಲಿ ನಡೆದ ‘ಕರಾವಳಿ ಜಿಲ್ಲೆಗಳ ಜನಪದ ಪಾನೀಯಗಳು’ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನಿರ್ಣಯಿಸಲಾಯಿತು.

ಜನಪದ ಪಾನೀಯಗಳ ಅಭಿವೃದ್ಧಿ, ಸ್ವರೂಪ, ಸಾಧ್ಯತೆಗಳ ಬಗ್ಗೆ ಚರ್ಚಿಸಿ ಅವುಗಳನ್ನು ಪ್ರಾತ್ಸ್ಥಾಕ್ಕೆಯ ಮೂಲಕ ತೋರಿಸಿ, ಅರವತ್ತುಕ್ಕೂ ಹೆಚ್ಚು ಪಾನೀಯಗಳ ಮಹತ್ವವನ್ನು ಯಾರ್ಥಿಯನ್ನು, ಅದರ ಆರೋಗ್ಯ ಗುಣಗಳನ್ನು ಸಭೆಗೆ ಮನದಟ್ಟು ಮಾಡಲಾಯಿತು.

ಈ ಪಾನೀಯಗಳ ಅಭಿವೃದ್ಧಿಯು, ಇದರ ಉತ್ಸನ್ಗಳಿಗೆ ಮಾರುಕ್ಕೆ ಶೋಲಭ್ಯ ಒದಗಿಸಿದಾಗ ಮಾತ್ರ ಸಾಧ್ಯ. ಇದಕ್ಕಾಗಿ ಪ್ರತಿ ಜಿಲ್ಲೆಗಳ ಜೀಲ್ಯಾಡಳಿತವು ಮಧ್ಯ ಪ್ರಮೇಶಿಸಿ ನಮ್ಮ ರಾಜ್ಯದಲ್ಲಿ ಸರ್ಕಾರವು ನೀಡಿಸುವ ಉತ್ಸವಗಳಿಗೆ, ಹಂಪಿ ಉತ್ಸವ, ಕರಾವಳಿ ಉತ್ಸವ, ಕದುಮೋತ್ಸವ ಹಾಗೂ ಸರ್ಕಾರದ ಅಧಿಕೃತ ಸಮಾರಂಭಗಳಲ್ಲಿ ಬಹುರಾಷ್ಟ್ರೀಯ ಪಾನೀಯಗಳಿಗೆ ಬದಲಾಗಿ ಸ್ಥಳೀಯ ಜನಪದ ಪಾನೀಯವನ್ನು ಮಾರಾಟ ಮಾಡುವಲ್ಲಿ ಒತ್ತು ಕೊಡಬೇಕೆಂದು ಸಭೆ ನಿರ್ಣಯಿಸಿತು.

ಜನಪದ ಪಾನೀಯ ತಯಾರಿಕೆಯಲ್ಲಿ ಮಹಿಳೆಯರು ಮುಂದಾದಲ್ಲಿ ಸರ್ಕಾರ ಅಂತಹ ಮಹಿಳೆಯರಿಗೆ ವಿಶೇಷ ಸವಲತ್ತನ್ನು, ಸಾಲವನ್ನು ನೀಡಿ ಪ್ರೌತ್ಸಾಹಿಸಬೇಕೆಂದು ಸಭೆ ಸರ್ಕಾರವನ್ನು ಒತ್ತಾಯಿಸಿತು.

ಶಾಲಾ ಪಠ್ಯ ಪ್ರಸ್ತರಗಳಲ್ಲಿ ಜನಪದ ಪಾನೀಯಗಳ ಮಹತ್ವವನ್ನು ತಿಳಿಸುವ ಅಂಶಗಳನ್ನು ಸೇರಿಸಬೇಕೆಂದು ಸಭೆ ನಿರ್ಣಯಿಸಿತು.

ನಿಣಯ ೧ : ರಾಜ್ಯ ಸರಕಾರ ತನ್ನ ಅಧಿಕೃತ ಸಮಾರಂಭದಲ್ಲಿ ವಿದೇಶೀ ಅತಿಥಿಗಳಿಗೆ ಅತಿಷ್ಠಿತಿಗಳನ್ನು ನೀಡುವಾಗ ಜನಪದ ಪಾನೀಯಗಳನ್ನೇ ನೀಡಬೇಕು. ರಾಜ್ಯ ಸರಕಾರ ಪ್ರಯೋಜಿಸುವ ವಿವಿಧ ಉತ್ಪನ್ನಗಳಲ್ಲಿ ಆಯಾ ಪ್ರದೇಶದ ಜನಪದ ಪಾನೀಯಗಳಿಗೆ ಅವಕಾಶ ನೀಡಬೇಕು. ಸರಕಾರ ಜನಪದ ಪಾನೀಯಗಳನ್ನು ಅಧಿಕೃತವಾಗಿ ಘೋಷಿಸಬೇಕು ಎಂದು ಎರಡು ದಿನ ಇಲ್ಲಿ ನಡೆದ ಜನಪದ ಪಾನೀಯ ಸಮೈಳನದಲ್ಲಿ ಸರಕಾರವನ್ನು ಆಗ್ರಹಿಸುವ ನಿಣಯ ಕೈಗೊಳ್ಳಲಾಯಿತು.

ನಿಣಯ ೨ : ಮಹಿಳೆಯರೇ ಸಿದ್ಧಪಡಿಸುವ ಅರವತ್ತೆಕ್ಕೂ ಹೆಚ್ಚು ಪಾನೀಯಗಳು ಕರಾವಳಿ ಜಲ್ಲೆಯಲ್ಲಿವೆ. ಇವೆಲ್ಲವೂ ಡಾಹವನ್ನು ತನ್ನಸುವುದರ ಜೂತೆಯಲ್ಲಿ ರೋಗ ನಿವಾರಕ, ಅರೋಗ್ಯ ಪರಿಕರ ಎಂಬುದನ್ನು ವೈಜ್ಞಾನಿಕವಾಗಿ ಸಮೈಳಿಸಿದ್ದಾರೆ. ಇವುಗಳನ್ನು ಸಂಗ್ರಹಿಸಿ ಮಾರಾಟ ಮಾಡುವಂಥ ಮಹಿಳೆಯರನ್ನು ಸರಕಾರ ಪ್ರೌತ್ಸಂಹಿಸಬೇಕು. ಸ್ವಂತ ಉದ್ದೋಷ ಕೈಗೊಳ್ಳಲು ನೇರವಾಗಬೇಕು. ಜನತಾ ಬಜಾರ್ ನಂತರ ಸಂಫಳನೆಗಳು ಇವುಗಳಿಗೆ ಮಾರುಕಟ್ಟೆ ಒದಗಿಸಲು ನೇರವಾಗಬೇಕು.

ನಿಣಯ ೩ : ಜನಪದ ಪಾನೀಯ ಸಂಶೋಧನೆ ಅಭಿವೃದ್ಧಿ ಕಾರ್ಯವನ್ನು ಸರಕಾರದ ಆಹಾರ ಸಂಶೋಧನಾ ಇಲಾಖೆ ಗ್ರಾಮೀಣ ಜನಪದರಿಗಾಗಿ ಉಚಿತವಾಗಿ ಮಾಡಿಕೊಡಬೇಕು ಎಂದು ನಿಣಯದಲ್ಲಿ ಹೇಳಲಾಗಿದೆ.

ನಿಣಯ ೪ : ಅರೋಗ್ಯ ಪರಿಕರ ಸಹಾಯಕವಾಗುವಂಥ ಜನಪದ ಪಾನೀಯಗಳಿಗೆ ಹಲವು ರಾಷ್ಟ್ರಗಳ ಅಧಿಕೃತ ಪಾನೀಯ ಎಂದು ಮನ್ವತೆ ನೀಡಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿರುವ ನೂರಾರು ಜನಪದ ಪಾನೀಯ ಪರಂಪರೆಯ ಹಿಂದೆ ಸಂಸ್ಕೃತಿಯ ಮತ್ತು ವ್ಯಾವಹಾರಿಕ ಮಹತ್ವವಿದೆ. ವಿದೇಶಿ ಪಾನೀಯಗಳ ಬದಲಾಗಿ ಜನಪದ ಪಾನೀಯಕ್ಕೆ ಅಧಿಕೃತ ಮಾನ್ಯತೆ ನೀಡಿ ಸರಕಾರ ನೇರವಾಗಬೇಕು ಎಂದು ಸಮೈಳಿಸಿದ್ದು ಒತ್ತುಯಿಸಿರುತ್ತದೆ.

* * *

ಪತ್ರಿಕಾ ಪರದಿ

ಹಳೆಯ ರುಚಿಯನ್ನು ನೇನಷಿಸಿದ ಕರಾವಳಿ ಜಿಲ್ಲೆಗಳ ಜನಪದ
ಪಾನೀಯಗಳು

ಸಾಮಿರಾರು ವರ್ಷಗಳಿಂದ ಶರೀರದ ದಣಿವಾರಿಸುತ್ತ ಪೌಷ್ಟಿಕಾಂಶವನ್ನು ದೇಹಕ್ಕೆ ಪೂರ್ಣಸುತ್ತ ಬಂದಿರುವ ಹಾಗೂ ಜೈಷಧ ಗುಣವ್ಯಾಪಕ ನೂರಾರು ಬಗೆಯ ಪಾನೀಯಗಳು ನಮ್ಮೆ ನೇಲದಿಂದ ಮರಿಯಾಗುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳು ಸರಬರಾಜು ಮಾಡುತ್ತಿರುವ ಪಾನೀಯಗಳನ್ನು ಕುಡಿಯುವುದೇ ಒಂದು ಘ್ಯಾಫನ್ ಮಾಡಿಕೊಂಡಿರುವ ಹಾಗೂ ತಾವು ವಿಷವನ್ನುತ್ತಿದ್ದೆವೆಂಬ ಅರಿವಿಲ್ಲದೆ ಈ ಆಧುನಿಕ ಪಾನೀಯಗಳನ್ನೇ ಸೇವಿಸುತ್ತಿರುವ ಕಿರಿಯರು, ನೀಡುತ್ತಿರುವ ಜಾಹೀರಾತಿನ ಹಣದಾಸೆಯಿಂದ ವ್ಯಾಪಾರಿಗಳು ಹಾಗೂ ಸಮೂಹ ಮಾಧ್ಯಮಗಳು ಸುಳಳನ್ನು ಜನಮನದಲ್ಲಿ ಬಿತ್ತುತ್ತಿದ್ದಾರೆ. ಹೀಗಾಗೆ ನಮ್ಮೆ ಎಳ್ಳು ಉದ್ದ್ಯು ಗಂಗಾಗೆ ಬಲ್ತ ಅವಲಕ್ಷಿ ಗೋಧಿ ರಾಗಿ ಮುಂತಾದ ಧಾಸ್ಯಗಳ ನೂರಾರು ಬಗೆಯ ಹಣ್ಣು, ಎಲೆ, ಬೀಜ, ಬೇರುಗಳ ಸುವಾಸನಾಭರಿತ ಪಾನೀಯಗಳು ನಿಸರ್ಗದತ್ತ ಎಳ್ಳನೀರು, ಕಿಂಬಿನ ನೀರು, ಹಾಲು, ಗಿಡಮರಗಳ ಶುದ್ಧರಸಗಳು, ಜೀವನದಿಯಿಂದ ದೂರ ಸಿದಿವೆ. ಅವುಗಳ ಉಪಯೋಗವನ್ನು ಕುರಿತ ಜ್ಞಾನವನ್ನು ನಮ್ಮೆ ಜನ ಪ್ರಾಣವಾಗಿ ಮರಿಯುವ ಹಂತದಲ್ಲಿದ್ದಾರೆ. ಈ ಪಾನೀಯಗಳ ಬಗ್ಗೆ ಕೀಳರಿಮೆ ತಾಳಿದ್ದಾರೆ. ಈ ಪಾನೀಯಗಳು ಅಡುಗೆ ಮನೆಯಿಂದ ಹೊರಬರುವುದಿಲ್ಲ ಅವು ಅಡುಗೆ ಮನೆಯಲ್ಲಿ ಅಡಗಿ ಹೋಗುತ್ತಿವೆ. ನಮ್ಮೆ ಪರಂಪರಾಗತ ಪಾನೀಯ ಜ್ಞಾನವನ್ನೇ ಉಸಿರುಗಟ್ಟಿ ಸಾಯಲು ನಾವು ಬಿಡಬೇಕೇ? ಅಥವಾ ಅಡಕ್ಕೆ ಉಸಿರು ಕೊಡಬೇಕೇ? ನಮ್ಮೆ ಎಳ್ಳೆಯ ಹೀಳಿಗೆ ಈ ಜ್ಞಾನದ ಅರಿವು ಮೂಡಿಸಬೇಡವೆ. ಇದಕ್ಕೆ ಸಹಾರಾತ್ಯಕ ಉತ್ತರವಾಗಿ ದಿನಾಂಕ ೨೯, ಅ೪, ಅ೪, ಫೆಬ್ರವರಿ ೨೦೧೭ ರಂದು ಹೊನ್ನಾವರದಲ್ಲಿ ‘ಕರಾವಳಿ ಜಿಲ್ಲೆಗಳ ಜನಪದ ಪಾನೀಯ’ ಕುರಿತು ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ತರಬೇತಿ ಮುಂತಾದ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ಸ್ಥಳೀಯ ಜಾನಪದ ವಿದ್ಯಾಂಸರನ್ನು ಮತ್ತು ಪಾಕತಜ್ಞರನ್ನು ಗೊರವಿಸಲಾಯಿತು.

ಕನಾಟಕ ಜಾನಪದ ಮತ್ತು ಯಕ್ಕಾನ ಅಕಾಡೆಮಿ, ಬೆಂಗಳೂರು ಮತ್ತು ಸ್ಥಳೀಯ ಸ್ವಾಗತ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಭೆಗೆ ಆಗಮಿಸಿದ ಆಸಕ್ತಿಗೆ ಜನಪದ ಪಾನೀಯಗಳ ವೈಶಿಷ್ಟ್ಯ, ವೈವಿಧ್ಯ, ಮೌಲ್ಯ, ರುಚಿಗಳನ್ನು ಪಾನಮಾಡಿಸಲಾಯಿತು. ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಮಂಗಳ ಗಂಗೋತ್ತಿಯ ಕೆಲಾನಿಕಾಯದ ಡಾ. ವಿವೇಕ ರೈ ಅವರು ಜನಪದ ಪಾನೀಯರ ಮಹತ್ವವನ್ನು ವಿವರಿಸಿದರು.

ಕೀವಲ, ಪಾನೀಯದ ಕುರಿತು ಎರಡು ದಿನಗಳ ಕಾರ್ಯಕ್ರಮವೇ ಎಂದು ಆಶ್ರಯಪಟ್ಟ ಜನಕ್ಕೆ ಕನಾಟಕ ಜಾನಪದ ಮತ್ತು ಯಕ್ಕಾನ ಅಕಾಡೆಮಿ ಅಧ್ಯಕ್ಷರಾದ ಡಾ. ಹಿ.ಶಿ. ರಾಮಚಂದ್ರೇಗಾಡ ಅವರ ಪ್ರಸ್ತಾಪಿಕ ಮಾತ್ರ ಇಡೀ ಕಾರ್ಯಕ್ರಮಕ್ಕೆ ಗುಭೀರತೆಯನ್ನು ತಂದುಕೊಟ್ಟಿತು.

ಇವರ ಮಾತು ಕೇವಲ ಕಾರ್ಯಕ್ರಮದ ನಾಂದಿಯೋ ವಿವರವೋ ಆಗಿರದೆ, ಸಮಕಾಲೀನ ಭಾರತವು ಎದುರಿಸುತ್ತಿರುವ ಅನೇಕ ಸಮಾಲುಗಳ ವಿಶೇಷಣೆಯಾಗಿತ್ತು. ಪರಿಹಾರಕ್ಕಾಗಿ ಹಾತೊರೆಯುತ್ತಿರುವ ಪ್ರಶ್ನೆಗಳು ಅಲ್ಲಿ ಅಡಕವಾಗಿದ್ದವು. ಆಳುವ ಸರಕಾರದ ನೀತಿಯ ಭಾಗವಾಗಿ ಬಂದ ಜಾಗತೀಕರಣದ ಅವಾಯಗಳನ್ನು ವಿವರವಾಗಿ ವಿಶೇಷಿಸಿದ ದಾ. ರಾಮಚಂದ್ರೇಗಳಿಂದ ಈ ನೀತಿಯಡಿಯಲ್ಲಿ ‘ಜಾನಪದ’ ಎದುರಿಸುತ್ತಿರುವ ಅವಾಯಗಳನ್ನು ಸೂಕ್ತವಾಗಿ ಸೂಚಿಸಿದರು. ಪಾನೀಯವಿರಲಿ, ಕಲೆಯಿರಲಿ, ಆಹಾರವಿರಲಿ, ಹಾಡು, ಕಣಿತ; ಅಜರಣೆಗಳಿರಲಿ, ಈ ಎಲ್ಲವನ್ನು ನಾವು ರಕ್ಷಿಸಿಕೊಳ್ಳುತ್ತೇವೆಂಬ ಮಾತಿಗೆ ಆಧಾರವಿಲ್ಲ. ಯಾಕೆಂದರೆ ಇದು ಆದರವ್ವಕ್ಕೆ ಸ್ವತಂತ್ರವಾದುದಲ್ಲ. ಇಡೀ ಜಾಗತೀಕರಣದ ಪ್ರಕ್ರಿಯೆಯನ್ನೇ ಹಿಮ್ಮಟಿಸಿದಾಗ ಮಾತ್ರ ಆದು ಸಾಧ್ಯ. ಕೇವಲ ಎರಡು ದಿನದಲ್ಲಿ ನಮ್ಮ ಕಾರ್ಯ ಮುಕ್ತಾಯವಾಗುವುದಿಲ್ಲ. ಇದು ಕೇವಲ ಪೂರಂಭ ಮಾತ್ರ. ಈ ಚಿಂತನೆಯ ಮಾತುಗಳು ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಒಂದು ರಚನಾತ್ಮಕ ಚೋಕ್ಕಣಿನ್ನು ಹಾಕಿಕೊಟ್ಟಿವು.

ಉದ್ದೃಟಿನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಜೆ. ಡಿ. ನಾಯ್ಕ, ಶಾಸಕರು ಭಣ್ಣಳೆ. ಶ್ರೀ ಆರ್.ಎಸ್. ರಾಯ್ಯರ್ ಅಧ್ಯಕ್ಷರು, ಜಿಲ್ಲಾಪಂಚಾಯತ್ತ, ಶಿವಾನಂದ ಹೆಗಡೆ, ಅಧ್ಯಕ್ಷರು, ತಾಲ್ಲೂಕು ಪಂಚಾಯತ್ತ “ಜನಪದರ ಪಾನೀಯಗಳ ಅಭಿವೃದ್ಧಿಗಾಗಿ ಜನ ತಮ್ಮ ನೇಲದ ಪಾನೀಯಗಳನ್ನು ಗೌರವಿಸಬೇಕು. ಅವುಗಳ ಮೌಲ್ಯವನ್ನು ಅರಿತು ತಪ್ಪದೆ ಬಳಸಬೇಕು” ಎಂದು ಜನರಿಗೆ ಕರೆಯಿತ್ತರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶ್ರೀ ಮೋಹನ .ಕೆ. ಶೆಟ್ಟಿ ಅವರು “ನಾವು ಹಣಕೊಟ್ಟು ವಿದೇಶಿ ವಸ್ತುಗಳನ್ನು ವಿರೀದಿಸುತ್ತೇವೆ. ಉಚಿತವಾಗಿ ಸಿಗುವ ದೇಶೀಯ ವಸ್ತುಗಳನ್ನು ಇಷ್ಟಪಡುವುದಿಲ್ಲ. ವಿದೇಶಿ ಅನಾರೋಗ್ಯಕರ, ದೇಶಿ ಅರೋಗ್ಯಕರ. ವಿದೇಶಿ ವಸ್ತುವಿಗೆ ನಾವು ಅವಲಂಬಿತವಾಗಿರುವುದೆಂದರೆ ಹಣಕೊಟ್ಟು ಅನಾರೋಗ್ಯವನ್ನು ಅಹಾನಿಸಿದಂತೆ” ಎಂದರಲ್ಲದೆ “ನಮ್ಮ ಜನ ಪೆಟ್ಟಿ, ಹೋಕ ಹೋಲಾ ಹುಡಿಯವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕು ಮತ್ತು ಇಂತಹ ಪಾನೀಯ ಗೋಣಿ ವಿಚಾರ ಸಂಕಿರಣಗಳು ಹ್ಯಾಹಿಗಳಲ್ಲಿ ನಡೆಯಬೇಕು ಎಂದರು”.

ಉದ್ದೃಟಿನಾ ಸಭೆಯನ್ನು ಇನ್ನಷ್ಟು ಹೆಚ್ಚು ಅರ್ಥಪೂರ್ವಗೇಳಿಸಿದ್ದು ಹಿರಿಯ ಜಾನಪದ ವಿದ್ವಾಂಸರಿಗೆಲ್ಲ ಹೊಟ್ಟಿ ಗೌರವಾರ್ಥಕೆ. ಇಡೀ ಕನಾಟಕದ ಜಾನಪದ ಕ್ಷೇತ್ರದಲ್ಲಿ ಅಧಿಕಾರ ವಾಣಿಯಿಂದ ಮಾತನಾಡಬಲ್ಲಂಥವರಲ್ಲಿ ಡಾ. ಎಲ್.ಆರ್. ಹೆಗಡೆ ಮತ್ತು ಡಾ. ಎನ್.ಆರ್. ನಾಯಕ ಮುಖ್ಯರು. ಕಾಲೇಜಿನಲ್ಲಿ ಕನ್ನಡ ಪಾಠ, ಅದರೂಂದಿಗೆ ಕ್ಷೇತ್ರ ಕಾರ್ಯಕ್ರಮದ ವಿಧಾನ ಸಭೆಯಲ್ಲಿ ಕನ್ನಡ ಪಾಠಕ್ಕಾಗಿ ಜಾನಪದ ಜೋಳಿಗೆ ತುಂಬಿಸಿದ್ದ ಮಾತ್ರವಲ್ಲ, ಕನ್ನಡದ ಮಾಸರು ಮಾಡಬೇಕಾದ ಕೆಲಸವನ್ನು ಅರ್ಥಪೂರ್ವವಾಗಿ ಮುಗಿಸಿದವರು. ಅವರಿಗೂ ಸಭೆಯಲ್ಲಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತ ಶ್ರೀ.ಎಂ.ಬಿ. ಯು. ಭಟ್ಟ ಈ ಇಷ್ಟಪಡು ಅಭಿನಂದಿಸಿ ಮಾತನಾಡಿದರು. ಕನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಶ್ರೀಮತಿ ಶಾಂತಿ ನಾಯಕ ಸ್ವಾಗತಿಸಿದರು. ಎಲ್.ಎಮ್. ಹೆಗಡೆ ವಂದಿಸಿದರು. ಶ್ರೀ ಅರುಣ ಹೆಗಡೆ ಮತ್ತು ಶ್ರೀಮತಿ ನಾಗವೇಣಿ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.

ಮೊದಲ ಗೋಟ್ಟಿ ಜನಪದ ಪಾನೀಯಗಳ ಪ್ರಾತ್ಯಕ್ಷಿಕೆ ಮತ್ತು ವಿವರಣೆ. ಸುಮಾರು ಒಟ್ಟಕ್ಕೂ ಹೆಚ್ಚು ಮಹಿಳೆಯರು ೧೦೧ಕ್ಕೂ ಹೆಚ್ಚು ಪಾನೀಯ, ಸಹಿ ತಿನಿಸುಗಳನ್ನು ಮಾಡಿ ಹಂಚಿದ್ದ್ಲಿ ಅಲ್ಲದೆ, ಪ್ರತಿಯೊಂದನ್ನು ಮಾಡುವ ವಿಧಾನಗಳನ್ನು ವಿವರಿಸಿದರು. ಪಾನೀಯಗಳೆಲ್ಲಾ ಎಪ್ಪು ರುಚಿಯಾಗಿದ್ದವೆಂದರೆ ಕೇವಲ ಒಂದೆರಡು ತಾಸಿನಲ್ಲಿ ಎರಡು ದಿನಕ್ಕಾಗಿ ತಂದ ಪಾನೀಯಗಳ ಹಾತ್ರಿಗಳೆಲ್ಲಾವೂ ಬರಿದಾದವೆ.

ನಂತರ ನಡೆದ ಎರಡು ಪ್ರತ್ಯೇಕ ಗೋಟ್ಟಿಗಳಲ್ಲಿ ‘ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಪಾನೀಯಗಳು’ ಪುರಿತು ಶ್ರೀಮತಿ ವಿದ್ಯಾನಾಯಕ, ‘ಉಡುಪಿ ಜಿಲ್ಲೆಯ ಜನಪದ ಪಾನೀಯಗಳು’ ಪುರಿತು ಡಾ. ಟಿ. ಶ್ರೀಧರ ಬಾಯರಿ, ‘ಉತ್ತರ ಕನ್ನಡದ ಜನಪದ ಪಾನೀಯಗಳು’ ಪುರಿತು ಡಾ. ಜ. ಎಸ್. ಹೆಗಡೆ ‘ಕರ್ನಾವಳಿ ಜನಪದ ಪಾನೀಯ ಪರಿಕರ್ಗಳ ವೈಜ್ಞಾನಿಕ ನೆಲೆಗಳು’ ಪುರಿತು ಪ್ರಾಬಂಧ ಮಂಡಿದರು. ಅಧ್ಯಕ್ಷತೆ ವಹಿಸಿ ಶ್ರೀ ಶಂಪಾ ದೃತೋಟ ಮಾತನಾಡಿ ಬೆಲ್ಲ ನೀರನ ಸುವಿ ಮತ್ತು ದಕ್ಷಿಣ ಕನ್ನಡದ ಜನಪದ ಪಾನೀಯ, ಕವಾಯದ ವಿವರಣೆ ನೀಡಿದರು. ದಾಹ ಹಿಂಗಸುಪುದರ ಜೊತೆಗೆ ಆರೋಗ್ಯ ವರ್ಧಿಸುವ ಶಕ್ತಿ ಜನಪದ ಪಾನೀಯಕ್ಕೆ ಇದೆ ಎಂದು ಹೇಳಿದರು. ಇನ್ನೊಂದು ಗೋಟ್ಟಿಯ ಅಧ್ಯಕ್ಷತೆ ವಹಿಸಿದ್ದ ಡಾ. ವೆಂಕಮ್ಮೆ ಗಾಂಘರ ಜನಪದ ಪಾನೀಯಗಳ ವಿಜ್ಞಾನದ ಬಗ್ಗೆ ವಿವರಿಸಿ ಇವುಗಳ ಸಂಸ್ಕರಣೆ ಬಗ್ಗೆ ತಿಳಿ ಮಾರಾಟಕ್ಕೆ ಅಧ್ಯನಿಕ ಪದ್ಧತಿಯನ್ನು ಬಳಸಲು ಕರೆ ನೀಡಿದರು. ಈ ಎರಡು ಗೋಟ್ಟಿಗಳಲ್ಲಿ ಮೂರು ಬೆಲ್ಲೆಗಳ ಹತ್ತಾರು ಬಗೆಯ ಜನಪದ ಪಾನೀಯಗಳ ವಿವರಣೆ, ಅವುಗಳಲ್ಲಿರುವ ಜೀವಧಿಯ ಗುಣ ಮತ್ತು ಆರೋಗ್ಯದ ಮೇಲೆ ಅವುಗಳ ಪರಿಶಾಮಗಳ ಪುರಿತು ವಿವರವಾದ ಚರ್ಚೆ ನಡೆಯಿತು. ಎರಡು ಗೋಟ್ಟಿಗಳನ್ನು ಶ್ರೀ ನಾಗರಾಜ ಹೆಗಡೆ ಅಪಗಾಲ ಮತ್ತು ಶ್ರೀ ರಾಜು ನಾಯ್ಯ ನಿರ್ವಹಿಸಿದರು. ಸಂಜೀವ್ ಸ್ಥಳೀಯ ಜನಪದ ಕಲಾವಿದರಿಂದ ಸ್ವತ್ತಗಳು ನಡೆದವು. ಆಕಾಡೆಮಿಯ ಕಲಾವಿದರು-ಸದಸ್ಯರು ಕಲೆಯನ್ನು ತೋರಿಸಿದರು. ಕರ್ನಾಟಕ ಜಾನಪದ ಮತ್ತು ಯುಕ್ತಿಗಾನ ಆಕಾಡೆಮಿ ಸದಸ್ಯ ಶ್ರೀ ವೇಮಗಲ್ ನಾರಾಯಣಸ್ವಾಮಿ ಬಳಗದವರಿಂದ ಜನಪದ ಗಾಯನ ನಡೆಯಿತು.

ಅಳ್-೨-೨೦೦೭ ರಂದು ನಡೆದ ಜನಪದ ಪಾನೀಯ ತಯಾರಿಕೆ ಮತ್ತು ಸಂರಕ್ಷಣೆ, ಜನಪದ ಪಾನೀಯಗಳ ಅಭಿವೃದ್ಧಿಯ ಅಗತ್ಯ ಎನ್ನುವ ಗೋಟ್ಟಿ ಮೊದಲ ದಿನದ ಒಟ್ಟು ಚೆಚ್ಚೆ ಕೆಳಕಳಿ, ಆಶಯಗಳ ಪ್ರಯೋಗಿಕತೆಯ ಬಗ್ಗೆ ಕೇಂದ್ರೀಕರಿಸಿಕೊಂಡಿತು. ಸಂವಾದದ ಸ್ವರೂಪದಲ್ಲಿ ನಡೆದ ಈ ಗೋಟ್ಟಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ಅಶೋಕ ಟಿ. ಹೆಗಡೆ, ಬಾಬು ಹೆಗಡೆ, ಗಳೇರ ಭಟ್ಟ ಉಪ್ಪೇಣೆ ಇವರು ಈಗಾಗಲೇ ಹಣ್ಣನ ರಸ ತಯಾರಿಕೆ ಮತ್ತು ಪಾನೀಯ ಉದ್ದುಮಗಳಲ್ಲಿ ಜಿಲ್ಲೆಯಾದ್ಯಂತ ಹೆಸರು ಮಾಡಿದವರು. ಡಾ. ಸಂಧ್ಯಾರೆಡ್ಡಿ, ಡಾ. ಜಯಕರ ಭಂಡಾರ ಉಪಯುಕ್ತ ಮಾಹಿತಿ ನೀಡಿದರು. ಪ್ರಾರಂಭದಲ್ಲಿ ಕೃಷಿ ವಿಶ್ವ ವಿದ್ಯಾನಿಲಯ ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಮಾ ನಾಯಕ ಮಾತನಾಡಿ ಸುಲಭವಾಗಿ ಹಣ್ಣುಗಳನ್ನು ಸಂಸ್ಕರಿಸುವ ವಿಧಾನಗಳ ಕುರಿತು ಹೇಳಿದರು. ಈ ಉದ್ದುಮದಲ್ಲಿ ಗುಣಮಟ್ಟ ಕಾರ್ಯದ್ವೀಕಾಳ್ಜಿಪುದರೋಂದಿಗೆ ರುಚಿ, ಬಣ್ಣಗಳಲ್ಲಿ ವೈಪುಲ್ಯಾಟಿ ಎದುರಿಸುವುದರ ಅಗತ್ಯತೆ, ಪ್ರಪಾಸೋದ್ಯಮದಲ್ಲಿ ಜನಪದ ಪಾನೀಯಗಳ ಬಳಕೆಯ ಅಗತ್ಯತೆ ಪುರಿತು ಹೇಳಿದರು. ಜಾಗತೀಕರಣವು ಸ್ವಯಂ ಉದ್ದೇಶಗವನ್ನು ಕೊಲ್ಲುತ್ತಿರುವ ಸ್ಥಿತಿ, ಪಾನೀಯಗಳ ತಯಾರಿಕೆಗೆ

ಸಾಲ ನೀಡುವಲ್ಲಿ ಸರಳೀಕರಣದ ಮೇಲಿನ ಬಗ್ಗೆ ವಿವರವಾಗಿ ಚೆಚ್ಚಿಸಲಾಯಿತು. ತರಬೇತಿಯಲ್ಲಿ ಭಾಗವಹಿಸಿದ ಹಾಗೂ ಸಭೆಯಲ್ಲಿ ವಾಚರಿದ್ದ ಅನೇಕರು ಸಂಪಾದದಲ್ಲಿ ಭಾಗವಹಿಸಿದರು. ಆರ್.ಟಿ. ನಾಯಕ್ ಸ್ವಾತಿಸಿದರೆ ವಿಶ್ಲೇಷಣೆಯಲ್ಲಿ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

ಪಾನೀಯಗಳ ಅಮಲಿನಿಂದ ಹೊರತಂದಿದ್ದ ಜಾನಪದ ಸಾಧಕರ ಚೆಂತನ ಗೋಟ್ಟಿ. ಡಾ. ಶ್ರೀಮತಿ ಹನೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಟ್ಟಿ ಕನಾರಟಕದ ಜಾನಪದ ವಿಧ್ಯಾಂಶರಾದ ಡಾ. ಎಲ್. ಆರ್. ಹೆಗಡೆ, ಮತ್ತು ಡಾ. ಎನ್. ಆರ್. ನಾಯಕ ಅವರ ಸಾಹಿತ್ಯ ಮತ್ತು ಜೀವನ ಸಾಧನೆಗಳ ಮೇಲೆ ಬೆಳಕು ಚೆಲ್ತಿತು.

ಸಮಾರೋಪ ಸಮಾರಂಭದಲ್ಲಿ ಶ್ರೀ ವಿಶ್ಲೇಷಣೆಯಲ್ಲಿ ಭಂಡಾರಿ ಎರಡು ದಿನ ನಡೆದ ಕಾರ್ಯಕ್ರಮದ ವರದಿ ವಂಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಡಾ. ಹಿ. ಶಿ. ರಾಮಚಂದ್ರೇ ಗೌಡರು ಕರ್ತವ್ಯ ಜಿಲ್ಲೆಗಳ ಪಾನೀಯ ವೈದ್ಯತೆಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸುತ್ತ ಇಲ್ಲಿಯ ಮಹಿಳೆಯರು ನಿಸರ್ಗದತ್ತ ಎಲೆ ಹಣ್ಣು ಕಾಯಿ ಬೇರು ನಾರುಗಳಿಂದ ಪಾನೀಯ ತಯಾರಿಸುವ ಕಲೆಯನ್ನು ಬಲ್ಲಾರು. ನಿಸರ್ಗದ ಹೊಡುಗಿಯನ್ನು ಕಲಾತ್ಮಕವಾಗಿ ಬಳಸಿ ತಮ್ಮ ಕುಟುಂಬದ ಆರೋಗ್ಯ ಕಾಪಾಡಿದ್ದ ಅವರ ಜಾಣ್ಣೆ. ಇಂತಹ ಆಹಾರ ಪಾನೀಯ ಸಮಿಯವ ಭಾಗ್ಯ ಪಡೆದ ಇಲ್ಲಿಯ ಪ್ರಯೋಜನ ವಂತೆಯ ಏಂದು ಶಾಖಾಂಶಿಸಿದರು. ಈ ಸಮಾರೋಪ ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಂತಿ ನಾಯಕರು ಸಭೆಯ ನಿರ್ಣಯಗಳನ್ನು ಮಂಡಿಸಿದರು. ಹೊನೆಯಲ್ಲಿ ಆಕಾಡೆಮಿ ರಿಚೆಸ್ಪ್ರೋ ಶ್ರೀ ಸುಧಿಂದ್ರ ವಂದಿಸಿದರು.

* * *

ಪಾನೀಯ ವ್ಯಾತ್ಸ್ವಕೆ ಮತ್ತು ಕಜ್ಞಾಯ ಪ್ರದರ್ಶನದಲ್ಲಿ
ಭಾಗವಹಿಸಿದವರು

ಪಾನೀಯ

ಕಚ್ಚಾಯು

| | |
|---|---|
| (೧) ರೂಪಾ ಅರವಿಂದ ಮಹಾಲೆ, ಹೊನ್ನಾವರ ಕಸಕೆ ಬಳಿವಳ್ಳು ಮಿಶ್ರಪಾನೀಯ | |
| (೨) ಸಾವಿತ್ರಿ, ರಾಮಚಂದ್ರ ಲೆಟ್ಟಿ, ಕಡ್ಲೆ " | ಮಜ್ಜಿಗೆ ಹುಲ್ಲಿನ ಕುಡಿಯುವ ತಂಬುಳಿ ಕರಬಲ ಹಣ್ಣಿನ ಅಮೃತ ಬ್ಲ್ರೀಯ ಸಿಹಿನೀಯ |
| (೩) ಮಜ್ಜಿಗೆ ಹುಲ್ಲಿನ ಕುಡಿಯುವ ತಂಬುಳಿ ಕರಬಲ ಹಣ್ಣಿನ ಅಮೃತ ಬ್ಲೀಯ ಸಿಹಿನೀಯ | ಕೊಟ್ಟಿ ರೋಟ್ಟಿ ಪತ್ತೊಡೆ ಮತ್ತು ಸುಕನುಂಡೆ ಮೋದಕ |
| (೪) ಪುಷ್ಟಿ ಆರ್. ನಾಯ್ಯ ಕಕ್ಷೆ " | ಉದ್ದು ಪಟ್ಟಿಸುಗಳ ಮಿಶ್ರಪಾನೀಯ |
| (೫) ಜಯಶ್ರೀ ದತ್ತಾತ್ರೇಯ ಚೋರಗಾಂತಕರ ಹಳದಿಪ್ಪರ, ಹೊನ್ನಾವರ | ಉದ್ದಿನ ನೀರು |
| (೬) ಗೀತಾ ಪಡ್ಡಿ, ಕಕ್ಷೆ | ಅಲ್ಲಿಮುಳಿಕದ ಪಾನೀಯ |
| (೭) ಪೂರ್ಣಿಮಾ ಕರ್ತ್ಯಕ್ಕರ ಹೊನ್ನಾವರ | ಮುರಗಲ ಹುಳಿವಾನಕ ಬಾಳಿಹೆನ್ನ ಮಟ್ಟೆಂಪು |
| (೮) ಶೈಲಾ ಶ್ರೀಧರ, ದೇವಳ ಅಗ್ರಹಾರ ಹೊನ್ನಾವರ | ಮುಣಿಸಿ ಎಲೆಯ ವಾನಕ |
| (೯) ಮರೀಮಾಲ ಗನೇಶ ಶೈಲ್ಪ್ರ, ಸುಂದಾಪ್ಪರ | ಹಾಲ್ಪಳಿ ಬೇರಿನ ನೀರು |
| (೧೦) ಲಲಿತಾ ದಿವಾಕರ ಹಬ್ಬ, ಹಳದಿಪ್ಪರ ಹೊನ್ನಾವರ | ಹಾಲ್ಪಳಿ ಕಜಾಯ ಕಾಮಕ್ಷೋರಿ ಮಿಶ್ರಪಾನೀಯ |
| (೧೧) ಮಾಲಿನಿ, ನಾಯ್ಯ ಕಕ್ಷೆ, ಹೊನ್ನಾವರ | ಎಲಬರಿಗೆಯ ಕುಡಿಯುವ ತಂಬುಳಿ ಬಲಗಡಿಚಕ್ಕಿಯ ಕಜಾಯ |
| (೧೨) ಪಾರ್ವತಿ ಪ, ಹೆಗಡೆ, ಮಾದನಕಲ್ಲು ಸಿದ್ಧಾಪ್ಪರ | ರಾಗಿ ನೀರು ಎಲಬರಿಗೆ ತಂಬುಳಿ ತೊಡೆದೇವು |
| (೧೩) ಲಕ್ಷ್ಮಿ ಹೆಗಡೆ ಮಾದನಕಲ್ಲು, ಸಿದ್ಧಾಪ್ಪರ | ದಾಖಾಲೆ ಕುಡಿಯನೀರು |
| (೧೪) ಕಮಲ ಕೃಷ್ಣಗೌಡ, ಕಡ್ಲೆ, ಹೊನ್ನಾವರ | ಕಸುವಿನ ಬ್ಲೀಯ ನೀರು ರಾಗಿಮಣ್ಣಿ |

| | | |
|-----|--|--|
| ೧೪) | ಸೀತಾ ನಾಯ್, ಹೊಸಷಟ್ಟುಗ್ರಾಮ | ಬಿಳಿ ಮುರಗಲ ಪಾನಕ ಅಪ್ಪಾಲು |
| ೧೫) | ಸ್ವೇಹಾ, ಹೊನ್ನಾವರ | ಮೋಗೆಬೀಜದ ಪಾನೀಯ |
| ೧೬) | ಘಾಸಂತಿ ನಾಯ್, ಕಕ್ಕೆ, ಹೊನ್ನಾವರ | ಉರಗೆಗಡ್ಡೆ ಕಜಾಯ ಹೆಸರುಂಡೆ ಸೋರೆಕಾಯಿ ಹಲ್ಲು |
| ೧೭) | ಘಾಸಂತಿ ನಾಯ್, ಕಕ್ಕೆ, ಹೊನ್ನಾವರ | ಸೇಂಗಾಹಾಲು |
| ೧೮) | ಸುಧಾ ಗಿರಿಯಾ ಗೌಡ, ಕಕ್ಕೆ | ನೆಲ್ಲಿ ಎಲೆಯ ತಂಬುಳಿ |
| ೧೯) | ಒ.ವಿ ಶ್ರೀಜಾ, ಹೊನ್ನಾವರ | ಅತ್ಯಿಚಕ್ಕೆಯ ಕಜಾಯ |
| ೨೦) | ರಮಾದೇವ ಜಿ. ಭಟ್ಟ, ಹೊನ್ನಾವರ | ಕರಿಂಗಾಲಿ ನೀರು |
| ೨೧) | ಶೋಭಾ ವಿರೂಪಾಕ್ಷ, ಹೊನ್ನಾವರ | ಕರಿಂಗಾಲಿ ಕರಬತ್ತು |
| ೨೨) | ಉಬಂಚ ಹ್ಯಾಂಡಿಕಾರ್ಪ್, ಹೊನ್ನಾವರ | ಹಸಿಳದಿನ ಹಿಟ್ಟನ ತಂಬುಳಿ |
| ೨೩) | ಮಹಾದತಿ ಮಹಿಳಾ ಮಂಡಳಿ ಹೆಗಡೆ ಹಿತ್ತಲು, ಹೊನ್ನಾವರ | ಮರಿದ ಮೆಂತ್ಯೆಯ ಸಿಹಿ ತಂಬುಳಿ |
| ೨೪) | ಮಹಾದತಿ ಮಹಿಳಾ ಮಂಡಳಿ ಹೆಗಡೆ ಹಿತ್ತಲು, ಹೊನ್ನಾವರ | ಕಸಕಸೆಯ ಬಿಸಿ ಪೇಯ |
| ೨೫) | ಉಬಂಚ ಹ್ಯಾಂಡಿಕಾರ್ಪ್, ಹೊನ್ನಾವರ | ಟೊಮೆಟೊ ಬಿಸಿ ಪೇಯ |
| ೨೬) | ಉಬಂಚ ಹ್ಯಾಂಡಿಕಾರ್ಪ್, ಹೊನ್ನಾವರ | ಉಬಂಚ ಬೇರಿನ ಕರಬತ್ತು |
| ೨೭) | ಮಹಾದತಿ ಮಹಿಳಾ ಮಂಡಳಿ ಹೆಗಡೆ ಹಿತ್ತಲು, ಹೊನ್ನಾವರ | ಲಂಬು ಮಿಶ್ರಪಾನೀಯ ಕೆಸುವಿನೆಲೆ |
| ೨೮) | ವಿಜಯಾ ಎಲ್ ಭಟ್ಟ, ಹರಪಟ್ಟಾ | ಪತ್ತೊಡೆ |
| ೨೯) | ಕಲ್ಪನಾ ಹೆಗಡೆ, ಹೊನ್ನಾವರ | ಮಸೆ ಸೊಸ್ಸಿನ ನೀರು |
| ೩೦) | ನಾಗರತ್ನ ಎಸ್ ಹೆಗಡೆ, ಕೊಡಾರಿ ಹೊನ್ನಾವರ | ಅತಿರಸ |
| ೩೧) | ಮಹಾಲಕ್ಷ್ಮಿ ಮಂಜುನಾಥ ದೇವಾದಿಗ ಅಗ್ರಹಾರ, ಹೊನ್ನಾವರ | ಲಂಬು ಬಿಸಿ ಪಾನೀಯ ವಡ |
| ೩೨) | ಬಾವಿತಿ, ಗಳಾನನ ದೇವಾದಿಗ, ಅಗ್ರಹಾರ ಹೊನ್ನಾವರ | ಕಥಂಗಡ್ಡೆ ನೀರು |
| ೩೩) | ಸುನಿತಾ ಮಾದೇವ ದೇವಾದಿಗ ಹಳದಿಷ್ಟರ, ಹೊನ್ನಾವರ | ಮುರಗಿನ ಕುಳಿ ನೀರು |
| ೩೪) | ಗಿರಿಜಾ ಈಶ್ವರ ಹೆಗಡೆ, ನೀಲಕೊಡು ಕುಮಟ್ಟಾ | ವಟ್ಟಿಸಿನ ಪಾನೀಯ ಕರಜೀಕಾಯಿ |
| ೩೫) | ಶ್ರೀಮತಿ ಎಂ. ಹೆಗಡೆ, ಹೊನ್ನಾವರ | ಮುಕ್ಕಣಿನ ಏಳುನಿರು |
| ೩೬) | ಯಶೋಧಾ ಹಬ್ಬು | ಸುಕನುಂಡೆ |
| ೩೭) | ರಜನಿ ಟಿ. ಗೌಡ | ಕರಬಲ ಹಣ್ಣಿನ ಪಾನಕ |
| | | ಸೂಳಗಡೆ |
| | | ಜೀನುಕೊಲು |
| | | ಅಳ್ಳಿವಡೆ |
| | | ಸಿಹಿ ಕಡೆಬು |
| | | ಕೊಟ್ಟಿರೊಟ್ಟಿ |
| | | ಪಾನಕ |

| | | | |
|-----|------------------------------|-----------------------------------|-----------------|
| ೨೩) | ಭಾಗಿರಧಿ ತಿಮ್ಮುಗ್ಗು ಭಟ್ಟೆ | ನೇಲಪಾವಿನ ತಂಬುಳಿ | ಕಂಢಿಗಳಿಂದ |
| ೨೪) | ಭವಾನಿ, ಬೆಳ್ತಂಗಡಿ | ಬೆಂಗಡ ಕೆತ್ತಿಯ ಕಷಾಯ | |
| ೨೫) | ಅಮೃತಾವತೆ " | ಕರಿಯ ಮಾದೇರಿ ಮೊಟ್ಟನ ಕಷಾಯ | |
| ೨೬) | ಸರಪ್ಪತಿ ಭಟ್ಟೆ, ಸಂತೇಗುಳಿ | ಗೇರ ಹಣ್ಣಿನ ವಾನಕ ಉರಗೆ ಗಡ್ಡ ಕಷಾಯ | ಮನಗಡು |
| | ಬಂಪನಬಲ್ಲಿ ಕಟ್ಟೆ | | ಬಾಳೆದಿಂಡಿನ ಹಡಿ |
| ೨೭) | ಅರುಂಥತಿ ನಾಯ್, ಹೊನ್ನಾವರ | ಉದ್ದಿನ ಕಾಳಿನ ವೇಯ | ನುಗ್ಗಿನೊಟಿನ ವಡೆ |
| ೨೮) | ಉಜಾ ಗೌಡ, ಅಗ್ರಹಾರ ಹೊನ್ನಾವರ | ಹುಣಿ ಹಣ್ಣಿನ ವಾನೀಯ | |
| ೨೯) | ಸುಧಾ ಗಂಡೆ ಶೆಟ್ಟಿ | ರಾಗಿಹಿಟ್ಟನ ನೀರು | ಒಣತುಂಡಿ ಉಂಡಿ |
| ೩೦) | ಶಾಂತಾಮೇಸ್ವರು | ತೆಳಿಮಂಡಿಗೆ | ಕಡ್ಡೆ ಮಡ್ಡಿ |

ಸಸ್ಯನಾಮಗಳು

| | |
|-----------------------|---------------------------------------|
| ಅತ್ತಿ | — Ficus glomerata. |
| ಅಮೃತ ಬಳ್ಳಿ | — Tinospora cordifolia ಅಂತರಟಗೆ ಬಳ್ಳಿ |
| ಅರಿಸಿನ | — Curcuma longa. |
| ಅಷ್ಟಿತ್ತಿ | — Ficus religiosa. |
| ಅಶೋಕ | — Saraca indica. |
| ಅಕಾಶ ಬಳ್ಳಿ | — Cascuta reflexa ಸ್ವರ್ವಾಲತಾ. |
| ಅರತಿ ಚಿಂಡೆ | — Costus speciosus ಕೇಮುಳಿ ನರಿಕಬ್ಬು. |
| ಇಲಿಕಿವಿ | — Emilia sonchifolia ಹಿರಣ್ಯಕುರಿ. |
| ಉತ್ತರಣೆ | — Achyranthus aspera ಅಪಾ ಮಾಗ್ರ |
| ಉರಗೆ | — Centella asiatica ಒಂದೆಲಗ. |
| ಉಳ್ಳಾಗಡ್ಡೆ | — Allium cepa onion ನೀರುಳ್ಳಿ, ಈರುಳ್ಳಿ |
| ಎಲವರಿಗೆ | — Cassia occidentalis ಕೊಲು ತಗೆಟೆ. |
| ವಿಕವಾಯಕನ ಬೇರು | — Salacia reticulata ಸಪ್ತಕೆಟೆ. |
| ಕಂಚಿ ಮಿಂಚಿ, ಮಾಚಿಪತ್ತೆ | — Artemisia vulgaris ಮಾಚಿಪತ್ತೆ. |
| ಕಡಲ ಹಣ್ಣು | — Carissa carandas ಕವಳಿ ಹಣ್ಣು. |
| ಕಡವಣಿಕೆ | — Sidasap ಬಲಾ ಕಳ್ಳಂಗಡಲೆ. |
| ಕಸುವಿನ ಬಳ್ಳಿ | — Sidasap. |

| | |
|-----------------|--|
| ಕಂಟನೇರಲ | — Syzygium caryophyllum |
| | ಜಾಂಬವಿಯ ವರ್ಗ ನೇರಳೆ ಬಣ್ಣದ ದುಂಡನೆಯ ಹಣ್ಣ ಕುಂಟಳೆ. |
| ಕುಮಾಲೆ | — Ixora coccinea ಕೈತಳ ಕಿಸ್ಕಾರ. |
| ಕೊನ್ನಾರಿಗಡ್ಡೆ | — Cyperus rotundus |
| ಕೋತಂಬರಿ | — Coriandrum sativum. |
| ಗರುಗ | — Eclipta prostrata ಭೃಂಗರಾಜ |
| ಕರಿಕೆ. | — Cynodon dactylon |
| ಗೇರು ಹಣ್ಣ | — Anacardium occidentale ಗೋಡಂಬಿ. |
| ಚಿರಕಲು | — Grewia microcos ತಿಟ್ಕಾಯಿ. |
| ಜೀರಿಗೆ | — Cuminum cyminum. |
| ತಾಟೆ | — Cassia tora ಚಕ್ರಮರ್ದ ಚಗಟೆ. |
| ತುಳಸಿ | — Ocimum sanctum. |
| ತೊಂಡೆಬಳ್ಳಿ | — Coccinea Indica. |
| ದಾಸಾಳ | — Hibiscus rosasinensis ದಾಸವಾಳ. |
| ದಾಳಿಂಬೆ | — Punica granatum. |
| ನಾಚಿಕೆ ಮುಳ್ಳು | — Mimosa pudica ಮುಟ್ಟಿದರೆ ಮುನಿ. |
| ನೀರುಳ್ಳಿ ಸೊಷ್ಟೆ | — Andropogon citratus (lemon grass) |
| ನೆಕ್ಕರಕ | — Melastoma, malabathricum |
| ನೆಲ್ಲಿಹಾಯಿ | — Emblica officinalis. |
| ನೇರಳೆ | — Syzygium cumini. |
| ನೇಗಿಲಮುಳ್ಳು | — Pedalium murex. |
| ಪೇರಲ | — Psidium guajava ಪೇರಳೆ. |
| ಬಾಯಿ ಒಡಕನ ಗಿಡ | — Euphorbia hirta ನಾಗಾಜುನ. |
| ಬಿಲ್ಲತೆ | — Aegle marmelos |
| ಬೆಳ್ಳಿಳ್ಳಿ | — Allium sativum |
| ಬೇವೆ | — Azadirachta indica Neem |
| ಬೋಳಳ | — Mimusops elengi ಬಕುಲ ರೆಂಜೆ |
| ಮತ್ತಿ | — Terminalia larjuna |
| ಮುಡಿಯಾಳ | — Andropogon muricatus ಬಾಳದ ಬೇರು |
| ಮುರಗಲ | — Garcinia indica ಬೀರುಂಡ ಕೋಕಂ |
| ಲವಂಗ | — Syzygium aromaticum |
| ಸೂಂಬಾರ ಸೊಷ್ಟೆ | — Coleus aromaticus ದೊಡ್ಡಪತ್ರೆ |

| | | |
|-------------|---|-----------------------------|
| ಸಾಸಿವೆ | — | Brassica juncea |
| ಪಾದಲ ಹಾಡೆ | — | Cyclea peltata |
| ಕಟ್ಟ ಪದಂಗಿ | — | ಕಾಡು ಹೆಸರು |
| ಕರಿಯ ಮಾಡೇರಿ | — | Uvarianarum |
| ಪ್ರೋರಿಗಾರೆ | — | ಹಾಲುವಾಣ Erythrina Variegata |

* * *

ಕರ್ನಾಟಕ ಸಾಹಿತ್ಯಕ್ಕಾಗಿ

ದೀಪ ಕುಮಾರ ಪರಿಷತ್ತಾರ್ಥಿ ಮಾನ್ಯಮಾನ - ಶಾಂತಿಕ ಮಾನ್ಯಮಾನ ಮಾನ್ಯಮಾನ
ದ್ವಾರಾ ವಿಜ್ಞಾನ ಮತ್ತು ಸಾಹಿತ್ಯ ವಿಭಾಗದಲ್ಲಿ ನ್ಯಾಯಾಧಿಕ ಮಾನ್ಯಮಾನ ಮಾನ್ಯಮಾನ
ಲೇಖಕರ ವಿಳಾಷಿಗಳು

ಶಂಪಾ ದೃಷ್ಟೋಟ, ಪ್ರತ್ಯಾರು

ವಿದ್ಯಾನಾಯಕ, ಬೆಳ್ತಂಗಡಿ

ಡಾ. ಶ್ರೀಧರ ಬಾಂಯರಿ, ಎಂ.ಡಿ.

ಅಧ್ಯಾಪಕರು

ಎಸ್.ಡಿ.ಎಂ. ಅಯುವೇದ ಕಾಲೇಜ

ಖಾಡುಪೀ - ಶಿಂಳಗಳ

ಡಾ. ರಮಾ ಕೆ. ನಾಯಕ

ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು

ಅಹಾರ ವಿಜ್ಞಾನ ಮತ್ತು ಪೋಷಕೆ ವಿಭಾಗ

ಗ್ರಾಮೀಣ ಗೃಹ ಮಹಾವಿದ್ಯಾಲಯ

ಕೈಸಿ ವಿಶ್ವವಿದ್ಯಾಲಯ, ಧಾರವಾಡ - ೫೧೦೦೫

ಡಾ. ಜಯಕರ ಭಂಡಾರಿ, ಎಂ.

ಸಸ್ಯಶಾಸ್ತ್ರ ವಿಭಾಗ

ಸಹಕಾರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ

ಕಾರವಾರ ೫೧೮೫೩.

* * *

ವಿಶ್ವಮಾನವ ಸಂದೇಶ

೧. ಪ್ರತಿಯೊಂದು ಮಗುವೂ ಯಟ್ಟಿತ್ತಲೇ - ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು “ಅಲ್ಲಮಾನವ” ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯಮಾರ್ಗಬೇಕು.
೨. ಮನುಜಮತ, ವಿಶ್ವಪಥ, ಸರ್ವಾದಯ, ಸಮಸ್ಯೆಯ, ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿದಿದು ಹೋಗುವದಿಲ್ಲ; ಸಮಸ್ಯೆಗೊಳ್ಳುವುದು. ಮಿತಮತದ ಅಂಶಿಕ ದೃಷ್ಟಿ ಅಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನದೃಷ್ಟಿ ಅಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ.
೩. ವಿಶ್ವಮಾನವರಾಗಲು ನಾವು ಸಾದಿಸಲೇಬೇಕಾದ ಮೂಲಭೂತ ಸ್ವರೂಪದ ತತ್ವಪ್ರಕಾಳಿಕೆ:

ಸಹ್ಯ ಮೂತ್ರ

೧. “ಮನಷ್ಟಿಜಾತಿ ತಾನೊಂದೆ ವಲಂ” ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
೨. ವರ್ಣಾಶ್ರಯಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಕೂರ್ಜ, ಅಂತ್ಯಜ, ಷಿಯಾ ಸುನ್ನಿ, ಕ್ಷಾಫೋಲೀಕ್ ಪ್ರಾಟಿಸ್ಟಂಚ್, ಸಿಕ್ ನಿರಂಕಾರಿ ಇತ್ಯಾದಿ ವಿಭಜನೆಯನ್ನು ನಿರಾಮ ಮಾಡಬೇಕು.
೩. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
೪. ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಚಿಷ್ಟಾಂಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು.
೫. ಮತ ‘ಮನುಜಮತ’ ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವ ಮಾನವ’ ವಾಗಬೇಕು.
೬. ಮತ ಗುಂಪುಕಟ್ಟಿವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೂ ಸೇರಬೇ, ಪ್ರತಿಯೊಬ್ಬನೂ ತಾನು ಕಂಡುಕೊಳ್ಳಬೇಕು ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರೂ ಮತಕ್ಕೆ ಸೇರಿ ಗುಂಪುಕಟ್ಟಿ ಜಗತ್ ಹಳ್ಳವಂತಾಗಬಾರದು.
೭. ಯಾವ ಒಂದು ಗ್ರಂಥವೂ ‘ಪಕ್ಷಿಕ ಪರಮ ಪ್ರಾಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೇಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.

ಶ್ರೀ ಕುವೆಂಪು ದರ್ಶನ ಸೂಕ್ತ

೧. ನಮ್ಮ ನಮ್ಮಂತಕಲಹದಗ್ಗಿ ತಾಂ
ಸುಟ್ಟುರುಹದಿಹುದೆ ನಾಡನನಿತುಮಂ. - ಶ್ರೀರಾಮಾಯಣದರ್ಶನಂ
೨. ಶ್ರೀ ಸಾಮಾನ್ಯವೇ ಭಾಗವನ್ ಮಾನ್ಯಂ
ಶ್ರೀ ಸಾಮಾನ್ಯನೇ ಭಾಗವನ್ ಧನ್ಯಂ ! - (ಇಹ್ನು ಗಂಗೋತ್ತಿ)
ಶ್ರೀ ಸಾಮಾನ್ಯರ ದೀಕ್ಷಾಗೀತೆ
೩. ಯಾವಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
.....
ನೊಂದವರ ಕಂಬನಿಯನೊರಸಿ ಸಂತ್ಯೇಸುವೊಡೆ
ಶಾಸ್ತ್ರಪ್ರಮಾಣವದಕಿರಲೆ ಬೇಕೇನು ? - ಯಾವ ಕಾಲದ ಶಾಸ್ತ್ರ
೪. ಕತ್ತಿ ಪರದೇಶಿಯಾದರೆ ಮಾತ್ರ ನೋವೇ ?
ನಮ್ಮವರೆ ಹದಹಾಕ ತಿವಿದರದು ಹೂವೇ ? - ರೈತನ ದೃಷ್ಟಿ

ಶ್ರೀ ಕುವೆಂಪು ಸೂಕ್ತಗಳು

೧. ಓ ನನ್ನ ಚೀತನ
ಆಗು ನೀ ಅನಿಕೀತನ
೨. ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
೩. ಸಾಯುತ್ತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ
ಹೊರನುಡಿಯ ಹೊರೆಯೊಂದ ಕುಸಿದು ಕುಗ್ಗಿ
೪. ನೂರುದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು ಪ್ರಾಜಿಸುವ ಬಾರ
೫. ಕರಿಯರದೋ ಬಿಳಿಯರದೋ ಯಾರದಾದರೆ ಏನು ?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ

೧. ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೂ ಮನುಬರೆದಿಟ್ಟುದಿಂದೆಮಗೆ ಕಟ್ಟೇನು ?
ನಿನ್ನದೆಯ ದನಿಯೆ ಮಷಿ ಮನು ನಿನಗೆ ನೀನು
೨. ಗುಡಿ ಚೆಚ್ಚೆ ಮಸಜೀದಿಗಳ ಬಿಟ್ಟು ಬನ್ನಿ
ಬಡತನದ ಬುಡಮಟ್ಟ ಕೀಳ ಬನ್ನಿ
ಮೌಡ್ಯತೆಯ ಮಾರಿಯನು ಹೊರದೂಡಲ್ಪೀ ತನ್ನ
ವಿಜ್ಞಾನ ದೀವಿಗೆಯ ಹಿಡಿದು ಬನ್ನಿ
೩. ಆ ಮತದ ಈ ಮತದ ಹಳೆ ಮತದ ಸಹವಾಸ
ಸಾಕಷ್ಟು ಸೇರಿರ್ದೆ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವ ಪಥಕೆ
೪. ಸಪ್ತೋದಯ ಸಪ್ತೋದಯ ಸಪ್ತೋದಯ ಯುಗ ಮಂತ್ರ
ಸಪ್ತೋದಯವೇ ಸ್ವಾತಂತ್ರ್ಯದ ಶ್ರೀ ತಂತ್ರ !
೫. ದೀಕ್ಷೆಯ ತೊಡು ಇಂದೇ ಕಂಕಣ ಕಟ್ಟಿಂದೇ
ಕನ್ನಡನಾಡೊಂದೇ ಇನ್ನೆಂದೂ ತಾನೊಂದೇ
೬. ಕಟ್ಟ ಕಡೆಯಲಿ ದೇವರ ಗುಡಿಯಲಿ
ಪೂಜಾರಿಯೆ ದಿಟ್ಟದ ನಿವಾಸಿ
ದೇವರೆ ಪರದೇಶ !
೭. ಕಲ್ಲು ರೊಟ್ಟಿಯಾದರೆ ಮಾತ್ರ ಅದು ಪವಾಡವೇನು ?
ಕಲ್ಲು ಕಲ್ಲಾಗಿರುವುದೇ ಮಹತ್ತರ ಪವಾಡವಲ್ಲವೇನು ?
೮. ಮನೆಮನೆಯಲಿ ನೀವಾಗಿಹೆ ಗೃಹಸ್ತೀ
ಹೆಸರಿಲ್ಲದ ಹೆಸರು ನಿನಗೆ ಗೃಹಸ್ತೀ
೯. ಪೂಜಿಸುವರೆಲ್ಲರೂ ಪೂಜ್ಯರೆನ್ನಿ
ಪೂಜ್ಯರನು ಪೂಜಿಸುವುದೂ ಪೂಜೆ ನಿನಗೆ
೧೦. ಎಲ್ಲಿಯೂ ನಿಲ್ಲದಿರು ಮನೆಯನೆಂದೂ ಕಟ್ಟಿದಿರು
ಕೊನೆಯನೆಂದೂ ಮುಟ್ಟಿದಿರು ಓ ಅನಂತವಾಗಿರು
೧೧. ಶಿವನ ಕಾಣಲು ನೀನು ಗುಡಿಗೆ ಹೋಗುವಯೇನು
ನಿನ್ನ ನೇಗಿಲಗೆಯ ದಿವ್ಯ ದೇವಾಲಯದಿ
ಶಿವನ ಕಾಣಿಯ ನೀನು ?

